



ಗಾಲಿಬ್ ಉದ್ಯು ಕವಿಗಳಲ್ಲಿಯೇ ಸರ್ವಶ್ರೀಷ್ಟಾಗಿದ್ದಾನೆ ಎಂಬುದು ಶೋಕಪ್ರಸ್ತರ ಮಾತಾಗಿದೆ. ಹಾಗೆಂದೇ ಅತನ ಕಾವ್ಯ ಉದ್ಯುಗಿಯರ ಭಾವೇಯ ಭಾರತೀಯ ಜನಕ್ಕೂ ಹಾಗೂ ವಿದೇಶಿಯರಿಗೂ ತಿಳಿಯ ಹೀಗಾ ದುದು ಅವಕ್ಕು.

ಗಾಲಿಬ್ ಹಿಂದಿನ ಕಾವ್ಯಪರಂಪರೆಯಲ್ಲಿಯೇ ಕಾವ್ಯ ರಚನೆರರೂ ಕೂಡ ತನ್ನವೇ ಆದ ಕಲ್ಪನೆಗಳಿಂದ, ಅನುಭವರಿಂದ ಉದ್ಯುಕ್ತವನ್ನು ಶ್ರೀಮಂತ ಗೋಳಿಸಿದ. ಕಾವ್ಯ ರಚನೆಯ ಅರಂಭದ ಕಾಲದಲ್ಲಿ ಆತ ಉದ್ಯುಕ್ತ ಹಾಗೂ ಭಾರತೀಯ ನುಡಿಗಳನ್ನು ಕಡೆಗೊಳಿಸಿರರೂ ಕೂಡ ಅತನ ಕಾವ್ಯಾಭ್ಯಾಕ್ತಿ ಶಕ್ತಿಯುತವಾಗಿತ್ತು. ಅನಂತರ ಆತ ಭಾರತಿಯಲ್ಲಿ ಕಾವ್ಯ ಸೃಜನತೊಡಗಿ, ಕೇಳನೆಗೊಂಡ್ಯೇ ಉದ್ಯುಕ್ತವಿಗೆ ಒಲಿಯ ಸಂಘಳಾವಾಗಿ ಉದ್ಯುಕ್ತ ಭಾಷೆಯಲ್ಲಿಯೇ ಕಾವ್ಯ ಬರೆದು, ಉದ್ಯುಕ್ತ ಕಾವ್ಯದನ್ನು ಸಂಪರ್ದ್ಯಿತಗೊಳಿಸಿದ. ಏರಿನೆಯ ಮಂಜಲಿನಲ್ಲಿ ಬಂದ ಆತನ ಕಾವ್ಯ ಅಭಿಭಾವಕವಾದ ಜನಪ್ರಿಯತೆಯನ್ನು ಪರಿಯಿತ. ಅಂತರಿಕ ವಿಭಾಗಗಳನ್ನು ವ್ಯಭಾವಾಲಿಯಾದ ಸುಂದರ ಶೈಲಿಯಲ್ಲಿ ಗಾಲಿಬ್ ಅಭಿಷ್ಕೃತ ಗೋಳಿಸಿದ್ದರನ್ನು ಅತನ ನಂತರ ದಲ್ಲಿ ಬಂದ ಓರಿಗೆ ಅತನ ಕಾವ್ಯದಲ್ಲಿ ಕಂಡು ಗಾಲಿಬ್‌ನ ಮಹೋನ್ವರತ ಪ್ರತಿಭೀಗೆ ಮಾರ್ಪಣೆಯಿತು. ಹೀಗೆ, ಎಂ. ಮುಜ್ಫೇಬ್ ಇತಿಹಾಸಕಾರರಾಗಿಯ ವ್ಯಾಖ್ಯಾನದಲ್ಲಿ ಗಾಲಿಬ್‌ನ ಕಾಲದ ಬಗ್ಗೆ ಹಾಗೂ ಅವನು ಅನುಸೂದ ಕಾವ್ಯ ಪರಂಪರೆಯ ಬಗ್ಗೆ ಸ್ಪಷ್ಟವಾದ ತತ್ವಜ್ಞಾನವನ್ನು ಕೊಡಲು ಸಾಧ್ಯವಾಗಿದೆ.


ಅಭಿಭಾವಕ ಉದ್ಯುಕ್ತ ಅವರು ತುಂಬ ನಿಷ್ಕಾತರೂ ಹೋದು. ಅವರು 1930ರಲ್ಲಿಯೇ ರಚಿತಯಾದ ಸಾಹಿತ್ಯ ಇತಿಹಾಸದನ್ನು ಉದ್ಯುಕ್ತವಿನಲ್ಲಿ ಬರೆದರು. ಈ ಕೃತಿ ರಚಿತಯಾದ ಭಾವೇಯಿಂದ ಅನುಭಾಗಿಸಿಂದ ಸಾಹಿತ್ಯದ ಮೇಲಿರ ಆಧಾರವಾಗಿದೆ. ಇಂತಿಯನ್ನು ಮುಸ್ತಿಕ್ಕಾಗಿ ಎಂಬ ತಮ್ಮ ಗ್ರಂಥದಲ್ಲಿ ಗಾಲಿಬ್ ಕೃತಿಗಳೆಂದಿಗೆ ಉದ್ಯುಕ್ತ ಭಾವೇಯ ಇನ್ನೊಂದರ ಕವಿಗಳ ಕಾವ್ಯಕೃತಿಗೆ ಅನುಭಾಗದನ್ನು ಅವರು ಕೇಂಪ್ಲಿಸ್ತಾರೆ.

Ghalib (Kannada) **SAHITYA AKADEMI**
REVISED PRICE RS. 15-00

ಗಾಲಿಬ್

ಎಂ. ಮುಜ್ಫೇಬ್

ಭಾರತೀಯ
ಸಾಹಿತ್ಯದ
ನಿರ್ಮಾಣಕಾರರು



ଗାଲିଚ୍ଛ

ಭಾರತೀಯ ಸಾಹಿತ್ಯದ ನಿರ್ಮಾಣಕಾರರು

ಗಾಲಿಬ್ರೋ

ಮೂಲ:

ಹಂ. ಮುಜೀಬ್

ಕನ್ನಡ ರೂಪ:

ಹಂಜಾಕ್ಕರಿ ಹೆರೇಮುತ್

ಒಳಬುರಿಯ ರಷ್ಯಾಪ್ರಬರ್ಲಿ ಕಾಸ್ಸಿರುವ ಶಿಲ್ಪಕಲೆಯಲ್ಲಿ
ಮೂಲವು ಭಾವಿತ್ವವಾದಿಗಳು ಗೌಡಮ ಬುದ್ಧನ ತಾಯಿ ರಾಜೀ
ಮಾಯಾಳ ಕನ್ಸಿನ್ನು ರಾಜ ಶುದ್ಧೀದನನಿಗೆ ವಿವರಿಸುವ ಧೃತ್ಯ
ವಿದೆ. ಅದರ ಕೆಳಗೆ ಆ ವಿವರಕೆಯನ್ನು ಬರೆದುಕೊಳ್ಳುತ್ತಿರುವ
ಬರಹಗಾರ ಕುಟಿದ್ವಾನೆ. ಬಹುತ್ತಾ ಇದು ಭಾರತದ ಬರವಡಿ
ಗೆಯ ಕಲೆಯನ್ನು ಪುರಿತ ವ್ಯಾಖ್ಯಾ ಉರಿತ್ತಿಕ ದಾಖಲೆ.

ಸ್ಥಾತ್ರ: ಲಾಂಬಾನಕೆಂಡ - ಶ್ರೀ. ಎರಡನೆಯ ಕಥಮಾಸ.

ಕೃತಿ: ಲ್ಯಾಂಬಾನ್ ಮೃಷಿಯಂ, ನವದೆಹಲಿ.



ಸಾಹಿತ್ಯ ಅಕಾಡೆಮೀ

Ghalib - Kannada translation by Panchakshari Hiremath of
M. Mujeeb's monograph in English.
Sahitya Akademi, 1990. Rs. **SAHITYA AKADEMI**
REVISED PRICE Rs. 15-00

© M. Mujeeb
First Edition - 1974
Reprint - 1990

ಸಾಹಿತ್ಯ ಆಕಾದೆಮಿ

ವ್ಯಧಾನ ಕಾರ್ಯಾಲಯ:

ರಂಬೀಂದ್ರಭಟ್ಪತ್ರ, ಇ. ಕಾರ್ಲೇಜ್‌ಲ್ಯಾ ರಸ್ಟ್, ನವರೆಕಲಿ - ೫೬೦ ೦೦೧.

ಮಾರಾಟ ವಿಭಾಗ :

'ಕ್ರೂಡ್' ಮಂದಿರ ಮಾರ್ಗ, ನವರೆಕಲಿ - ೫೬೦ ೦೦೧.

ಪ್ರಾದೇಶಿಕ ಕಾರ್ಯಾಲಯಗಳು:

ಎ, ಎಲ್‌ಎಸ್‌ ರಸ್ಟ್, ಕೆನ್‌ಎಂ‌ಎಂ, ಮಂದಿರ - ೫೬೦ ೦೦೨.

ಜೀವನ್‌ತಾರ ಭದ್ರ, ಎ.ಎ /44 X, ಡ್ರೆಮಂಡ್ ಹಾಬ್‌ರ್‌ ರಸ್ಟ್, ಕಲಕ್ಕು - ೨೦೦ ೦೯೬.

೧೨, ಮುಂಬಯಿ ಮೂರಾತಿ ಗ್ರಂಥ ಸಂಗ್ರಹಾಲಯ ಮಾರ್ಗ,

ದಾದರ್‌. ಮುಂಬಯಿ - ೫೬೦ ೦೦೪.

SAHITYA AKADEMI
Rs. **SAHITYA AKADEMI**
REVISED PRICE Rs. 15-00

ಮುನ್ಮುದಿ

ಇಗ್ನೆಸ್‌ಹಾಲ್‌ ಯಾವುದೇ ಉದ್ಯೋ ಕವಿಯ ಕಾವ್ಯವನ್ನು ಅನುವಾದ ಮಾಡುವುದಕ್ಕೆ ಬಹುದೇಶ್ವರ ಸಾಹಸ ಬೇಕಾಗುತ್ತದೆ. ಅದರಲ್ಲಿ ಗಾಲಿಬ್‌ನ ಕವಿಗಳ ಅನುವಾದ ವೆಂದರೆ ಇನ್ನೂ ಕಷ್ಟದ ಕೆಲಸ. ಸಾಹಿತ್ಯ ಆಕಾದೆಮಿಯ ಒತ್ತಾಯ ಹಾಗೂ ಪ್ರೋಶ್ನಾಕ ಇಲ್ಲದಿದ್ದರೆ ಈ ಕಾರ್ಯ ಸಾಧ್ಯವಾಗುತ್ತಿರಲ್ಲ. ಈ ಅನುವಾದ ಕಾರ್ಯದೇ ಅಪಾರ ಸಂಕೋಚ ಪ್ರದಾವಾಗಿತ್ತು. ಯಾರಿಂದ ನನಗೆ ಸಹಾಯಿಕಾಗಿತ್ತೋ ಆ ಎಲ್ಲ ಪರೇಮ ವಿಶ್ವರಸ್ಯ ಈ ಕಾರ್ಯ ಒಂದೆಡೆ ಕೂಡುವಂತೆ ಮಾಡಿತು. ಅಲ್ಲದ ಸಮುಖಾರ್ಥಗಳು, ಸದಭಿರುಳಿವುಳ್ಳ ಈ ಸ್ವೇಧಿತರ ಸಹಾಯ ಬೌದ್ಧಿಕ ವಿನೋದಕ್ಕೆ ಕಾರಣವಾಯಿತು.

ದಿಲ್ಲಿ ವಿಶ್ವವಿದ್ಯಾಲಯದ ಇಗ್ನೆಸ್‌ ಪ್ರಾಧ್ಯಾಪಕ ಡಾ. ಸರ್‌ಎಸ್‌ಎಂ, ಮಹಿಳೆಯರ ಮಾಡನ್‌ ಕಾರ್ಲೇಜದ ಶ್ರೀನಿವಾಸ ಡಾ. ಕೆ. ಗೋರ್ಕೋವಾರಾ, ಚಾಮಿಯಾ ಕಾರ್ಲೇಜದ ಪ್ರಾ. ಅನ್ನರ್‌ ಸಿದ್ದಿಂಧಿ ಇವರೆಲ್ಲ ಹಸ್ತಪ್ರತಿ ಒದಿ ಸಲಹೆ, ಸಂಚಯ ನೀಡಿದ್ದಾರೆ. ಇವರಿಗೆಲ್ಲ ನಾನು ಖಚಿತವಾಗಿದ್ದೇನೆ.

ಜಾರ್ಮಿಯಾ ವಿಶ್ವಾಸ
ಹೆಚ್ ಬ್ರಿ

೧೦. ಮುನ್ಮುದಿ

ಪರಿವಿಡಿ

	ರೂಪ
१. ಕಾಲ	... 5
२. ವ್ಯಕ್ತಿ	... 13
३. ಕಾವ್ಯ ಸಂಪರ್ಕಗಳು	... 27
४. ಕವಿ ಗ್ರಾಹಿ	... 35
५. ರೂಪಾಂತರಗಳು	... 44
ಅರ್ಥಗ್ರಂಥಗಳು	... 78

೮. ಕಾಲ

ಮಿಜಾಂ ಅಸದುಲ್ಲಾ ಶಾನ ಗ್ರಾಹಿಗೆ ಸಾವಿರದ ಏಳುನೂರಾ ತೊಂಬತ್ತೇಳಿರ ದಿನೆಂಬರ ಕೇವನೆಯಲ್ಲಿ ಆಗ್ರಾಢಲ್ಲಿ ಜನ್ಮಿತೆದರು.

ದೌಲತರಾವ್ ಸಿಂಧಿಯಾರವರ 'ಷಾಂಖಾಜ' (೯೦ಟಿಯಾಲ್-ಆರ್ಥಿಕ) ದಲ್ಲಿ ಘಾನ್ನು, ದೇಶದ ಸಾಹಸಿಯಾತ್ಮಿಕ ಪ್ರರಾಣ, ಸಾವಿರದ ಏಳುನೂರಾ ತೊಂಬತ್ತಾರರ ಸವ್ಯಂಬರದಲ್ಲಿ ಚೀಫ್‌ಕ್ರಮಾಂಶರ—ಪ್ರಥಾನ ಸೇನಾನಿ ಅದುದರಿಂದ, ಆತನೇ ಹಿಂದು ಸ್ತಾನದ ಗೌರ್ಭರ ಕೂಡ ಆಗಿದ್ದ. ಮುಂದೆ ಆತನೇ ದಿಲ್ಲಿಯ ಮೇಲೆ ಏರಿ ಹೋಗಿ ದಿಲ್ಲಿಯನ್ನು ಸ್ವಾಧೀನ ಪಡಿಸಿಕೊಂಡ. ತನ್ನ ಅಧಿಕಾರಿಗಳೆಲ್ಲಾ ಬ್ಜುನಾದ ಲಮಚಂಟಿ ನನ್ನ ದಿಲ್ಲಿಯ ಗೌರ್ಭರನನ್ನಾಗಿ ನಿಯಮಿಸಿದನ್ನಲ್ಲದೆ, ದಿಲ್ಲಿಯ ಚಕ್ರವರ್ತಿ ಪಾಂಪಂ ಅವರ ಕೇಸ್ವಲ್ಲಿಯನ್ನೂ—ರಕ್ಷಣಾಧಿಕಾರಿಯನ್ನಾಗಿಯೂ ನಿಯುಕ್ತಗೊಳಿಸಿದ. ಆ ನಂತರ ಪರಾನ್ ಆಗ್ರಾವನನ್ನು ಕೂಡ ಆಕ್ರಮಿಸಿ ಅದನ್ನೂ ವರಪಡಿಸಿಕೊಂಡ. ಇದ್ದಿಂದಾಗಿ ಆತ ಉತ್ತರ ಹಿಂದುಸ್ತಾನದ ಉತ್ತರ ಸಮಾಧಿಕಾರಿಯಾದ. ಪರುಷ ವ್ಯಾಂಡಕ್ಕೆ ಹತ್ತುಲಕ್ಷ ಪವನದ ಭೂಕಂಡಾಯ ಸಿಗುವಂಥ ಭೂಭಾಗ ಆತನ ವರಕ್ಕೆ ಬಂದಿತ್ತು. ಆತ ಪರಮ ಪ್ರಯುಷಾಗಿ ಅಲಿಗಡ ಪಟ್ಟಣದ ಹೊರಗೆ ಸುಸ್ಜಿತ ಅರಮನೆಯೊಂದರಲ್ಲಿ ಹಾಸಿಸುತ್ತಿದ್ದನ್ನಲ್ಲದೆ, ರಾಜರುಗಳಿಗೆ ಅಲ್ಲಿಂದಲೇ ಆದೇಶ ನೀಡುತ್ತಿದ್ದ ಹಾಗೂ ಚಂಬಳಕೊಳ್ಳಿದೆ ಸತಲಜ್ಞ ದ ವರೀನ ಆಡಳಿತವನ್ನೂ ಯಾವ ಅಡೆ ತಡೆಗಳಿಲ್ಲದೆ ದಕ್ಕಿತೆಯಿಂದ ನಡೆಸುತ್ತಿದ್ದ.¹

ಸಾವಿರದೆಂಟಿನೂರಾ ಮೂಲರರ ಸವ್ಯಂಬರ ಹದಿನ್ಯೈದರಲ್ಲಿ ಬಿಟ್ಟು ಸ್ವೇಚ್ಛೆ ದಿಲ್ಲಿಯನ್ನು ಒಸ್ಸಿಸುವ ಮುನ್ನವೇ, ಸರ್ವಾಂತ ಮಾಡಿದ ಸಿಂಧಿಯಾ ಅವರ ಸೇವೆಯಲ್ಲಿದ್ದ ಇಮ್ರೋಂ ಪ್ರೇಂಟ್ ಸಾಹಸಿಯಾತ್ಮಿಕ ಬುರ್ಗೇನೊನನ್ನು ಜನರಲ್ ಲೀಕ್ ಸೋಲಿಸಿ, ಸಕಲ ರಾಜವೈಭವದೊಂದಿಗೆ ದಿಲ್ಲಿಯನ್ನು ಪ್ರವೇಶಿಸಿದ.

ಜನರಲ್ ಲೀಕ್ ದಿಲ್ಲಿಯ ಚಕ್ರವರ್ತಿಯನ್ನು ಸಂದರ್ಭಿಸಿ ಆತನಿಗೆ ಅಭಿನೈತಪ್ರಾರ್ಥಿ ಬಿರುದುಗಳನ್ನು ಸಲ್ಲಿಸಿದ. ಮುಂದೆ ಪಾಂಪಂ ಮತ್ತು ಆತನ ಉತ್ತರಾಧಿಕಾರಿಗಳು ತನ್ನ ಇಂಡಿಯಾ ಕಂಪನಿಯ ಹೊಷನಾದಾರರಾದರು, ಕೇವಲ ಅವರ ಕೃಗೊಂಬಿಗಳಾದರು.²

ಹದಿನೆಂಟಿನೆಯ ತತ್ವವಾಸದ ಅಂತ್ಯಭಾಗ, ಭಾರತಕ್ಕ ಬರುವ ಪಾಷಾಂಪಾತ್ಯ ಸಾಹಸರ್ಯಾತ್ಮಿಗಳ ಹಿಂದು ಮಹತ್ವಪೂರ್ಣ ಕಾಲವಾಗಿತ್ತು. ಜೀವನೋಪಾಯದ ಶೋಧನೆಯಲ್ಲಿ ನಿರತರಾದ ಮಧ್ಯ ಹಾಗೂ ಪಶ್ಚಿಮ ಏಂಬಾದ ಜನರು ಅಲ್ಲ

ಸಂಪ್ರಯಲ್ಲಿ ಮಾತ್ರ, ಭಾರತಕ್ಕೆ ಬಂದಿದ್ದರು. ಈ ರೀತಿ ಭಾರತಕ್ಕೆ ಬಂದ ಜನರಲ್ ಮೊಚ್ಚಾಕ್ವಾನ ಬೇಗೆ ಕೂಡ ಬಿಬ್ರಿ. ಈತ ಸಮರ್ಪಣದಿಂದ ಮಹಡಿವಾಹನ ಕೊನ್ಗಾಲದಲ್ಲಿ ಭಾರತಕ್ಕೆ ಬಂದು ಲಾದೋರ್ನ ಪುಟ್ಟಿನ್ಹೋ-ಶುಲ್ಷ-ಮುಲ್ಲನ ಸ್ವೇಚ್ಛಾದಲ್ಲಿ ಸೇರಿದ. ಈತನ ಬಗೆಗೆ ಇದಕ್ಕಿಂತ ಯಾವುದ್ದಿನ್ಹೋನ್ ತಿಳಿದು ಬಂದಿಲ್ಲ. ಈತನ ಮಹಡಿಲ್ಲಿ ಬಯ್ದುತ್ತ ಮುಜಾ ಗಾಲಿಬೋನ ತಂಡೆ ಮುಜಾ ಅಬ್ಬುಲ್ಲಾ ಬೇಗೆ. ಹಾಗೂ ಏನ್ಹೋಬ್ಬುತ್ತ ಮುಜಾ ಕಡರುಲ್ಲಾ ಬೇಗೆ. ಮುಜಾಅಬ್ಬುಲ್ಲಾ ಬೇಗೆ ಯಶಸ್ವಿನಿಕ ನಾಗಿದೆ ಹೋದ. ಮೇಲಿಲ್ಲಾ ಆತ ಉಸಾದಲ್ಲಿ ಅಸಫದ್ದೆಲಾವ ಸ್ವೇಚ್ಛಾದಲ್ಲಿ ಅಥಿಕಾರಿಯಾಗಿದ್ದು. ಅನುಕರ ವೈದರಾಬಾದಿನ ನಿಜಾದುರ ಸ್ವೇಚ್ಛಾದಲ್ಲಿ ಸೇರಿದ. ಕೊನ್ಗಾಲೆ ಅಳ್ಳಾರದ ರಾಜು ಬಿಬ್ರಿವರಸಿಂಗ್ ಅವರ ಸೇವೆಯಲ್ಲಿದ್ದು. ಎಲ್ಲಿದ್ದರೂ ಈತ 'ಮನ ಅಳಿಯ' ನ ದಾಗಿಯೇ ಇದ್ದು. ಅಳ್ಳಾರ ರಾಜುದ ಅಧಿಪತ್ಯಕ್ಕೆ ಒಳಪಟ್ಟಿ ರಾಜಗತದಲ್ಲಿ ಸಾವಿರದಂತಿಂಬಿನಾರೂ ಏರಡರಲ್ಲಿ ಅಬ್ಬುಲ್ಲಾ ಬೇಗೆ ಕೊಲ್ಲಿಲ್ಲಿಟ್ಟು. ಅಗೆ ಗಾಲಿಬೋ ಕೇವಲ ಬದು ವರುವದ ಹನ್ನೆ. ಗಾಲಿಬೋನ ಬಹುಕ್ತಿರದ ಸಂಬಂಧಿಗಳಾದ ಲೋದಾರು ನಾಬಾರು. ಗಾಲಿಬೋನ ಅಜ್ಞನಾಲಿಲದಲ್ಲಿ ತುರ್ಕಾನ್ನಾನದಿಂದ ಉಂದು ಸ್ತಾನಕೆ ಉಂಟಿದವರ ವಂಶಸ್ತರಾಗಿದ್ದರು.

ಮ್ಲಿಕ್ ಶಾಹಿಗೆರ ಕೈಯಲ್ಲಿ ಸಿಕ್ಕಿರುವಾಗ ಅನಿಶ್ಚಿತಕೆ. ಅರಾಜಕತೆ. ಹಿಂಸೆಯಂತಹ ಪರಿಸ್ಥಿತಿಗಳು ಸಾಧಾರಿತ ಮನೋವೃತ್ತಿಯ ಮೇಲೆ ಪ್ರಭಾವ ಜೀರುವಪ್ಪದ್ದೆ ಬಂದು ಶಾಶ್ವತ ವಿಷಣ್ಣುತೆಯನ್ನು ಉಟ್ಟಿಮಾಡಲು ಖಾತ್ರೆಜಿಸುವವು. ಸೂಕ್ತೇಮನಸ್ಸಿನವರು ಸಾಮಾನ್ಯವಾಗಿ ಶಾಶ್ವತಕ್ಕಿಂತ ವಿಷಣ್ಣುತೆಯ ಕಡೆಗೇ ವಾಲುತ್ತಾರೆ. ಹೊಗಲ ಸಾಮಾಧ್ಯದ ಪಿಸಿದ್ದನೆ. ಗ್ರಾಮೀಣ ಮುಂದಾಳುಗಳ ಉದಯ. ಅಧಿಕಾರಿಲಾಲನ ಗಾಗಿ ನಡೆದ ಅವಿರತಮೇರಾಟಿ, ಕಾದಾಟದಿಂದ ಉದ್ದೇಷಿದ ಕ್ರೀತ-ಇವು ಗಾಲಿಬೋ ಕವಿಯ ಸಂಘರ್ಷಣೆ ಜೀವನವನ್ನು ಅಭಿವಾ ಅವನಬ್ಬಿಗೆ ಯಾವ ಮಹತ್ವದ ಸಂಗತಿಗಳನ್ನು ತಿಳಿಸಲು ಸಹಾಯಕವಾಗುವದಿಲ್ಲ. ಭಾರತದಲ್ಲಿ ರಾಜಕೀಯ ಜೀವನ ಏಕಾಲ ತಕ್ಷದಿಂದ ಮೇಲೆ ರೂಪ್ಯಗೊಂಡಿರಲಿಲ್ಲ. ನೇತಿದ ನೆಲದ ಖಾಪಕಾರ ಸ್ವರಣೆಯೇನೋ ಕಾಣಿಯದಾಗಿತ್ತು. ಅದರೆ ರಾಷ್ಟ್ರಕ್ಕೆ ವೈಕ್ರಮೋಽಂಬೇಕಾದ ಏಧೀಯತೆ ಹಾಗೂ ಇಂಥೇ ಏಧೀಯತೆ ಇರಬೇಕಂಬ ಯಾವುದೆ ತತ್ವ ಅಭಿವಾ ಸ್ವೇತಿಕ ಸಿದ್ಧಾಂತ ಇರಲಿಲ್ಲ. ಸದಿಗ್ರಿಯಳ್ಳಿ ಅಳರಸರು ದೇಶದಲ್ಲಿ ಶಾಂತಿ ಹಾಗೂ ರಕ್ಷಣೆ ತರಲು ಪ್ರಯತ್ನಿಸಿದರು. ಅದರೆ ಗ್ರಾಮೀಣ ಜನರಲ್ಲಿ ಸಂಭಿಸಾಧಿಸಿ ಹೇದ್ದಾಗಿರಿಗಳಲ್ಲಿ ಉತ್ತಿಸುತ್ತಾರುತ್ತಾರೆಯಾಗಿ ಕೆಂಡುಬರುತ್ತಿದ್ದವು. ಖಾತ್ರೆರಭಾರತದ ಜನರ ವಂಶಸ್ತನ್ನು ಉಂದು ವಿಷಿಷ್ಟವಾದ ರೀತಿಯಲ್ಲಿ ರೂಖಿಸಲು, ಬ್ರಜಿನ ಯುಧಾತ್ಮಾಗಿದೆ ನೀತಿಯು ಕಾರಣವಾಗಿರದೆ ಅಲ್ಲಿಯ ಶತಕತಮಾನಗಳ ನಾಗರಿಕ ಸಭ್ಯತೆಯೇ ಕಾರಣವಾಗಿತ್ತು.

ಪೌರ ಸಂಸ್ಕೃತ ನಗರವನ್ನು ಮಾರಿ ಹೊರಗೆ ಹೋಗಲೇ ಇಲ್ಲ. ಅದು ಪಟ್ಟಣ ವನ್ನು ಮರುಭೂಮಿಯಲ್ಲಿಯ ತಂಪುಜಾಗ ಎಂದು ಗಿಂತಿತು. ನಗರದ ಗೋಡೆ, ಸೂಜು ಲೀನ ಅನಾಗರಿಕತೆಯನ್ನು ತಡೆಹಿಡಿಯುವ ಸಂಸ್ಕೃತಿಯ ರಕ್ಷಿತಾಗಿತ್ತು. ಕೇವಲ

ಪಟ್ಟಣದಲ್ಲಿಯವೇ ತುಂಬ ಜೀವನ ಕಾಣಬಹುದಾಗಿತ್ತು. ಪಟ್ಟಣ ದೊಡ್ಡದಿಳಿಮ್ಮೆ ಜೀವನ ಹೆಚ್ಚು ಗೆಲುವಾಗಿರುತ್ತಿತ್ತು. 'ಹೇಮ' ಮತ್ತು 'ಹುಂಪ್' ಭಾವಚೀವ ಯನ್ನು ನಗರದಾಚಿಗೆ ಕರೆದುಕೊಂಡು ಹೋಗುತ್ತಿದ್ದವೇನೋ ನಿಜ, ಅದರೆ ನಿಸರ್ಗ ದೊಂದಿಗೆ ಅನ್ಮೋನ್ವಾಗಿರಲು ಅವನನ್ನು ಕರೆದೊಯ್ದುತ್ತಿರಲಿಲ್ಲ. ಏಕೆಂದರೆ ನಿಸರ್ಗ ಪಟ್ಟಣದಲ್ಲಿಯೇ ಆವಭಾವಿಸಿದೆ ಮತ್ತು ಹಳ್ಳಿಗಾದಿನಲ್ಲಿ ಅದು ಉದು ವಿಷಿಷ್ಟ ರೂಪದಲ್ಲಿ ಕಾಣಲು ಸ್ಕೃಲಾರದು ಎಬಿ ಭಾವನ ಬೇರೂರಿತ್ತು.

ನಗರದಲ್ಲಿ—ರಂಗುರಂಗಿನ ಅಸಂಖ್ಯಾತ ಸುಗಂಧ ಪ್ರವೃಗಳಿಂದ ಸುತ್ತೋಭಿತ ಉದ್ದಾಗಿಗಳು, ದಾರಿಯುದ್ದಕ್ಕೂ ಸಾಲಾಗಿ ಕಂಗೊಳಿಸುವ ಸ್ವೇಪ್ಸ್ ವೈಕ್ರಮೋಳಿ, ಅಂತರ್ಗಳ ಸೇರಣಲ್ಲಿ ಚೆಲುವಚೆನ್ನೆಯಾದ ಪ್ರೇರ್ಯಾ ತನ್ನ ಜಲನವಲನಗಳ ಸೊಂಬಾನ್ನು ವೈಕ್ರಮೋಳಿನುವುದು, ಹೂವಕಾಚಿಗಳಿಂದ ಮೇಲೆ ಮಂಜಿನಹೋಳಿ ಮುತ್ತುಗಳಿಂತೆ ಕಂಗೊಳಿಸುವುದು, ಜೀವನಕ್ಕೆ ಆಹ್ವಾದ ನೀತುವ ಮುಂಜಾವಿನ ತಂಳಾಳ ಸೂಸುವುದು, ಸ್ವಂತಿಗೋಲ್ ಗುಲಾಬಿಯನ್ನು ಕುರಿತು ಮಧುರವಾಗಿ ಹಾಡುವುದು, ಪಂಜರದೋಳಿನ ಪಕ್ಕಿ ಸ್ವಂತಿವಾಗಿ ಬಾನ್‌ತುಂಬ ನಲಿದಾಯತ್ವಿರುವ ಪಕ್ಕಿಗಳಿಂದ ಜೆತ್ತಲತೆಯಿಂದ ನೋಡುವುದು—ಇವೆಲ್ಲವುಗಳನ್ನು ಕಾಣಬಹುದಿತ್ತು. ಕಾವ್ಯಕ್ಲಿನ ನಗರದಾಚಿಗಿನ ಸಂಕೀರ್ತನೆನ್ನು ಸಹ ಅಗ್ನಿಕರಿಸಿತು. ಇವುಗಳಲ್ಲಿ ಮುಖ್ಯವಾಗಿ—ಕಾವಾನ್—ದೂರದ ಹಾಗೂ ನಿತ್ಯತನೆಲೆ ಅರಿಯದ ಪ್ರವಾಸಕ್ಕೆ ಹೊರಿಸುವ ಗುಂಪ್—ಬಂಜರು ಹಾಗೂ ಮರುಭೂಮಿ. ಅರಣ್ಯ ಮತ್ತು ಬಿರುಗಾಳಿ ಇವುಗಳ ವಿರುದ್ಧ ಕಲಿತನದಿಂದ ಹೇಳಿರಾತುವ—ಕಾವಾನ್. ಅದರೆ ನಗರವೇ ಅನೇಕ ಕಾವ್ಯಸಂಕೀರ್ತನೆನ್ನು ಒದಗಿಸಿತು. ಇಲ್ಲಿ ಮಹಿಳೆ (ರಿಸಕರು, ಲಾಲಿತಕಲಾಪುರಿಯಾರಿರುವ ಸಭೆ), ಸಾಕಿ (ಮಾದಕವೇಯ ಹಂಡುವ ಚೆಲುವೆ), ಮರ್ದು, ಮನಸ್ಸಿಗೆ ನೆಮ್ಮೆದಿ ಉಂಟಿ ಮಾಡುವ ಬೆಲೆಬಣ್ಣಗಳು—ವಿನೆಲ್ಲವು ಇಂದ್ರಾಜಿ. ಬಾಗಿಲು ಕಾಯುವ ಪಹಿರೆದಾರರುಳ್ಳ ಸಾಧಿದಲ್ಲಿ ಜಾಯಾಗಿರುವ ಪ್ರೇರ್ಯಾ, ಗೋಡೆಯ ನರಣಲ್ಲಿ ಬ್ರಿಯಾತುಮ ಕುಳಿತಿರುವುದು, ಅಭಿವಾ ಗೋಡೆಗೆ ತನ್ನತಲೆ ಚೆಚ್ಚಿಕೊಳ್ಳುವುದು, ಅಜ್ಞಾತಾಗಿ ಅಭಿವಾ ಉದ್ದೇಶ ಪ್ರವಾಸಕವಾಗಿ ಬಿಂಳುವಾಗಿಯ ಮೇಲೆ ಪ್ರೇರ್ಯಾ ಕಾಣಿಸಿಕೊಳ್ಳುವುದು, ಕೊನೆಗೆ ಪೈಟೆಯಲ್ಲಿ ಅವಳನ್ನು ತಾತ್ವಾರದಿಂದ ಆಮಂತ್ರಿಸುವುದು ಅಭಿವಾ ಅವಕ ಹೃದಯ ಹಿನತೆ ಅವನ ಹೃದಯವನ್ನು ಖಾಸಿಗೊಳಿಸುವುದು—ಇವೆಲ್ಲವೂ ನಗರದಲ್ಲಿದ್ದವು. ಕೇವಲ ನಗರಗಳಲ್ಲಿ ಮಾತ್ರ ಇಂಥೆ ರಿಸಕರ ಕಣಿಕೆಗಳು ಸಮೀಲಿತಗೊಳ್ಳುತ್ತಿದ್ದವು. ಅಲ್ಲಿ ಹಿತವಾಗಿ, ಮಂದವಾಗಿ ಉರಿಯುವ ಮೇಳಿಬತ್ತಿಗಳು, ಅವುಗಳ ಸುತ್ತುಲು ದೀಪದ ಹುಳಿಗಳು—ಕ್ಷೇತ್ರ ದೀಪ ಹಾಗೂ ದೀಪದ ಹುಳಿಗಳು ನಡುವಿನ ಪ್ರೇರ್ಯಾ, ಸಾಪ್ತ—ಪ್ರೇರ್ಯಾ ಜೇವನವನ್ನೇ ಚಿತ್ತಿಸುತ್ತದ್ದೇ.

ಕೆಂಡ ನಗರಜೇವನವನ್ನೇ ತನ್ನ ಕಾವ್ಯದಲ್ಲಿ ಚಿತ್ತಿಸಿದುದಕ್ಕಾಗಿ ನಾವು ಅತನನ್ನು ತಟ್ಟಿತ್ತುನೆಂದು ಹೇಳಲು ಬರುವರಿಲ್ಲ. ಭಾರತದಲ್ಲಿ ಹೆಳ್ಳಿ—ಪಟ್ಟಣ ಗಳಿಂದು ಶತಮಾನಗಳಿಂದಲೂ ಪರಸ್ಪರ ವಿರುದ್ಧ ದಿಕೆಯ ಏಫಾಗೋಳಿಗಾರಿವುದು ಸರ್ವವಿದಿತವಿದೆ.

ಇದೂ ಅಲ್ಲದೆ ಆಳರವರು, ಶ್ರೀಮಂತರು, ಸ್ವನ್ಯಾಧಿಕಾರಿಗಳು ಅಧಿಕಾರಕ್ಕಾಗಿ ರಾಚಕೆಯ ಜೂಜಾಟ ಉರಂಭಿಸ್ತಿರು. ತಮ್ಮ ಮಹಾತ್ಮಾಕಾಂತ್ರಿಗಳ ಪೂಜಾತ್ಮಕಾಗಿ, ಸದಾವಶಾಶ್ವತಗಳ ಪ್ರಾಪ್ತಿಗಾಗಿ, ವೈಯಕ್ತಿಕ ಮೇಲ್ಗೊಗಾಗಿ, ಈ ಜೂಜಾಟ ನಡೆಸಿದ್ದರು. ಅನೇಕರು ಈ ಆಟದ ಅಗ್ನಹೋಗುಗಳನ್ನು ನೋಡುವ ಹಂಬಲವಿರಿಸಿಕೊಂಡವರು. ಅವರಿಗೆ ಈ ಆಟದ ಪರಿಕಾಮ ಹೇಗೆ ಆಗಲಿ ಅದರ ಬಗೆಗೆ ಬಂತೆಯಿಲ್ಲ, ದುಃಖಿಲ್ಲ. ಅದೇ ಅವರಿಗೆ ಸಮಾಧಾನ. ಅತ್ಯನ್ತಾಷ್ಟಿ ಅಥವಾ ನೀತಿನಿಷ್ಠೆಗಳಿಗೆ ಇಲ್ಲಿ ಸ್ಥಾನವಿಲ್ಲ. ಈ ದ್ವಾತದ ನೋಲು ಅಥವಾ ಗೆಲುವು ದ್ಯುವಾಧಿನವಾಗಿತ್ತು. ಸಾಮೂಹಿಕ ಜೀವನದ ಒತ್ತಿಚಿಂತೆ ಈ ವೈಯಕ್ತಿಕ ಹಾಗೂ ವಿಶೇಷ ಮಹಾತ್ಮಾಕಾಂತ್ರಿಯಲ್ಲಿ ಕಾಣಬಾಯಿತು. ಈ ಬಗ್ಗೆ ಅರಿವುಳ್ಳವರು, ಸಾಮಾಜಿಕ ಪ್ರಕ್ರಿಯೆಯ ಮಂತರು ತಮ್ಮ ವಿಚಾರಗಳನ್ನು, ಘರ್ಮಾಶಾಸ್ತ್ರದ ಪದಪ್ರಂಜಗಳನ್ನು ಉಪಯೋಗಿಸಿದೆ ವ್ಯಕ್ತಗೊಳಿಸುತ್ತಿರಲ್ಲಿವಾದ್ದರಿಂದ ಅನುವಶ್ಯಕ ತಾತ್ತ್ವಿಕ ವಿವಾದಗಳಿಗೆ ಕಾರಣವಾಗುತ್ತಿತ್ತು. ವಾಕ ಇಂತ್ಯಾಲೀ ಪ್ರಿಯ (ಗಿಲ್ಲರಿ-ಗಿಲ್ಲರಿ) ನು ರಾಜಕೀಯ ಸಮಸ್ಯೆಗಳನ್ನು ಕುರಿತು ಬರೆದ ಲೇಖನಗಳು, ನ್ಯಾಯ ವಾದ ಸರ್ಕಾರವನ್ನು ಬಯಸುವ ಓವರ್ ಒಳ್ಳಿಯ ಮನುಷ್ಯ ವಿಚಿತ್ರವಾದುದನ್ನು, ಅಥವಾ ವತ್ತಾದುದನ್ನು ಹೇಳಿದೆ ಹೇಗೆ ಗಜೀಸಂಭವದಾಗಿತ್ತು, ಎಂಬುದನ್ನು ಕೋರಿಸುತ್ತಿರೆ. ಅಥವಾ ಮತ್ತು ಅಧಿಕಾರವನ್ನು ನ್ಯಾಯವಾಗಿ ಸಂಪಾದಿಸಿದವರನ್ನು, ಫೋರೆರಂತೆ ತಮ್ಮ ಜೀವನವನ್ನು ದೇವರ ಕರುಕೊಯಲ್ಲಿ ವಿಶ್ವಾಸವಿಟ್ಟಿನ್ನಿಂದಿಂಬಿದ್ದು. ಅವನು ಆಶ್ರಯದಾತರನ್ನು ಅವಲಂಬಿಸಿದ್ದರಿಂದ ಅವನ ಕಾವ್ಯಮಾರ್ಗದಲ್ಲಿ ಶ್ರೀವಿಷ್ಣುಕಾವ್ಯರಚನೆಗೆ ಯಾವ ಅಡ್ಡ ಅರಂಗಗಳೂ ಇರಲಿಲ್ಲ. ಏಕೆಂದರೆ ಅಶ್ರಯದಾತರು ನೀಡುವ ವೈಜ್ಞಾನಿಕ ಸಂಪೂರ್ಣಾಯಿ ಹಾಗೂ ಪರಂಪರೆಯ ಅನುಸಾರವಾಗಿತ್ತು. ಕವಿಯು ವೈಮಾನಿಕ ವೈಶ್ವಾಸವೆಲ್ಲ ಅವನ ಶ್ರೀಯತ್ಮಕಗೇ ಮಿಂದಿಗಾದ್ವಾಪು. ಹೀಗೆ ಕವಿಯು ತನೆ ಬೇಕೆನಿಸಿದ ಗುಣಗಳಿಂದ ತನ್ನ ವ್ಯಕ್ತಿತ್ವವನ್ನು ಅಂದಗೊಳಿಸಿಕೊಳ್ಳಲು ಸ್ವತಂತ್ರವಿದ್ದನು. ಹೀಗಿದ್ದರೂ ಸಹ ಅವನ ವಿಚಾರಗಳು ಕೆಲವೇ ವಿಷಿಷ್ಟಾಜನರ ವಿಚಾರಸರಣಿಗೆ ಸಂಬಂಧಿಸಿದ್ದವು, ಹಾಗೂ ಸೀಮಿತವಾಗಿದ್ದವು ಎಂಬುದನ್ನು ಅಲ್ಲಿಗೆಳುವುಂತಿಲ್ಲ.

ಗಂಡು ಮತ್ತು ಹೆಣ್ಣಿನ ನಡುವೆ 'ಸ್ವಾತಂತ್ರ್ಯ'ವಿರಲಿಲ್ಲ. ಯಾಕೆಯರೆ ನೋಡುವುದು ಮಾತನಾಡುವದಕ್ಕೆ, ಮಾತನಾಡುವುದು ಮುಟ್ಟುವುದಕ್ಕೆ, ಮುಟ್ಟುವುದು ಸಂಪೂರ್ಣ ಅತ್ಯಂತಾಯಿವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗುವುದೆಂಬ ಸಾಮಾನ್ಯ ಅಭಿಪ್ರಾಯ, ಗಂಡನ್ನು ಹಾಗೂ ಹೆಣ್ಣನ್ನು ಕಡ್ಡಾಯುವಾಗಿ ಪ್ರತ್ಯೇಕವಾಗಿ ಸಿತ್ತು. ಅದ್ದರಿಂದ 'ಸ್ವಾತಂತ್ರ್ಯ' ಬಯಸುವ ಹೆಣ್ಣನು ಇನ್ನು ಕುರಿತು ಬರೆಯುವುದು ಅನುಚಿತವಾಗಿತ್ತು. ಹಾಗಿಂದೇ ಅವರಿಗೆ ಸಾಹಕತ್ವದಲ್ಲಿ ಯಾವ ಪ್ರಸ್ತಾಪವನ್ನೂ ಮಾಡುತ್ತಿರಲಿಲ್ಲ.⁴ ಅನುರಾಗಕ್ಕೆ ಹಾಗೂ ಮದುವೆಗೆ ಮಾರ್ಗವಾಗುವಂಥ ವೈಮಾನಿಕ ಅವರಿಗೆ ವಿಶ್ವಾಸವಿರಲಿಲ್ಲ, ಶ್ರೀಯತ್ಮ ಶ್ರೀಯತ್ಮವಿಯೆಂದು ಸ್ವರ್ಪಾವಾಗಿ ನುಡಿಯಲೂ ಬರುತ್ತಿರಲಿಲ್ಲ. ಹೆಣ್ಣಿನ ಕಟ್ಟಿಂಥವನ್ನು ವರ್ಣಿಸುವುದು ಅಪರಾಧವಾಗಿತ್ತು. ಸಾಮಾಜಿಕ ಅಂತಸ್ತನ್ನು ಕಾಯ್ದುಕೊಳ್ಳಲು, ಅಶ್ವಲವೆಂಬ ಬಿರುದು

ತಟ್ಟಿಸಿಕೊಳ್ಳಲು ಕವಿಯು ಶ್ರಯತಮೆಯ ಕಷ್ಟೋಲವನ್ನು ಇದು ಬೇರೆಡೆಗೆ ದೃಷ್ಟಿ ಹಾರಿಸುತ್ತಿರಲಿಲ್ಲ. ಆದರೆ ಈ ರೀತಿಯ ನಿಯಮಾನುಸರಣೆ ಮಧ್ಯಂತರದ ಕಾಮ ಪ್ರೇರಕ ಬರೆವಣಿಗೆಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಆದರೆ ಈ ನಿಯಮಾನುಸಾರ ಪ್ರೇರಣ ಬರೆವಣಿಗೆಯ ಸ್ತೋತ್ರವನ್ನು ಅಲ್ಲಿಗೆಂದಂತಾಗಿರಲಿಲ್ಲ. ಪಣಿಯನ್ನು ಸಂಪುರ್ಣವಾಯ ಬರೆಯುವುದು ಸ್ತೋತ್ರವನ್ನು ಅಳ್ವಿತ್ತು. ಉದ್ದೇಶ ಕವಿಗಳ ದಲ್ಲಿ ಮಾತ್ರ ಪ್ರೇರಣ ತರುವುದಾಗಿರುವುದನ್ನು ಕಾಣಿತ್ತೇವೆ. ಉದ್ದೇಶ ಕವಿಗಳ ದಲ್ಲಿ ಮಾತ್ರ ಹೆಣ್ಣು ಮಗಳಾಗಿರುವುದು ಕಂಡುಬರುವುದು. ಆವು ಸಾಮಾಜಿಕ ಸಾಧಾರಣೆಯನ್ನು ಬಳಸಿಸಬೇಕೆಂದೇ ವಿಷಯ ಅಂಗವಿನ್ಯಾಸವನ್ನು. ವೈಯಿಸಿಯ ತಾಣ ಚೆನೆಯೂಗಿರದೆ ವೇಶಾಗ್ರಹವಾಗಿತ್ತು.

ಹದಿನೇಂಜುವಾರಾ ಮೂಲತ್ವೋಳಬತ್ತನೆಯು ಇಂದಿಯಲ್ಲಿ ಬರೆದ "ಮುರಕೋ-ವಿ-ದೆಹಲಿ" ಎಂಬ ಗ್ರಂಥದಿಂದ ವೇಶೀಯರು ಪಟ್ಟಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೆ ಹೇಗೆ ಪ್ರಭಾವ ಬೆಂಬೆಂಬಿದು ನಮಗೆ ತಿಳಿದು ಬರುತ್ತದೆ. ಇದೇ ರೀತಿಯ ಪ್ರಭಾವ ಲಕ್ಷ್ಯ ಹಾಗೂ ಇನ್ನಿತರ ದೊಡ್ಡ ಪಟ್ಟಣ ಗಳಲ್ಲಿಯೂ ಇತ್ತು. ಈ ಬಗ್ಗೆ ತುಂಬ ಸ್ವಾರಸ್ಯಕರವಾದ ಕಥೆಯಾಗಿದೆ. ಇದು ಹತ್ತೊಂಬತ್ತನೆಯು ಶತಮಾನದ ಏರಡಿಸಿದ ದರಕದಲ್ಲಿ ನಡೆದ ಫೋಟೆ. ವಾಹನ ಇಂತ್ಯಾಲೀ ಪ್ರಿಯ ಒಂದು ದಿನ ದರಲಿಯ ಒಳಿಯೊಂದರಲ್ಲಿ, ಸಂಪೂರ್ಣವು ಉದುಷ್ಟಿಗಳನ್ನು ಧರಿಸಿ ಸ್ತೋತ್ರಯರು, ಬೇರೆ ಬೇರೆ ವಾಹನಗಳಲ್ಲಿ ಹೋಗುತ್ತಿರುವುದನ್ನು ನೋಡಿದನು. ಅವರೆಲ್ಲರೂ ವೇಶೀಯರಾಗ್ಯದ್ವಾರಿಗ್ಯದ್ವಾರಿಗ್ಯ ಇಂತ್ಯಾಲೀ ಪ್ರಮುಖ ವೇಶೀಯ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ಭಾಗವಟಿಸಲು ಹೊರಟಿದ್ದರೆಂದು ಅವನಿಗೆ ತಿಳಿದಬಂತು. ಒಂದೆಡೆ ಕೂಡುವ ಇಂಗ್ಲೋಂದು ವೇಶೀಯರನ್ನು ಒಳ್ಳಿಯ ಜೀವನದೆಡೆಗೆ ಬಲಿಸಲು ಇದೊಂದು ಸದವರ್ಕಾರದೆಂದು ಬಗೆದು, ಫೋರೆನ ವೇಷದಲ್ಲಿ ಜೀವನದೆಡೆಗೆ ಬಲಿಸಲು ಇದೊಂದು ಸದವರ್ಕಾರದೆಂದು ಬಗೆದು. ಅವರೆಲ್ಲ ಇದ್ದ ಸ್ಥಳಕ್ಕೆ ಹೇರಬಿನು; ಒಳ್ಳಿ ಪ್ರವರ್ತಿಸಲು ಅನುಮತಿಯನ್ನೂ ಪಡೆದನು. ಅವನು ಸಮಾಜಸುಧಾರಣೆಯು ಇಂಥ ಕಾರ್ಯದಲ್ಲಿ ಹೊಸಬಿನಾಗಿದ್ದರೂ ಕೂಡ ತನ್ನ ಪ್ರಭಾವವೆಂಬಾಗಿ ವ್ಯಕ್ತಿತ್ವದಿಂದಾಗಿ ಭೇಟಿಪ್ರಾಣಿಸಿದ ತಕ್ಷಣವೇ ಅತಿಫೇಯಿಂದ ಗುರುತಿಸಲ್ಪಟ್ಟಿನು. ಅವನು ಬಂದ ಕಾರಣವನ್ನು ಕೇಳಲಾಗಿ ಅವನು ಪರಿತ್ರೆ ಕುರಾನದ ಕೆಲವು ನುಡಿಗಳನ್ನು ಪರಿಸಿ ಬೋಧಿಸಿ ನೀಡಿದಾಗ ಅಲ್ಲಿ ಕೂಡಿದವರ ಕಣ್ಣು ತೇವ ಗೊಂಡಿದ್ದು. ಈ ರೀತಿ ಕಣ್ಣೀರು ಸುರಿಸುವಿಕೆ ವೇಶೀಯ ಸಂಸ್ಕೃತಿಯ ಒಂದು ಭಾಗವಾಗಿತ್ತು. ಅವಳು ತನ್ನ ಪ್ರತ್ಯೇಕಿಸಿದ ಕಾರ್ಯದಲ್ಲಿ ಹೊರಟಿನಿಸುತ್ತಿತ್ತು. ವೇಶೀಯರು ತಮ್ಮದೇ ಆದ ನೀತಿಯಿಂದ ಮಾರ್ಗದರ್ಶಿ ಮಾಡಿದವರಿಗೆ ಹೇಳಿದೆ. ಅವರ ವೈಶೀಯರನ್ನು ಹೊನ್ನಿಗೆ ಇರುವುದು ಗೊಂಡಿದ್ದರೂ ಕೂಡ ವೇಶೀಯರ ವಿಷಯವು ಇರುತ್ತಿತ್ತು.

ಉದ್ದೇಶ ಕಾವ್ಯದಲ್ಲಿಯ ಸಾಮಾನ್ಯವಾದ ಪ್ರತಿಮೆ 'ಬಜ್ಜು' ಅಥವಾ ಸಭೆ, ಗಳಿಯರ ಕಾಟ ಅಥವಾ ಅಭಿಪ್ರಾಯಕಾಗಿ ಕರೆದ ಡೈಟಾಕ್ಟಾಟ ಅಭಿಪ್ರಾಯ ಸಂಸ್ಕೃತಿ ವಿವಿಧಯಾಗಿ ಪರಾಡಿಸಿದ ಸಾರ್ವಜನಿಕ ಗೋಪ್ಯ ಅಗಿರಲಿಲ್ಲ. ಈ ಸಭೆಗಳಲ್ಲಿ ಪ್ರಯತ್ನಿಸಿ ಅಥವಾ ಪ್ರತಿದ್ದಂದ್ರಿಗಳು, ಅನಿಷ್ಟದ ಅಪರಿಚಿತ ವ್ಯಕ್ತಿಗಳು ಇರುತ್ತಿರಲಿಲ್ಲ.

ಆದರೆ ವೇಶ್ವಾಗೃಹದಲ್ಲಿಯ ಮೇಜವಾನಿಗಳಲ್ಲಿ ಮಾತ್ರ ಇವರೆಲ್ಲರನ್ನು ಕಾಣಬಹುದಾಗಿತ್ತು. ಕೆಳಗಿನ ನುಡಿಗಳನ್ನು ಹೇಳಬಾಗೆ ಬಹುತ್ವ: ವೇಶ್ವಾಗೃಹದ ಸಂತೋಷಕೂಟ ಗ್ರಾಹಿತ್ವದ ಪನೆಸ್ವನಲ್ಲಿರಬೇಕು:

ನೆನ್ನೆಲವೆ, ಅನ್ನರಾತ್ರಿ ಇರಕ್ಕಂಡು; ಎಂದು ತೇಳಿದೆ ನಾನು
‘ಹೀಗೆ ಕಾನೇ’ ಎಂದು ಕೇಳಬಳ್ಳ, ನನ್ನ ನೇ ಹೆಿರಗಿ ಹಾಕುತ್ತ ಕುರಿಂಜಿಲುವ.

ಅಥವಾ—

ಈ ಅವಕು ದೇವತಾಜಕರ್ತೃ-ಇಯ್ಯು ಇದ್ದಿರಿಂದಿಲ್ಲ ನಿತ್ಯಾಸಭಾಂತಕ !
ಖ್ಯಾತಾದ್ಯಾದ ಮೇಲೆ ಅತಿ ಶ್ರೀತಿಯಿರುವರು ಅವರ ಓಂಕಾರೀತೇ
ಚೆಂಡ್ಯಾಂಬಿಕೆ ?

ತ್ವರಿತವೆಯನ್ನು ಕುರಿಂಜಿ ಹೇಳಿದ ಪ್ರಸಂಗಿಗಳನ್ನು ಹಾಗೂ ಶ್ರಿಯತಮೆ ಪ್ರಯಕರನನ್ನು ನಡೆಸಿಕೊಳ್ಳುವ ರೀತಿಯನ್ನು ನಾವು ನೋಡಿದಾಗಿ, ಕಾವ್ಯ ಪ್ರತಿಮೆಯು ಸಿಹಿತ್ತು ಹಾಗೂ ವೇಶ್ವಾಗೃಹದ ಚಿತ್ರಣ ನವಗಿ ಸ್ವಾಪಾನಿ ಕಂಡುಬರುತ್ತದೆ. ಅದರೆ ಪ್ರೇಯಸಿಯು ಸ್ವಾದ್ಯಾಪನ್ನು ವರ್ಣಿಸುವ ಕವಿಗೆಲ್ಲರಿಗೆ ವೇಶ್ವಾಗೃಹವನ್ನು ಮೇಲಿಂದ ಮೇಲೆ ಸಂದರ್ಭಿಸುತ್ತಿದ್ದರೂದಲ್ಲ; ಹಾಗೆಯೇ ಮದ್ಯವನ್ನು ವರ್ಣಿಸಿದರೆ ಮದ್ಯದಾಗಿರ್ದಿಗೆ ಕುಡಿಯಾಲು ಹೋಗುತ್ತಿದ್ದರೂದಲ್ಲ; ಅದರೆ ಕೂಲಿ ಹೆಗೆಸರು ಹಾಗೂ ಪರಿಕಾರಿಕೆಯಾಗಿ ಬಿಂಬಿ ಕಣ್ಣಗೆ ಸುಲಭಪಾನಿ ಕಾಣಿಸುವವರೇಂದರೆ ವೇತ್ಯಾಯೇ ಎಂಬುದರಲ್ಲಿ ಸಂಶಯವಿಲ್ಲ. ತಮ್ಮ ಒನ್ನೆ ಒಯ್ಯಾರಿಗಳಿಂದ ಮಧುರವಾಗಿ ಇಲ್ಲವೇ ಕಹಿಯಾಗಿ, ಮೃದುವಾಗಿ ಇಲ್ಲವೇ ಕರ್ತೃರಾರವಾಗಿ, ನಡೆಯಲ್ಲಿ ಆಕರ್ಷಕವಾಗಿ, ನಡತೆಯಲ್ಲಿ ಮನೋಹರವಾಗಿ ತಾಂತ್ರಿಕವರೆದರೆ ವೇತ್ಯಾಯೇ. ಪ್ರೇಮಿಯು ಅವರ ಸಂಕ್ಷಾಗಿ ಕಾತರಿಸುವನು. ವೇತ್ಯಾಯೇ ಅವನ ಇಟ್ಟಿಗೆಗಳನ್ನು ಈಡೆರಿಸುವವರು ಅಥವಾ ನಿರಾಶೆಗೊಳಿಸುವವರು. ಅವರು ಕುಶಲ ಹಾಗೂ ಮಧುರಸುಭಾಷಕೆಗಳ ಜೊತೆಗೆ ಸಂಗೀತ ಮತ್ತು ಸ್ವರ್ಯಕೆಗಳಲ್ಲಿ ನಿತ್ಯಾಗಿದ್ದರು. ಅವರ ಸಂತೋಷಕೂಟಗಳಲ್ಲಿ ಸಮೀಕ್ಷೆ ಹಾಗೂ ನಿಷೇಧಿಸಿದ ಗೋಷ್ಠಿಗಳಲ್ಲಿ-ಮಧುರ ಕಂಪ್ಯೂಟ್ ಸಂಭಾಷಕ ಚಿತ್ರರ ಪ್ರತ್ಯಕ್ಷತರಗಳ ಜಾಗತಾಕ್ಷತೆ ಕಂಡುಬರುತ್ತಿದ್ದವು. ಹಬ್ಬ ಮುಂತಾದ ಸಮಾರಂಭಗಳಲ್ಲಿ ಸಿರಿಪತೆ ಮಾನಿಸಿಕರು ಹಾಗೂ ನರ್ತಕರು ಭಾಗವತಿಸುತ್ತಿದ್ದರು. ವೇತ್ಯಾಯರ ಸಂತೋಷಕೂಟಗಳಲ್ಲಿ ಭಾಗವತಿಸಿದ ಮನಸ್ಸಿಲ್ಲದವರು ಈ ಸಂದರ್ಭಗಳನ್ನು ಇತ್ಯಾಪಿ ತಮ್ಮ ಜತುರ ಮಾತುಗಾರಿಕೆಯ ಪ್ರದರ್ಶನಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ವೇತ್ಯಾಯರು ಹಾಗೂ ಶಿವಜಿನರ ನಡುವೆ ಸೆಂಟಿಫಿಲ್ ಕಲ್ಪಿಸುವ ಇನ್ನೊಂದು ಅವಕಾಶವೆಂದರೆ, ಸತ್ಯರೂಪ ಉತ್ತರ ಸಮಾರಂಭಗಳಲ್ಲಿ ಉಪಯೋಗಿಸಿಕೊಳ್ಳುತ್ತಿದ್ದರು. ಬಹಳವ್ಯಾಪಕ ವೇತ್ಯಾಯರು ಇಂಥ ಸಮಾರಂಭಗಳಲ್ಲಿ ಉಪಯೋಗಿಸಿಕೊಂಡು ಬಂದಿದ್ದವು. ಇದು ಜಾತಿಯ ಪದ್ಧತಿಯ ಪರಿಣಾಮವಾಗಿರಬೇಕು. ಇಂಥ ರೀತಿಯ ಮನೋಧರ್ಮ, ವರ್ತನೆ ಅನ್ನ ಮುಸಲ್ಲಾನ ರಾಷ್ಟ್ರಗಳಲ್ಲಿ ಕಂಡುಬರುವುದಿಲ್ಲವಾದರೂ ಇಂಥ ಸಂಪ್ರದಾಯಗಳ ಅಷ್ಟಿತ್ವವನ್ನು ಸಂಪೂರ್ಣವಾಗಿ ಅಲ್ಲಾಗಳಿಯಲಾಗುವುದಿಲ್ಲ. ಇವು ಕವಿಯನ್ನು ಶ್ರೀಸಾಮಾನ್ಯರಿಂದ ಹಾಗೂ ಕಾವ್ಯವನ್ನು ಸಾರ್ಥಕ ಮನೋಭಾವನೆಗಳಿಂದ ದೂರವಿಸಿದವು. ಕವಿ ನಾಯಕ (೧೯೭೫-೧೯೭೬) ಮಾತ್ರ, ಈ ಪ್ರತಿಪ್ರಯೆಯ ಗೌರವಾರ್ಥತೆಯನ್ನು

ಕರ್ತವ್ಯದ ಹೊಣೆಯಿಂದ ವಿಮುಕ್ತವಾಗಿರುವ ಇವಕು ಸೌಂದರ್ಯೋಪಾಸನೆಯ ವಸ್ತುವಾಗಿದ್ದಳು.

ಹತ್ತೊಂಬತ್ತನೇಯ ಶತಮಾನದ ಅರಸಿತೆ, ಕವಿತಾಭರಣ ಹಾಗೂ ಸಾಮಾಜಿಕ ಸುಧಾರಣೆಯ ಉತ್ಸಾಹದ ಇವು ಈ ಸಂಗೆಯಿಂದ ಮೇಲೆ ಮುಸುಕಿಂಬಿಲು ಪ್ರಯುತ್ತಿಸಿವೆ; ಇನ್ನೊಂದೆಡೆ ಧರ್ಮದಲ್ಲಿ ಶ್ರದ್ಧೆಯಾಳ್ಳವರು ಕುಲೀನರ ಹಾಗೂ ಅತಿ ಶಿಷ್ಟರ ಸಹಾಯ ದಿಂದ ಶ್ರೇಣಿಯಿಂದ ಮಾದ್ಯಾದಂತೆ ಕೇವಲ ಸಂಕೀರ್ತನಾಗಾಗಿ ದೂರದ ವಿಧಾನ ಅಂತರಿಕ್ಷದಲ್ಲಿ ಪ್ರತಿಭಾದಿಸುತ್ತಿದ್ದರೆ. ತಮ್ಮ ವಾದವನ್ನು ಸಮುದ್ರಿಸಲು ಇವರಿಗೆ ಬಹಳವ್ಯಾಪಕ ಧರ್ಮದ ಸೂಕ್ತ ವಿವೇಚನೆ ಬೇಕಾಗಿಲ್ಲ. ಏಕೆಂದರೆ ಸೂಳಿಕಾವ್ಯವಂಥವು ಎಲ್ಲ ಭಾಷಿತಕ ಅವಸ್ಥೆಗಳನ್ನು ವಿಶೇಷತಾ ಶಿಯತಮು ಹಾಗೂ ಪ್ರಯತ್ನಮಾಡಿಸಿದ್ದರೂ ಸದಾ ಸತ್ಯವಾಗಿರುವ ದೈವಿಕ ಸಂಕೀರ್ತನೆಯಿಂದು ಮಾರ್ಪಡಿಸಿದೆ. ಆದರೆ ಇಂದಿನ ಸಾಹಿತ್ಯ, ವಿಮರ್ಶಕರು ಅಂದಿನ ಸಾಮಾಜಿಕ ವಸ್ತುಸ್ಥಿತಿಯನ್ನು ಲಕ್ಷಿಸಿ, ಕವಿಯ ಪ್ರೇಮವನ್ನು ಕೃತಕೆಯಿಂದ ನಿಂದಿಯಿಂದ ವಿಮೇಳಬೇಕಾಗುತ್ತದೆ.

ಸಾಹಿತ್ಯದ ಮೇಲೆ ಪ್ರಭಾವ ಬೀರಲು ಕಾರಣವಾದ ಸಾಮಾಜಿಕ ವಿಷಯಗಳ ಕಡೆಗೆ ಘೂಸಿ ಹೊರಜೋಣಿ. ಸಮಾಜದಲ್ಲಿ ಪ್ರಮುಖಿಸ್ತಾನ ಪದೆದಿದ್ದ ಜನ ಮನೆಯಿಂದ ಹೊರಗೆ ಕಾಲ್ಯಾಂಗಿಯಿಂದ ಹೊರಡುತ್ತಿರೆಲ್ಲ; ಯಾವುದಾದರೂ ಸಂಶಯದ ಮೂಲಕವೇ ಹೊರಡುತ್ತಿದ್ದರು. ಕುದುರೆಯ ಗಾಡಿಗಳು ಬ್ರಿಟಿಷ್ ಜನ ರೂಪ ಬಳಕೆಯಲ್ಲಿ ಬಂದಿದ್ದವು. ದೂರದ ಪ್ರವಾಸವಿದ್ದಾಗಿರುತ್ತೇ, ಇಂಥ ಗಾಡಿಗಳ ಬಳಕೆ ಸಾಮಾನ್ಯವಾಗಿತ್ತು. ಅದರೆ ಪಟ್ಟಣದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು ತಿಳಿಗಳು ತಿಳಿದ್ದರು. ತಮ್ಮ ತಮ್ಮ ಉದ್ದೋಷಗಳ್ಲಿ ಹೋಗುತ್ತಿರುವ ಜನರನ್ನು ಒಳಿಟ್ಟು ನಿಂತು ನೋಡಲಾಗುತ್ತಿರಲಿಲ್ಲ. ಈ ದೊಡ್ಡ ಜನರಿಗೆ ಆರೋಗ್ಯಕ್ಷಾಗಿ ಬೇಕಾದ ವ್ಯಾಯಾಮ ಸಿಹಿತ್ತಿರಲಿಲ್ಲ. ಹಾಗೂ ಇವರಿಗೆ ಸಾಮಾನ್ಯ ಜನರೊಂದಿಗೆ ಬೆರಿಯಲು ಸಾಧ್ಯವಾಗುತ್ತಿರಲಿಲ್ಲ. ಸಾಮಾಜಿಕ ಈ ಪ್ರತಿಪ್ರಯೆ ಪ್ರಮುಖಿಸುವವರನ್ನು ಜನ ಸಾಮಾನ್ಯರಿಂದ ದೂರಿಸಿತ್ತು. ಧಾರ್ಮಿಕ ನಿಯಮ ಎಲ್ಲರೂ ಸರಿಸಮಾನರೊಂದು ಸಾರಿದ್ದರೂ, ಅದನ್ನು ಆಯಾರೆಗಳಿಂದ ತರುವ ಸಾಹಸಿಗಳು ಯಾರೂ ಇರಲಿಲ್ಲ. ಹೀಗಾಗೆ ಸಾಮಾಜಿಕ ಜೀವನ ಪರಸ್ಪರ ಸಹಯೋಗದಿಂದ ವರಣಿಕೆಯಿತ್ತು. ಸಾಮಾಜಿಕ ಪಾರಂಪರಿಕ ಸಂಪ್ರದಾಯಗಳು ಬೇರೆ ಬೇರೆ ಪಾರಿಗಳ ಪ್ರತ್ಯೇಕತೆಯನ್ನು ಬಹು ಕಟ್ಟಿಸಿಕೊಂಡು ಬಂದಿದ್ದವು. ಇದು ಜಾತಿಯ ಪದ್ಧತಿಯ ಪರಿಣಾಮವಾಗಿರಬೇಕು. ಇಂಥ ರೀತಿಯ ಮನೋಧರ್ಮ, ವರ್ತನೆ ಅನ್ನ ಮುಸಲ್ಲಾನ ರಾಷ್ಟ್ರಗಳಲ್ಲಿ ಕಂಡುಬರುವುದಿಲ್ಲವಾದರೂ ಇಂಥ ಸಂಪ್ರದಾಯಗಳ ಅಷ್ಟಿತ್ವವನ್ನು ಸಂಪೂರ್ಣವಾಗಿ ಅಲ್ಲಾಗಳಿಯಲಾಗುವುದಿಲ್ಲ. ಇವು ಕವಿಯನ್ನು ಶ್ರೀಸಾಮಾನ್ಯರಿಂದ ಹಾಗೂ ಕಾವ್ಯವನ್ನು ಸಾರ್ಥಕ ಮನೋಭಾವನೆಗಳಿಂದ ದೂರವಿಸಿದವು. ಕವಿ ನಾಯಕ (೧೯೭೫-೧೯೭೬) ಮಾತ್ರ, ಈ ಪ್ರತಿಪ್ರಯೆಯ ಗೌರವಾರ್ಥತೆಯನ್ನು

ಮಿರಾ ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದೆ. ಆತನ ಕಾವ್ಯದ ಸೋಭಾಗ್ಯ ಈ ನಿಯಂತ್ರಣಾಕಳನ್ನು ಮಿರಾದ ಅನುಭವಗಳೇ ಬ್ರಾಹ್ಮನೆಯಂದಲೇ ಇಮ್ಮುಡಿ ಮುಷ್ಮುಡಿ ಹೆಚ್ಚಿರುವುದು. ಆದರೆ ವಿಮರ್ಶೆಕರು ಅವನನ್ನು ಅಭಿಮಾನಂದ ಕಾಣಲಿಲ್ಲ. ತನ್ನ ಕಾವ್ಯದ ಪ್ರಭಾವ ಸಮರ್ಪಣೆಯಲ್ಲಿನ ಕರಿಗಳ ಹಾಗೂ ವಿಮರ್ಶೆಕರ ಮೇಲೆ ಆಗದೆ ಹೋದಾಗಿ ಕವಿ ತನ್ನ ಭಾವನೆಗಳನ್ನು ಕೇವಲ ವೈಯಕ್ತಿಕವೆಂದು ಮಾತ್ರ ತನ್ನ ಸುತ್ತಲಿನ ಮಾನವೀಯ ಸುಖದುಃಖಗಳಿಂದ ಭಿನ್ನವೆಂದು ಭಾವಿಸಬೇಕಾಯಿತು.

ಭಿನ್ನ ಭಿನ್ನ ವರ್ಗಗಳ ಜೀವನನ್ನು ಒಂದುಗೊಡಿಸುವಲ್ಲಿ ಮಹತ್ವದ ಪಾತ್ರವಹಿಸುವ ಪ್ರಭಾವ ಕೂಡ ಭಾವೈಕ್ಯತೆಯನ್ನು ಉಂಟು ಮಾಡಲಿಲ್ಲ. ಸಂಘಾಟನೆ ಕವ್ಯಕರವಾಗಿತ್ತು. ಆದೂ ಅಲ್ಲಿಯ ಗ್ರಾಮಾಣ ಪ್ರದೇಶದ ಬಗ್ಗೆ ಬ್ರಿತಿ ಮತ್ತು ಸಂತೋಷ ಇರುವುದಕ್ಕಿಂತ ಖೀರಿಯೇ ಹೆಚ್ಚು ಅವರಿಸಿತ್ತು. ಯಾವುದೋ ಒಂದು ಸಂದರ್ಭದಲ್ಲಿ ಮಹಾರವಿ ಗಾಲಿಬ್ ಹೀಗೆ ಬರದೆ:

ನಾಷ್ಟ ಏನ್ನು ಕಾಣತ್ತೇವಯೇ ಅವ್ಯಾ ನಮ್ಮುಳ್ಳ ರಿಂದ ತಾಳಬೇಳು.
ಇದರಾಷ್ಟು ಜೀವನದ ಪ್ರವಾಸದ್ವಾ ಕರೆ ಸುಖದ ಶರೀರಳು ಒಳ್ಳೆಯವು.

ಆದರೆ ಹಾಸ್ಯವಿಕಾಗಿ ನೋಡಿರೆ ಗ್ರಾಲಿಬ್ ಪ್ರಭಾವ ತಿಯನಾಗಿರಲಿಲ್ಲ. ಸಾಧ್ಯ ವಿದ್ಯ ಮಹಡಿಗೆ ಪ್ರಭಾಸದಿಂದ ದೂರವಿರಲು ಪ್ರಯತ್ನಿಸುತ್ತಿದ್ದನು. ಅವನು ಕಲತತ್ತೀಯ ಪ್ರಭಾವ ಕೈಗಳಿಂದಾಗಿ, ಪ್ರಹಾಸದ ಕಾಲದಲ್ಲಿ ಅವನು ತಂಗಿದ್ದ ಪಟ್ಟಣಾಳಲ್ಲಿ, ಜನ ಸಮೂಹವನ್ನು ಕಾಣುವುದು, ಅವನೀ ಅತ್ಯಂತ ಸಂತೋಷಕರವಾಗಿತ್ತು. ಒಬ್ಬರಂಗ ನಗರವನ್ನು ನೋಡಿ ಕರ್ಮಿಯು ತುಂಬ ಪ್ರಭಾವಿತನಾಗಿದ್ದು. ಆ ನಗರದ ಸೌಂದರ್ಯಕ್ಕೆ ಮಾರುಹೋದ ಕೆಲೆ, ಸುದೀರ್ಘಕರೆತೆಯೆಂದನ್ನು ಬರಿದು ತನ್ನ ಗೌರವ ಸಲ್ಲಿಸಿದುಂಟು. ಕಲತತ್ತಾಗಾಗಿರದ ಬಗ್ಗೆಯೂ ಮಹತ್ವಕಂತಹಿದ್ದ ಕವಿ ಹೋಗಿರುವುದನ್ನು ಕಾಣುತ್ತೇವೆ.

ಸಂಪ್ರದಾಯ ಮತ್ತು ನಿಯಂತ್ರಣೆಗಳು ವೈಕ್ಯಿಯನ್ನು ಸಮಾಜಕ್ಕೆ ಚಾತಿ ಅಥವಾ ಪಂಗಡಕ್ಕೆ ಸೀಮಿತಗೊಳಿಸಿದ್ದವು. ಆದ್ದರಿಂದಲೇ ಭಾವುಕರು ಅಥವಾ ಸಂಪ್ರದಾಯಕ್ಕೆ ಇವುಗಳಿಂದ ಮುಕ್ತಿ ಪಡೆದು ಸ್ವತಂತ್ರ ಮನೋವೈಕ್ಯವಿಶ್ವಾಸರಾಗಿಲು ಯಾಕ್ಕಿಸಿದರು. ಹೀಗಾಗೆ ಇರುವೆಂದಲ್ಲಿ, ವಿಚಾರದಲ್ಲಿ ಬಹಳಷ್ಟು ಪ್ರತ್ಯೇಕಕೆ ಯಾಂತ್ರಾಯಿತು. ರಾಜಕೀಯ ಬದಲಾವಣೆಗಳು, ಕವಿಯ ಲಕ್ಷ್ಯವನ್ನು ಕಾವ್ಯ ಮತ್ತು ರಾಜಕೀಯಜೀವನದ ನಡುವೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ನೇರಿಸಲಿಲ್ಲ. ಅಹ್ವಾದ ಪಾಠೀದ ಮತ್ತು ಪಾ ಇಂದ್ರಾಯಿಲ್ಲಾ ಪಾಠೀದರಂತಹ ಉತ್ಸಾಹ ಸಮಾಜಸುಧಾರಕರು, ಆ ಸಮಾಜದ ಅಭಿವೃದ್ಧಿ ರೂಪಿಸುವಲ್ಲಿ ಪ್ರಭಾವ ಬೀರಿದರು. ಆದರೆ ಅಂಥವರನ್ನು ಕಾವ್ಯದಲ್ಲಿ ಕರಿಗಳಿಂದಲಾಗಿದೆ. ಗಾಲಿಬ್ ನ ಕಾವ್ಯದಲ್ಲಿ ‘ಶ್ರದ್ಧಾ ಭಕ್ತಿಯುಳ್ಳವರು’ ಮತ್ತು ‘ಉಪದೇಶಕರು’ ಸಂಪ್ರದಾಯಕ್ವಿದರ್ಶನಗಳಿಂದ ಉಲ್ಲೇಖಿಸಲ್ಪಟ್ಟಿದ್ದಾರೆಯೇ ಹೋರಣೆ ಸಮಕಾಲೀನರೆಂದಿಲ್ಲ. ಗಜಲ್ ಕಾವ್ಯಪ್ರಭೀದ ಕೂಡ ಮತ್ತು ಪ್ರತ್ಯೇಕತೆಯನ್ನು ತಂದಿತು; ಒಂದು ದ್ವಿಪದಿ ಇನ್ನೊಂದು ದ್ವಿಪದಿ ಯಾಂದ ಸಂಪೂರ್ಣ ಭಿನ್ನ. ಪ್ರತಿಯೊಂದು ದ್ವಿಪದಿಯೂ ಸ್ವತಂತ್ರವಿದ್ದು, ಸ್ವತಂತ್ರ

ವಾದ ಭಾವ, ಅಥ್ರ, ಪ್ರತಿಮೆಗಳ ಆಧಾರದಿಂದಲೇ ಪ್ರತಿಯೊಂದರ ಮೌಲ್ಯವನ್ನು ನಿರ್ಣಯಿಸಬೇಕಾಗಿತ್ತು. ವಿಚಾರಸರಣಿ, ಮನೋಭಾವನೆ ದ್ವಿಪದಿಯಿಂದ ದ್ವಿಪದಿಗ ಮುಂದುವರೆಯುವುದೂ ಕೆಲವು ಸಲ ಕಾಣಬಹುದಾಗಿತ್ತು. ಆದರೆ ಸೂಕ್ಷ್ಮದ್ವಿಷ್ಟಿಯ ಮತ್ತು ವಿಮರ್ಶೆ, ಒಂದೇ ಪದ್ದದಲ್ಲಿ ಅಥ್ರ, ಭಾವವನ್ನು ವ್ಯಕ್ತಗೊಳಿಸಲಾರದ ಕವಿಯ ಅಸಮರ್ಥತೆಯೆಂದು ಪರಿಗೊಂಡುತ್ತಿದ್ದನು. ಗಾಲಿಬ್ ನ ಕಾಲದಲ್ಲಿ ರಾಜಕೀಯ ಘಟನೆಗಳ ಬಗ್ಗೆ ಉದಾಸೀನತೆ ಕೆಂಡುಬರಲು ಇಂತಹ ಪ್ರತ್ಯೇಕತೆಯ ಮನೋಭಾವವೇ ಕಾರಣ. ಈ ಉದಾಸೀನತೆಗೆ ಕಾರಣ ಅಮೌಲ್ಯವಾದ ಸಾಧನೆಗಳಾಗಿ ತಲೆದೋರಿದ ನಿರಾಶಾಭಾವನೆ ಆಗಿರಲಿಲ್ಲ. ಕವಿಗಳಲ್ಲಿಯು ಬೌದ್ಧಿಕ ವೈಯಕ್ತಿಕತೆ, ಅಸ್ತಿತ್ವದ ವರ್ಕತಾವಾದ ತತ್ವದಿಂದ ಉತ್ಸೋಜನ ಬೆಳೆಯಿತು. ಆದು ಮನುಷ್ಯನನ್ನು ದೇವರೊಂದಿಗೆ ನೇರವಾಗಿ ಹಾಗೂ ಕರಾರು ರಹಿತಪಾದ ಸಂಬಂಧವನ್ನು ಒಂಟಿಮಾಡಿತ್ತು. ಮತ್ತು, ಅವನ ನಂಬಿಕೆ, ಸಮಾಜದ ಬಗ್ಗೆ ಇರುವ ಮನೋಽಧರ್ಮ ಹಾಗೂ ವೈಯಕ್ತಿಕ ಬೇಕು ಬೇಡಗಳನ್ನು ಕಾಯ್ದಾಚರಣೆಯಲ್ಲಿ ತರುವಂತಹ ಜೀವನ ದೃಷ್ಟಿಕೋನವನ್ನು ರೂಪಿಸಿತ್ತು. ಕೆರಿತಿ ಪ್ರತ್ಯೇಕವಾದ ವೈಕ್ತ, ತನ್ನ ಇರುವರೆಯ ಆದರ್ಶಗಳನ್ನು ರೂಪಿಸಲು, ತನ್ನ ಟ್ರಿಯಂತಮೆಯೊಂದಿಗೆ ಸಂಯೋಗಹೊಂದಲು ಹಾಗೂ ಉದಿದ ಯಾವುದೇ ಸ್ತಕತೆಯನ್ನು ಅಲ್ಲಾಗೆಯಲ್ಲ, ತನ್ನನ್ನು ತಾನೇ ಸಮಾಜದ ವಿರುದ್ಧ ನಿಲ್ಲಿಸಿಕೊಳ್ಳಬೇಕಾಗುತ್ತಿತ್ತು, ತನ್ನ ಅಭಿವೃದ್ಧಿಗಳಿಂದ್ವು ಸಮರ್ಥಸಿಕೊಳ್ಳಬೇಕಾಗುತ್ತಿತ್ತು. ಹಾಗೂ ವೈಭವತೆಗ ವರಿಸಿಕೊಳ್ಳಬೇಕಾಗುತ್ತಿತ್ತು.

೨. ವೈಕ್ತ

ತನ್ನ ಜೀವನದ ಕೊನೆಯ ವರುಷಗಳಲ್ಲಿ ಬರದ ಪತ್ರಗಳಲ್ಲಿ ಬರಿದ ಪತ್ರಗಳಲ್ಲಿನ ಗಾಲಿಬ್ : “ಅಲಿಸು! ಎರಡು ಪ್ರಪಂಚಗಳಿವೆ—ಒಂದು ಬೇತನ ಪ್ರಪಂಚ, ಇನ್ನೊಂದು ಪ್ರಥಿತ ಮತ್ತು ಜಲಪ್ರಪಂಚ . . . ಈ ಪ್ರಥಿತ ಮತ್ತು ಜಲಪ್ರಪಂಚದಲ್ಲಿ ತಪ್ಪಿಗಾರಿದ ಪರಾದರೂ, ಬೇತನಪ್ರಪಂಚದಲ್ಲಿ ಶ್ರೀಯನ್ನು ದೂರಿಸಬೇಕಾಗುತ್ತದೆಯೆಂಬುದು ಸಾಮಾನ್ಯ ನಿಯಂತ್ರ. ಆದರೆ ಬೇತಪ್ರಪಂಚದಲ್ಲಿ ತಪ್ಪಿಗಾರಿ ಮತ್ತೆ ಈ ಪ್ರಥಿತಗೆ ಕೆಳಕಿಸಲ್ಪಡುವುದೂ ಸಂಭವನಿಯು. ಆದ್ದರಿಂದ ಱಿಂಗ್ಲಿಸೆಯ ರಜಬ್ ಎಂಟಿ ರಂಡು ನಾನು ನ್ಯಾಯಾಲಯದಲ್ಲಿ ಕರೆಕಳುಹಿಸಲ್ಪಟ್ಟಿದ್ದೆ. ಹದಿಮೂಲು ವರುಷಗಳ ವರೆಗೆ ನಾನು ಕಾನುಹಿನ್ನೊಂದು ಕೈದಿಯಾಗಿದ್ದೆ. ಆ ಬಳಿಕ ಱಿಂಗ್ಲಿಸೆ ರಜಬ್, (ಬಿಂಗಂ), ೨ ರಂಡು ನನಗಿ ಜೀವಾವದಿ ಶ್ರೀಯನ್ನು ವಿಧಿಸಲಾಯಿತು-ಕಾಲಿಗ ಬೇಡ ತೊಡಿನ ಲಾಯಿತು.” ನನ್ನ ಸೇರಿಮನೆಯೊಂದು ಗೊತ್ತಾದ ದಹರಿಗೆ ನನ್ನನ್ನು ಕೈದಿಯಾಗಿ

ತರಲಾಯಿತು. ಗದ್ದು ಹಾಗೂ ಪದ್ಯದಲ್ಲಿ ರಚನಾತ್ಮಕ ಬರಿವಣಿಗಳನ್ನು ನಿರ್ವಹಿಸುವ ಕಾರ್ಯವನ್ನು ನನಗೆ ವಿಧಿಸಲಾಯಿತು. ಎಮ್ಮೆವರುವರುವರ್ಗಳಾದಮೇಲೆ ಈ ಜೀಲಿ ನಿಂದ ನಾನು ಪಾರಾಗಿ ಪ್ರೋಫೆಡಿಕ್ಟ್‌ನ ನಂಗರ್ಗಳಲ್ಲಿ ಸಂಭರಿಸಿದೆ. ಕೊನೆಗೆ ನನ್ನನ್ನು ಕಲಕ್ತೆಯಲ್ಲಿ ಹಿಡಿದು ಮತ್ತೆ ಸೆರೆಪುನೋ ಕಳುಹಿಸಲಾಯಿತು. ಕಾಲುಗಳಿಗೆ ಚೇಡಿ ಡಾಕ ಕರೆದೊಯ್ಯಲು ಯೋಗ್ಯನೇದು ಗಣಿಸಿದ ಮೇಲೆ ಕೃಗಳನ್ನು ಚೇಡಿ ಬಾದ್ಯ.^५ ಬೇಡಿಗಳಿಂದ ಕಾಲು ಕುಂತಿತವಾದ ಮೇಲೆ, ಕೃಗಳು ಮುರಿದ ಮೇಲೆ ನನಗೆ ವಿಧಿಸಿದ ಕೆಲಸ ನಿರ್ವಹಿಸಲು ತಂಡ ಕವ್ಯವಾಯಿತು. ನನ್ನ ಬಳಪೆಲ್ಲ ಕುಂದಿತು. ಅದರೆ ನಾನು ನಾಚೆಯಿಲ್ಲದವನು. ಕಳೆದವರುಷ ಸೆರೆಪುನೋ ಮೂಲೆಯಲ್ಲಿ ಈ ಬೇಡಿ ಗಳನ್ನು ಹೇಗೋ ಕಳೆಟಿ ಪಲಾಯನಮಾಡಿದೆ. ಏಂತೋ ಹಾಗೂ ಮುರಾದಾಬಾದ ದಾಟ ರಾಮವೃತ್ತವನ್ನು ತಲುಪಿದೆ. ಸುಮಾರು ಎರಡು ತಿಂಗಳು ಅಲ್ಲಿದೆ. ಪ್ರಂಜಿ ನನ್ನನ್ನು ಅಲ್ಲಿಂದ ಹಿಡಿದು ತರಲಾಯಿತು. ಈಗ ನಾನು ಎಂದೂ ಒಡಿ ಹೋಗದಿರಲು ನಿಧರಿಸಿದ್ದೇನೆ. ನಾನು ಹಾಗಿ ಹೋಗಲು ಬಯಸಿದರೂ ಅದು ಹೇಗೆ ಸಾಧ್ಯ? ನನಗೆ ಹಿಂದಿನಂತೆ ಒಡಿಹೋಗಲು ಈಗ ಬಲವೂ ಇಲ್ಲ. ನನ್ನ ಒಡಿಗರ್ತೆಗೆ ಅಳ್ಳಿಯಾಗಿ ಬರುವುದೂ? ಇದೇ ವರುಷದ ಕೊನೆಗೆ ಅದರೂ ಆಗಬಹಿಂಬ ಅಶೀಯೂ ಇದೆ. ಒಂದು ಹೇಳಿ ನಾನು ಇದರಿಂದ ವಿಮೋಚನೆಗೊಂಡರೆ ನೇರವಾಗಿ ಜೀತಪ್ರಪಂಚಕ್ಕೆ ಸಾಗಿವೆ. ಯಾಕೆಂದರೆ ಕೈದಿ ಮುಕ್ಕನಾದ ಮೇಲೆ ತನ್ನ ಮನ ಗ್ರಹಿದೆ—ಜೀತನಪ್ರಪಂಚಕ್ಕಲ್ಲದೆ—ಮತ್ತಲ್ಲಿಗೆ ಹೋಗುವನು?" ಎಂದು ಬರಿದಿದ್ದಾನೆ.

ಈ ರೀತಿ ಗಂಭೀರವಾದ ವಿಷಯಗಳನ್ನು ಲಭ್ಯವಾಗಿ ಹೇಳುವ ಪರಿಗ್ರಾಮಿ ನಾಲಿಬೋನ ಪತ್ರಗಳ ಗುಣವಿಶೇಷ. ಎರಡು ಪ್ರವಾಸಗಳ ಉಲ್ಲೇಖ, ಯರ್ಯಾನ್ನು ಹಾಗೂ ಕಾಯಿಲೆ ಯಿಂದ ಉಂಟಾದ ಅಶ್ವತ್ತ ಇವ್ವಾಗಳನ್ನು ಬಿಡ್ರಿ ರುಳಿದ್ಲು ವಿಷಯಗಳು ಆದೇ ಸಮಯಕ್ಕೆ ಬರಿದ ಅದರೆ ಹೀಗೆ ಮನೋಭಾವನೆಯಲ್ಲಿ ಬರಿದ ಇತರ ಪತ್ರಗಳ ವಿಷಯ ಗಳಿಗೆ ಈ ಪತ್ರ, ಥಿನ್ ಹಾಗೂ ಪರಸ್ಪರ ಏರೋಧಾಗಿರುವುದು ಕಂಡುಬರುತ್ತದೆ.

ತನ್ನ ಪ್ರಾವಚಿರ ಬಗೆಗೆ ಗ್ರಾಮಿಣಲ್ಲಿ ಅಪರಿಮಿತ ಅಭಿಮಾನ. ತನ್ನ ಮತ್ತ ಪರಂಪರೆ ಬಹು ಪ್ರಾಚೀನವಾದ ಆಕೆಮೇನಿಯನ್ನು ಕಾಲಿದಷ್ಟು ಪೂರಾತನವಾದುದೆಂದು ಹೇಳುತ್ತಾನೆ. ಒಂದು ಯಾವುದೂ ಸಂದರ್ಭದಲ್ಲಿ ರಾಜಾಗುರುವಾದ ಕವಿ ಜೋನ್ ಬಗ್ಗೆ ಗ್ರಾಮಿಣ ಅನುಭಿತವಾದ ಮಾತನ್ನು ಅಡಿದನೆಂದು, ಚಕ್ರವರ್ತಿ ಬಹದೂರ ಪಾಹ ಅಕ್ಷೇಪಣ ಎತ್ತಿದ ನೆಂದೂ ಹೇಳಲಾಗುತ್ತದೆ. ಆ ಸಮಯದಲ್ಲಿ ಬರಿದ ಗಡಲ್ಲಿಯು ಒಂದು ನುಡಿ ಹೀಗಿದೆ:

ನಿಂತು ತಿಳಿವಾರಿಂದ ನಡೆದು ಬಂದಿದೆ ಸ್ವಾಂಕ್ಯವ್ತಿ
ಕೇರಿ ಹಾಗು ಗೌರವಾನ್ನಿ ಕಾಣಾ ನ ನಡೆಯಿರ್ಲೇ ಸು,
ನಾನು ರಾಘ್ಯ ರಜಿಸಬೇಕಾದುಂಬಿ.

ಅದರೆ ಅತನೆ ತಂಡೆ ಅಥವಾ ಅಜ್ಞ ಯಾರೂ ಯಾವುದೇ ರೀತಿಯಲ್ಲಿ ಖ್ಯಾತವೇತ್ತವ ರಾಗಿರಲ್ಲ. ಅವರವಂತೆ, ಸ್ವನಿಕವ್ಯತ್ಯಿ, ಅಧಿಕಾರ, ಹುದ್ದೆ ಗ್ರಾಮಿಣನ್ನು ಕುಲೀನರಲ್ಲಿ ಒಬ್ಬನೆಂದು ನಿರ್ಧರಿಸಿದ್ದವು. ಹಾಗೂ ಅವನಿಗೆ ಇದರ ಬಗ್ಗೆ ಅಭಿಮಾನವಿತ್ತು.

ಮಾಜಾ ಅಷದುಲ್ಲಾಹ ಹಿಂಣ ಎಂಬ ಹೆಸರೇ ಅವನ ಸ್ವಾನಮಾನವನ್ನು ಸೂಚಿಸುತ್ತದೆ. ಇಲ್ಲಿ ರಲ್ಲಿ ಬಹಾದ್ದೂರ್ ಪಾಹನು ನಜರುದ್ದೀಲಾಪ ದಬಿರುಳ್ಳ ಮುಲ್ಲು ನಿಜಾಮ ಜಾಗ್ ಎಂಬ ಬಿರುದನ್ನು ದಯವಾಲಿಸಿದು ಅವನ ಸ್ವಾನಮಾನವನ್ನು ದೃಢಿ ಕರಿಕಿದುಕ್ಕಿಂತಲೂ ಹೇಜ್ಗಿಗಿತ್ತು. ಅವನು ಪ್ರಸಿದ್ಧ ಪಂರದಲ್ಲಿ ಜನ್ಮ ತಾಳದನು, ಹಾಗೂ ಜೀವನಪರ್ಯಾಮಾತರ ಗಳ್ಳಿರಲ್ಲಿಬ್ಬಿನೆಂದು ಪರಿಗಣಿಸಲ್ಪಟ್ಟಿತ್ತನು. ಅತನ ಶಿಕ್ಷೀ ಸ್ವಯಂಕೃತವಾದಮ್ಮೆ. ಇದಕ್ಕೆ ಕಾರಣ-ಈ ಪ್ರಮಾಣದಲ್ಲಿ ಅತ ಪನ್ನ ಮಾಡಿದ ನೆಂಬುದನ್ನು ನೋಡಿದಾಗ ನಮಗೆ ಸುಲಭವಾಗಿ-ದೊರುತ್ತದೆ. ಜೀತಪ್ರಪಂಚ ಸದ್ಯ ಕಳ್ಳಿಮುಂದೆ ಸುಳಭುವುದೇ ಇಲ್ಲ.

ಗ್ರಾಮಿಣ ತಂಡೆ ಶೀರ್ಪಕೊಂಡನೆತರ ಅವನ ಅಡ್ಡ ಹಾಗೂ ಚಿಕ್ಕಮ್ಮೆ ಅವನ ಪೂಲನೆ ಪ್ರೋಟೆಂಬೆ ಹೊಣೆಹೊತ್ತರು. ಅವರೂ ಸ್ವಿತಪರಾಗಿದ್ದರು. ಶ್ರೀಮಂತರ ಮಾಗನೊಬ್ಬ ಹೇಗೆ ಬೆಳೆಯಬಹುದೋ ಹಾಗೆ ಅವನು ಅವರಲ್ಲಿ ಸುಖವಾಗಿ ಬೆಳೆದ. ಅವನು ಆಪಾರ ಸ್ವರದ್ವಾಷಿಯಾಗಿದ್ದು. ಹೀಗಾಗಿ ಅವನನ್ನು ತುಂಬ ಅಷ್ಟೀಯಿಂದ ಹೆಚ್ಚಿದರು. ಅವನು ತನ್ನ ಬಹು ಪಾಲು ಸಮಯವನ್ನು ಆಟ ಪಾಟಗಳಲ್ಲಿ, ಪಟ ದಾರಿಸುವಲ್ಲಿ ಕಳಿದನು. ಇದಿಷ್ಟಿಟ್ಟಿ ಇನ್ನೇನನ್ನಾದರೂ ಅತ ಕಲಿತನೆಯ ಹೇಳಿದರೆ ಅದು ಅಜ್ಞರಿಯ ಮಾತಾಗುತ್ತದೆ. ಹದಿಮುಳು ಪರಂಪರವನಿದ್ದಾಗ ಅವನ ಮದುವೆ ಉಮರಾವ ಬೇಗ್ರಾಂಬಿಂದಿಗೆ ಆದುದಕ್ಕೆ ಅತೀವ ಮುದ್ದು ಮಾಡಿಕೊಂಡು ಬಂದುದೇ ಕಾರಣವಾಗಿರಬೇಕು. ಅವನ ಭವಿಷ್ಯದ ಬಗ್ಗೆ ಯಾರೂ ಯೋಜಿಸಿದುತ್ತೆ ಕಾಳುವುದಿಲ್ಲ. ಅವನ ಪಂತಪರಿಪರಿಗೆ ತಕ್ಕ ಸ್ವರ್ವಿಕ ತರಬೇತಿ ಕೊಳೆಲಾಗಿಲ್ಲ. ಹಾಗೂ ಯಾವುದೇ ಸರಕಾರಿ ಕೆಲಸದಲ್ಲಿ ಸೇರಲು ಯೋಗ್ಯನಾಗುವಂತೆ ಅವನನ್ನು ಸಿದ್ಧಗೊಳಿಸಲಾಗಿಲ್ಲ. ಅವನು ಭರೋಜಪ್ಪರ ರಿಖಾದ ನಾಬಿ ಕುಪುಣಿಯ್ಯ ಸುಖಾಧಿಸಿದವನಾದುದರಿಂದ. ಅವನಿಗೆ ಒಂದುಸಾವಿರದ ಐದುನೂರು ರೂಪಾಯಿಗಳ ವಾರಾತನವನ್ನು ನೀಡಲಾಗುತ್ತಿದ್ದಿತ್ತು. ಈ ಹಣ ಅವನ ಹಾಗೂ ಅವನ ಕೆಂಬು ಸೂರೆದರನಲ್ಲಿ ಹಂಟಲ್ಪಡುತ್ತಿತ್ತು. ಅದು ಅವರಿಗೆ ಸಾಕಾಗುತ್ತಿತ್ತೆಯ ಭಾವಿಸಲಾಗಿತ್ತು. ಅದರೆ ವಾಸ್ತವಿಕವಾಗಿ ಅದು ಹಾಗಿರಲ್ಲ. ಗ್ರಾಮಿಣ ತನ್ನ ಆದಾಯವನ್ನು ಇತರ ಮೂಲಗಳಿಂದ ಹೆಚ್ಚಿಸಿಕೊಳ್ಳಲ್ಪಡರ ಬದಲಾಗಿ, ರಾಜ್ಯದ ವರಮಾನದಲ್ಲಿಯು ಹೆಚ್ಚಿನ ಪಾಲಿಗೆ ತಾನು ಬಾಧ್ಯಸ್ಥನೆಂದು ಪ್ರತಿಪಾದಿಸುವಲ್ಲಿಯೇ ತನ್ನ ಆಯುಷ್ಯದ ಬಹಳಾಗಿವನ್ನು ಕಳಿದನು. ಗ್ರಾಮಿಣ ದುಂಡುಹೆಚ್ಚಿದ ಅಭ್ಯಾಸವನ್ನು ತನ್ನ ತಾರುಣ್ಯದ ದಿನಗಳಲ್ಲಿ ಬೆಳೆಸಿಹೊಂಡು ಬಂದಕಾರಣಿ. ಇನ್ನೂ ಹೆಚ್ಚಿನ ತೊಂದರೆ ಗಳನ್ನು ವಿನಿಸಿಸಬೇಕಾಯಿತು. ಮುಂದೆ ಅವನು ಕಾಲಮಾಡಿಯೇ ತನ್ನ ದುಂಡುಹೆಚ್ಚಿವನ್ನು ಸಾಗಿಸಿದನು. ಪತ್ರಾತ್ಮಾಪ ಅಥವಾ ಸಾಧಾರಣೆ ಅವನ ಸ್ವಭಾವದಲ್ಲಿ ಬರಲೇ ಇಲ್ಲ.

ನಾನು, ತರುಣಿದ್ದಾಗು ಒರ್ವ ಶೈಕ್ಷ್ಯ ಮಾರ್ಗದರ್ಶಿ ತನಗೆ ಧರ್ಮ ಮತ್ತು ಸನ್ಯಾಸಕ್ಕೆ ಸಂತುಷ್ಟಿಗೊಳಿಸಲಿಲ್ಲವೆಂದೂ, ಸಂತೋಷದ ಹಾಗೂ ಪಾಪಯುತ್ತಿರುವನು, ತಾನು ಎಂದೂ ಪ್ರತಿಬಂಧಿಸಲಿಲ್ಲವೆಂದೂ ಹೇಳಿದೆ. ನಾನು ತಿನ್ನತ್ತೇನೆ,

ಕುಡಿಯುತ್ತೇನೆ, ಮಣವಾದುತ್ತೇನೆ. ಸಕ್ಕರೆಯ ಹಳೆಕಿನ ಮೇಲೆ ಕೂಡುವ ಕೀಟ ದಂತಿರಲು ಬಂಯಸುತ್ತೇನೇಯೇ ಹೋರಲು, ಮಧುವಿನ ಮೇಲೆ ಕೂಡುವ ಕೀಟದಂತಲ್ಲ. ಈ ಉಪದೇಶದ ಮೇರೆಗೆ ನಾನೊ ಹೀಗೆಯೇ ನಾದುಹೊಂಡಿದ್ದೇನೆ, ಜೀವಿಸಿದ್ದೇನೆ:

ಈ ಹೋಧನೆಯಂತೆ ನಡೆಯಲು ಸಿದ್ದ ರಾದವರಲ್ಲಿ ಹಲವರು, ಅವನೊಬ್ಬನೇ ಅಲ್ಲ. ಅವನಿಗೆ ಸೋಗೆಗಿನ ಬಂಧು ಮಿತ್ರಗಳಿವು. ಕಿಡಿ ರಚಿಸುವುದೂ ಅವರ ಸಂತೋಷದ ವಿಧಾನಗಳಲ್ಲಿಯಾಗಿರುತ್ತು. ಗೂಲಿಬ್ಬನ ಹೊದಲ ಕಾವ್ಯನಾಮ ಅನ್ವಯ ಎಂದು. ಆಕರ್ಷಕ ಅಂಗಸೌಷ್ಠವ ಹಾಗೂ ನಿಮ್ಮರತೆಯ ಕಾವ್ಯಗುಣಿಂದ ಗೂಲಿಬ್ಬ ಆ ರಸಿಕರೆ ಗುಂಟಿಗೇ ನಾಯಕನಾಗಿರಬೇಕು. ತನ್ನ ಗೆಳಿಯನೋವನು ತನ್ನ ಚಿಕ್ಕಾದನ್ನು ಗೂಲಿಬ್ಬನಿಗೆ ಕಿಳಿಬಾಗಿ, ಅವನು ತನ್ನ ವ್ಯಕ್ತಿತ್ವದಬಗ್ಗೆ ಒಂದು ಸರಾಸರಿಯಾದ ಕಲ್ಪನೆಯನ್ನು ನೀಡುವಂತಹ ವರ್ಣನೆ ಪೂರಿಸಿದ್ದಾನೆ:

“ನಿನ್ನ ಚಿಕ್ಕ ನನ್ನ ಕೆಳ್ಳಿನ ಬೆಳಿಕನ್ನು ಹೆಚ್ಚಿಸಿದೆ. ನಿನ್ನ ಎತ್ತರದ ನಿಲುವನ್ನು ಕಂಡು ನಾನು ಅನುಯಾಯಿಗೊಳ್ಳಲಾರೆ, ಯಾಕೆಂದರೆ ನನ್ನ ಎತ್ತರ ನೋಡುವರನ್ನು ಆಕರ್ಷಿಸುತ್ತದೆ. ನಿನ್ನ ಗೋದಿಭಜ್ಞವನ್ನು ನೋಡಿ ಮತ್ತೆರವಡಲಾರೆ, ಯಾಕಂದರೆ ನನ್ನ ಮೃಬಜ್ಞ ಒಂದು ಕಾಲಕ್ಕೆ ಗುಂಡರ ಕಟ್ಟಿಗೆಯಂತೆ ಇತ್ತು; ರಿಂಕರು ಆ ಬಜ್ಞವನ್ನು ಮನುಷ್ಯ ಹೊಳೆತ್ತಿದ್ದು. ಆ ಎಲ್ಲ ಸ್ತುರಿಯು, ಡೆಲುವಾದ ದಿನಗಳನ್ನು ನೆನಸಿಕೊಂಡಾಗ ನನ್ನೆಂದು ತುಂಬ ಹಾವು ಹರಿದಾಡಿದ ಅನುಭವವಾಗುತ್ತದೆ. ಅದರ ಜೊನ್ನಾಗಿ ಮುಖ ಕ್ಷೋರವಾದ ನಿನ್ನ ಗಲ್ಗಳನ್ನು ನೋಡಿದಾಗ ಮಾತ್ರ ನನಗೆ ಅನುಯಾಯಿ, ವ್ಯಧಿಯೂ ಅಯಿತು. ಅದು ನನ್ನ ಗತ ಸಂತಸವನ್ನು ಮರುಕಳಿತು. ನಾನು ಬದಲಾವಣೆ ಹೊಂದುತ್ತ ಬುದಿರುವುದನ್ನು ಹೇಗೆ ಹೇಳಲಿ? ... ಕ್ಷೋರ ಮಾಡಿಕೊಂಡ ಪ್ರತಿ ಮೂರನೆಯ ದಿನಕ್ಕೆ ನನ್ನ ಗಡ್ಡ ವಿನಾಸಿಗಳಲ್ಲಿ ಬಿಳಿ ಕೂಡಲು ನೋಡಿದಾಗ, ನನ್ನ ಗಲ್ಲ ಹಾಗೂ ಗಡ್ಡದ ಮೇಲೆ ಇರುವ ತತ್ತ್ವಾಭಿಪ್ರಾಯ ಕಾಣಿಸುತ್ತಿತ್ತು. ಇನ್ನೂ ವಿಷಾದದ ಸಂಗತಿಯಿಂದರೆ, ನನ್ನ ಮುಂದಿನ ಏರಡು ಹಲ್ಲುಗಳನ್ನು ಕಳಿದು ಕೊಂಡುದು. ಹಲ್ಲುಪ್ರದೀ ಉಪರೋಗಿಸುವುದನ್ನು, ಮುಖ ಕ್ಷೋರ ಮಾಡಿಕೊಳ್ಳುವುದನ್ನು ಬಿಟ್ಟಿಬ್ಬೆ. ಅದರೆ ಈ ಅಸಂಖ್ಯತ ನಗರದಲ್ಲಿ ಒಂದು ರಿಂತಿಯ ಏಕರೂಪಕೆ ಇರುವುದನ್ನು ನೆನಿಸಿನಲ್ಲಿಬ್ಬೆಕೊ. ಮುಲ್ಲಾ, ಹಾಫ್ಫೆಜ, ಮಣಿಯಾರ, ಜಾಮರ ಬೀಸುವವ, ಅಗಸ, ನೀರುತ್ತರುವ, ಹಾನಾವಿಂಯವ, ನೇಕಾರ, ಕಾಯಿತಲ್ಲೆ ಮಾರುವದ —ಒಂದೆ ಪ್ರತಿಯೊಬ್ಬಿಗೂ ತಲೆಯ ಹೇಳಿ ಕೂಡಲು ಹಾಗೂ ಗಡ್ಡ ಮಾಸಿಗಳವೇ ನಿನ್ನ ವಿಧೀಯ ಸೇವಕ ತನ್ನ ಗಡ್ಡವನ್ನು ಬೇಕೆಂಬಲು ನಿಶ್ಚಯಿಸಿದ ದಿನ ತನ್ನ ತಲೆ ಹೋಳಿ ಕೊಳ್ಳಲೂ ನಿರ್ಧರಿಸಿದನು”.

ಗೂಲಿಬ್ಬನಿಗೆ ಎದ್ದು ಕಾಣುವಂತಹ ನೀಟಾದ ಮೂಗು ಹಾಗೂ ವಿಶಾಲವಾದ ಸುಂದರವಾದ ಕಣ್ಣಗಳು ಇದ್ದವೆಂದು ಅವನ ಬಗೆಗೆ ಬೇರೆಯವರು ವರ್ಣಿಸಿರುವ ವರ್ಣನೆಯಿಂದ ತಿಳಿದುಬರುತ್ತದೆ. ಹೆಣ್ಣು ಮೋಹಗೊಳ್ಳಬಂತಹ ಬಹು ಅಪರೂಪದ ವ್ಯಕ್ತಿತ್ವ ಅವನಿತ್ತು. ಅವನು ಸುದರ್ಶಸುತ್ತಿದ್ದ ವೇಶಾಗ್ರಹಗಳಲ್ಲಿ ತನ್ನ ಮೋಹಕ ರೂಪದಿಂದ ಹಾಗೂ ಜೀನಿಂಭ ಮಾತುಗಾರಿಕೆಯಿಂದ ವಿತ್ತಾದರ ಗಳಿಸಿದ್ದನು.

ಒಮ್ಮೆ ಅವನು ಸಕ್ಕರೆಯ ಹಳೆಕಿನ ಮೇಲೆ ಕೂಡುವ ಕೀಟವಾಗುವ ಬದಲು ಮಧುವಿನ ಮೇಲೆ ಕೂಡುವ ಕೀಟವಾದನು. ಅವನ ಪ್ರೇಯಸಿಯಾದ ಚೆನ್ನಾಜಾನ್ಜಾ ಮರಿಂದ ಸಮಯಾದಲ್ಲಿ, ಗೂಲಿಬ್ಬ ತನ್ನ ಗೆಳಿಯ ಮಿಜಾ ಹಾತಿಮಾಲಿ ಬೆಗ್ಗೆನ್ನು ಬರೆದುಕೊಂಡೆ:

“ನಿಜವಾದ ಶ್ರಿಯತಮ ಮಜನೂನ ಹಾಗೆ ಇರಬೇಕು. ಲೈಲಾ ಮಜನು ಜೀವಿತದಿರುವಾಗೇ ತೀರಿಕೊಂಡಳು. ಅದರಂತೆಯೇ ನಿನ್ನ ಶ್ರಿಯತಮೆ ನಿನ್ನ ಜೀವಿತ ಕಾಲದಲ್ಲಿಯೇ ತೀರಿಕೊಂಡಿದ್ದಾಗಿ. ಒಂದು ದೃಷ್ಟಿಯಲ್ಲಿ ನೀನು ಮಜನೂನನ್ನು ಮಾರಿಸಿರುವೆ. ಯಾಕೆಂದರೆ ನಿನ್ನ ಪ್ರೇಯಸಿ ನಿನ್ನ ಮಾನೆಯಲ್ಲಿಯೇ ಅಷ್ಟವನ್ನು ನೀಗಿಡ್ದಾಗಿ. ಅದರೆ ಲೈಲಾಮಾತ್ರ ತನ್ನ ಮಾನೆಯಲ್ಲಿಯೇ ತೀರಿಕೊಂಡಳ್ಳು ಹೊಗಲರು ನಿಜವಾಗಿಯೂ ಭಿಕರರು. ನಾವು ಯಾರ ಪ್ರೇಮಕ್ಕಾಗಿ ಸಾಯಲು ಸಿದ್ದರಿರುತ್ತೇವೇಯೇ ಅವರ ಪ್ರಾಣವನ್ನೇ ಹಿಂರುತ್ತೇವೆ. ನಾನು ಮೋಗಲವಂತಜನು; ನಿನ್ನ ಜೀವಿತಕಾಲದಲ್ಲಿ, ಅನೇಕ ವ್ಯಾದಿಯಗಳನ್ನು ಸೂರೆಗೊಂಡ ಪ್ರೇಯಸಿಯ ಮರಣಕ್ಕೆ ಕಾರಣಾದೆ. ದೇವರು ಅಪರಿಬ್ರಹ್ಮಗೂ ಅತ್ಯಾಂತಿಯನ್ನು ನೀಡಲಿ, ಮರಣವು ನಮ್ಮನ್ನು ನಮ್ಮ ಪ್ರೇಯಸಿಯರಿಂದ ಆಲಿಸಿದುಕ್ಕೆ ನಮ್ಮ ವ್ಯಾದಿಯಗಳು ತಲ್ಲಿನಿಸುತ್ತಿರುವುದರಿಂದ ದೇವರು ನಮ್ಮನ್ನು ಸಹ ಕರುಣಿಸಲಿ. ನಾನು ಪ್ರೇಮ ಶ್ರೀದೇವಿಯಂದ ದೂರವಿದ್ದ ನಲವತ್ತು ಅಥವಾ ನಲವತ್ತುರಷ್ಟು ವರುಷಗಳಾದುವು. ಈ ಮಧುರವಾದ ತೆಲೆಯಲ್ಲಿ ನಾನಿಗೆ ಅಜ್ಞಾನಿಯಾಗಿದ್ದೇನೆ. ಅದರೂ ಸಹ ಅವಳ ಜೊತೆ ಕಳಿದ ಪುಧುರ ಗಳಿಗೆ ಸುರಕ್ಷಾಪ್ರದ ಮಾತುಗಳನ್ನು ಆಗಾಗ ನೆನಿಸಿ ಕೊಳ್ಳುತ್ತೇನೆ. ಅವಳ ಮರಣವನ್ನು ನಾನೆಂದೂ ಮರಿಯಲಾರೆ, ಮರಿಯಲಾರೆ”. ಮಿಜಾ ಹಾತಿಮಾಲಿಗೆ ಬರೆದ ಇನ್ನೂಂದು ಕಾಗದದಲ್ಲಿ ಗೂಲಿಬ್ಬ ಒಣಿಗೆ ಹೇಳುತ್ತಾನೆ:

“ನಾನು ಮಿತ್ರರ ಮಧ್ಯದಲ್ಲಿಯಾಗಿ ಎಲ್ಲೋ ಒಮ್ಮೆ ಮಿಜಾ ಹಾತಿಮಾಲಿ ತೀರಿಯನ್ನು ನೋಡ ಬಯಸಿದ್ದೇನೆಂದು ಪ್ರಸ್ತಾಪವೆತ್ತಿದ್ದೇನೆ. ಆತ ರಿಂಕನೂ, ಸುಂದರಿನೂ ಆಗಿದ್ದಾಗೆಂದು ನಾನು ಕೇಳಿದ್ದೇನೆ. ನಾನು, ನಾಬಾಬ ಹಿಂದಿನ ಅಲಿಬಾನೆ ಜೊತೆ ಸಾಕಷ್ಟು ಸಮಾಪವತ್ತಿಯಾಗಿದ್ದೇನೆ. ಅವನ ಪ್ರೇಯಸಿಯಾದ ಮೋಗಲಜಾನ್ ಇಂದ ನೀನು ತುಂಬ ಸುಂದರಿತನೆಂಬುದನ್ನು ಕೇಳಿದ್ದೇನೆ. ಮೋಗಲಜಾನ್ ಹಾಂಡಿಗಿ ನಾನು ಗಂಟಿಗಳಿಲ್ಲಿ ಸಮಯ ಕಳಿದಿದ್ದೇನೆ ಮಾತಾಡುತ್ತ. ಅವಳನ್ನು ಮೋಗಳಿಂದ ಕೆವಿರಿಸಿದ್ದು ಅವಳು ನನಗೆ ತೋರಿಸಿದ್ದಾಗಿ”.

ಈ ಎಲ್ಲ ವಿವರಕೆ ನಮಗೆ ಅಂದು ಕುಲೀನರಿಗೂ ಹಾಗೂ ವೇಶ್ಯೆಯರಿಗೂ ಇದ್ದ ಸುಖಂಧವನ್ನು ತಿಳಿಸಿಕೊಡುತ್ತದೆ. ಗೂಲಿಬ್ಬನು ತನಗಾಗಿಯೇ ಮಿಜಾದಿಂದು ಕೊಂಡಿರುವ ಒಂದ್ ಪ್ರೇಯಸಿಯನ್ನು ಕೊಡಿಕೊಂಡಿರುತ್ತೇವೇಕು. ಅದರೆ ಅವನ ಸ್ನೇಹಿತರು ಗೂಲಿಬ್ಬನೊಂದಿಗೆ ಅವನ ಪ್ರೇಯಸಿಯ ಮನೆಯಲ್ಲಿ ಒಟ್ಟುಗೂಡಿ ಹರಡಿಕೊಟ್ಟಿ, ಕವನಗಳನ್ನು ಒದಿ, ಬಹುತ್ವ ಮಧ್ಯಸೇವನೆಯನ್ನು ಮಾಡುತ್ತಿದ್ದು. ಅವಳ ಜೊತೆಗೆ ಉಳಿದ ವೇಶ್ಯೆಯರೂ ಸಹ ಉಪಾಖಿಯರಿತಿದ್ದರು, ಇಂತಹ ಸುತ್ತೆಂಬ ಕೊಟಗಳು ಬೇರೆ ಬೇರೆ ವೇಶ್ಯಾಗ್ರಹಗಳಲ್ಲಿ ಪರಾಪ್ರಾಯಿತಿದ್ದವು. ಸಾಮಾನ್ಯವಾಗಿ

ಶ್ರೀಮಂತರು ೧೨ತತ್ವ ಮೇಜವಾಗಿರುತ್ತನ್ನು ಪರಿಹಿಸುತ್ತದ್ದರು. ಗ್ರಾಲಿಬೊನು ತನ್ನ ಆಕರ್ಷಕ ವ್ಯಕ್ತಿತ್ವವನ್ನು ಈಳಾಗಿ ಕಾಣುತ್ತಾನೆ. ವೇತ್ಯೆಯಾಭ್ಯಂ ಅವನ ಪ್ರೇಮ ಪಾತದಲ್ಲಿ ಸಿಲುಕೆದಳು. ಈ ಪ್ರೇಮ ವ್ಯವಹಾರಿಕವಾಗಿರಲಿಲ್ಲ. ಅವಳ ಮರಣದ ಸಮಯದಲ್ಲಿ ಗ್ರಾಲಿಬೊ ಬರೆದ ಶೇಳಕೀರೆ ಮನಸ್ಸನ್ನು ಕೋಕುಪಡಿಸ್ತದೆ. ಈ ಶೇಳಕೀರೆಯು ಕವಿಯ ಆಳವಾದ ಪ್ರೇಮವನ್ನು, ಅವನ ಪರಿಶುದ್ಧವಾದ ಭಾವನೆ ಗಳನ್ನೂ ಒತ್ತಿಸುತ್ತದೆ:

“ನೀನು ನೆನಾಗಿ ಭೀತಿಗೊಳಗಾಗಿರುತ್ತಿದ್ದಿ; ನೀನು ನ್ನೆ ಉದಾಹಿನ ಸ್ವಭಾವವನ್ನು ಏಕೆ ತೊರೆದೆ? ನೀನು ನ್ನೆ ವ್ಯಾದಿಯವನ್ನು ದುಃಖಿಸಿದ ತುಂಬಿಕೊಳ್ಳಲು ಬಯಸಿರಿದ್ದರೆ. ನನ್ನ ದುಃಖಿದಲ್ಲಿ ಏಕೆ ಹಾಲುಗಾರಳಾದೆ? ನನ್ನ ಬಗ್ಗೆ ನ್ನೆ ಲ್ಲಿರುವ ಉತ್ತಂತಕೆ. ಅನುಕಂಪ ನಿನಗೆ ಶತ್ರುವಾಗಿರುವಾಗ ನನ್ನ ಬಗ್ಗೆ ನೀನೆಗೆ ಸಹಾನುಭೂತಿ ತಾಳದೆ?

ನೀನು ನ್ನೆ ಜೀವನದ ಕೊನೆಯವರೆಗೂ ನಿಷ್ಪಾತಾಗಿರುವುದಾಗಿ ಪ್ರತಿಷ್ಠಿ ಮಾಡಿದ್ದಿ; ಅದರೆ ಜೀವನವೇ ಇತ್ತು ಕ್ಷಣಿಕವಾಗಿರುವಾಗ ನ್ನೆ ಪ್ರತಿಷ್ಠಿ ಹೇಗೆ ಪ್ರಯೋಜನಕಾರಿಯಾದಿಂತು? ನಿನಗೆ ನಿಂದ ಬುದ್ಧಿತ್ವ ಭಯದಿಂದ ನೀನೆ ನ್ನೆ ಮೇಲೆ ವಾಣಿನ್ನು ತೂರಿಕೊಂಡೆ. ಪ್ರೇಮದ ರಹಸ್ಯವನ್ನು ಘೋತೆಯನ್ನು ಇಂದ್ರಕೂ ಜೆನ್ನಾಗಿ ಯಾರುಪಡ್ಲಾ ಕಾಪಾಡಿಕೊಡು ಬರಲು ಸಾಧ್ಯವಿತ್ತೆ? ಗುಲಾಬಿಯ ಪರಿಮಳವನ್ನು ಬೀರುವ ನ್ನೆ ವೈಭವ ಇಲ್ಲದಾಯಿತು; ಆ ಪರಿಮಳ ಈಗ ಮನ್ನನ್ನು ಅಲಂಕರಿಸಿದೆ. ನಿನಗೆ ಈ ಜೀವನದ ವಾತಾವರಣ ಜೀಲುವಾಗಿದೆ. ಇಂಥ ವಾತಾವರಣವನ್ನು ನೀನೂ ಸೇರುತ್ತಿರಲಿಲ್ಲ. ಸೌಂದರ್ಯದ ವಿಷ್ಟು ನನ್ನ ಒಳಿದ ಕ್ಷೇತ್ರಗಳಲ್ಲಿದೆ ಇಂದು. ನನ್ನ ವ್ಯಾದಿಯ, ವಿಧಿಯ ಕ್ಷೇತ್ರದ ಅಗುಹೋಗುಗಳನ್ನು ಇನ್ನೂ ಸಹಿಸಬೇಕಾಗಿದೆ. ನನ್ನ ಪ್ರೇಮದ ಆತ್ಮಸನೇಯ ಅದ್ವಿತೀಯ ಮಣಿಪಾಲಾಗಿದೆ; ಅಯ್ಯೋ, ಈ ಭೂಮಿಯಿಂದ ಸ್ನೇಹದ ರೀತಿನಿಗಳಿಗೆ ಮಾರುವಾದವು. ಕಣ್ಣಗಳಿಗೆ ನಕ್ಷತ್ರಗಳನ್ನು, ಎಲ್ಲಿನುವ ಅಭಾವಸಿದ್ಧಾಗಿ, ವಣ್ಣಕಾಲದ ಕಗ್ಗತ್ತಲಿಯ ರಾತ್ರಿಗಳನ್ನು ಕಳೆಯುವುದು ಹೇಗೆ? ಟ್ರಿಟಿಯ ಸಂದೇಶಗಳನ್ನು ಕಿವಿಗಳು ಇನ್ನು ಕೇಳಿತ್ವ, ಕಣ್ಣಗಳು ಸೌಂದರ್ಯ ದರ್ಶನಫ್ಲಾಗ್ಯ ಪಡೆಯಲು; ಈ ಎಲ್ಲ ನೆನ್ನಗಳನ್ನು ಒಂಟಿಕ್ಕೆದರೆ ಹೇಗೆ ಸಹಿಸಬಿಲ್ಲದು? ದುರ್ದೀವ ನನ್ನನ್ನು ಕೋಕಬೇಕಾಗಿದ್ದರೆ ನಾನು ಅಪರಿಚಿತವಾಗಿರುವ ಸ್ವಾಳೆಯಲ್ಲಿ ಕೊಳ್ಳದ್ದರೆ ಅಡ್ಡಿಯಲ್ಲಿ. ಅದರೆ ವಿಧಿಯು, ಈ ಆಪಮಾನವನ್ನು ನಿನಗೆ ದಿಲ್ಲಿಯಲ್ಲಿಯೂ ವಿಧಿಸಬೇಕಿದೆ ಹೊಂಚು ಹಾಕಿ ಕುಳಿತ್ತೆಂದು ತೊರುತ್ತದೆ”.

ಈ ಶೇಳಕೀರೆಯು ಪ್ರತಿರೂಪವನ್ನುವಂತೆ ತೋರುವ ಇಮ್ಮೊಂದು ಗಿಡಲಾಗಿದೆ.

ಮನದ ಆಕ್ರೋಶಗಳ ಸಭಾಂಗದಲ್ಲಿ ಬಂದ ತಳಸಬರಿ ಸೇವೆರಾಗ ಸೇವಿತು, ಸಂಗೀತ ಕೇರುವ ಕವಾನುಸಿದ್ಧಿ ಎಷ್ಟುಂಳೆ!

ಜಾರ ಜರಿಯುವ ಕಣ್ಣದಲ್ಲಿ ನನ್ನ ಸ್ಥಿತಿ ನೋಡಿ, ಅಂದರೆ ಕೇಳುವ ಕಿವಿ ನಮಗಿದ್ದರೆ ಕೇಳಿ ನನ್ನ ಮಾತು!

ರಾತ್ರಿಯಲ್ಲಿ ಇಲ್ಲಿ ಈ ಸಭಾಂಗದ ಮಾತೆ ಮಾತೆ ಹಳದಿಕೆಗಳಿಗಿನ ಉಡಿಯಗಿತ್ತು, ಮಹಾಡಗಿತ್ತು ಯು ಅಂಗೀಯಗಿತ್ತು! ಇಲ್ಲಿ ಕರ್ಕಿಯ ಕೆಂಪಿ ಕೆಂಡೆಯುವಂಥ ಸಾಂದರ್ಭಿಕ ಇಲ್ಲಿದ್ದ ‘ಸಾಕಿ’ಗಿತ್ತು ಕಾಳ್ಜಿ ಕಾಗಡ ಸ್ತ್ರೀಯ ಕೆಂಪಿ ಕೆಂಡೆಯುವಂತಹ ಕರ್ಕಿ ಇಲ್ಲಿಯ ಸಂಗೀತಗಾರನ ಸಂಗೀತಕೆತ್ತು!

‘ಸಾಕಿ’ಯ ಚಿಳುನಿಗಿ ಕಣ್ಣಗೆ ಸ್ಥಿತಿ ಸುಖ ಇರುತ್ತತು ಸಂಗೀತದ ಮಾಧುರ್ಯ ಕಿವಿಗೆ ದುರೆಕ್ಕಿಳಿದಾನಂಧಿಯಿತ್ತತು! ಇಂಥ ರಾತ್ರಿ ಈಗ ಕರ್ಕಿದು ಹೋಗಿದೆ ಯಾಕ್ಕಿ ಚರ್ಚಿನಲ್ಲಿ ಇಲ್ಲಿ ಬಂದು ನೋಡೆ ಈ ಸಂತಕ ಇಲ್ಲಿ ಆ ಅನಂದವಿಲ್ಲ, ಉತ್ಸಾಹ ಉಲ್ಲಾಸ ಉಲ್ಲಾಸಗೆ ಇಲ್ಲಿದ್ದು! ಈ ರಾತ್ರಿಯ ಸಹಾನುವಾದ ಆಗಂಕೆಯು ನೋವಿನುಂಬುಲ್ಲಿ ಉರಿದ ಪಟ್ಟಿ ಇತರೆಂದು ಮಾತ್ರ ಉದಿದೆ_ಆದೂ ಕಂಡ ಮಾನ!

ವೇತ್ಯಾಗ್ರಹ ಸಾವಾಚಿಕ ಜೀವನದ ಕೇಂದ್ರದಂತಿದ್ದರೆ, ‘ಸ್ವತಂತ್ರ’ ವಿವಾಹಿತ ಹೆಣ್ಣುಮಂಗಳು ಅವಿಬಾಯವಾಗಿ ದೂರ ಒಣ್ಣೆ ಲೆಯಲ್ಲಿಯೇ ಉಳಿಯಬೇಕಾಗಿತ್ತು. ಒಬ್ಬ ಆಧುನಿಕ ಪರಿತ್ಯಕಾರ ಗ್ರಾಲಿಬೊ ತನ್ನ ಪತ್ನಿಯನ್ನು ಪ್ರೇಮಿಸುತ್ತಿದ್ದನೆಂದು ಹೇಳಿಸಲು ಪ್ರಯತ್ನಿಸಿದ್ದಾರೆ.¹⁰ ಅದರೆ ಗ್ರಾಲಿಬೊ ದೂಪತಿಗಳಲ್ಲಿ ಯಾವುದೇ ದ್ಯುಮಣಿಯಿಂದ ಏಕೆ ಏರಿಸಲು ಪ್ರಯತ್ನಿಸಿದ್ದಾರೆ. ಗ್ರಾಲಿಬೊ ದೂದುವೇಷ್ಟ ಮಾಡುವವನೂ, ಸ್ವಭಾವದಿಂದ ಸುಖಿಲ್ಲಿಲುಪನ್ನೂ ಲಿಗಿದ್ದಾನು. ಶಿಸ್ತನ ಕಾಗೂ ಅಬ್ಜುಕಟ್ಟಿನ ಜೀವನ ನಡೆಸಬೇಕೆನ್ನುವ ಅವನ ಹಂಡತಿಗೆ ಅವನ ಸಮಸ್ಯೆಯಾಗಿರಬೇಕು. ಉಮರಾವ ಜೀಗಂ ಏಳು ಮತ್ತೆಗೆ ಜಂಬುವಿತ್ತಾಳು. ಅದರೆ ಬಾಲ್ಯಾವಸ್ಥೆಯಲ್ಲಿಯೇ ಏಳು ದೂರ್ಕಳು ಸ್ಥಿತಿ ಹೊಂದಿದ್ದು, ಮತ್ತೆ ಇನ್ನಾವು, ಒಬ್ಬ ‘ಸ್ವತಂತ್ರ’ ಸ್ತ್ರೀಯ ಗ್ರಾಲಿಬೊ ನಂತಹ ಪರಿಯ ಜೀವಿತಿಗೆ ಸಂಸಾರ ಮಾಡುವಾಗ ಅಳಿದುಳಿದ ಸಮಾಧಾನವನೂ ಕಷಿದು ಕೊಂಡಿತು. ಉಮರಾವ ಜೀಗಂ ತನ್ನ ಪತಿಯನ್ನು ಮಂದ್ಯಾನಂದಿಂದ ತಡೆಯಲು ಪ್ರಯತ್ನಿಸಿದ್ದಾನು. ಅದರೆ ಅದು ಸುರಭಿಕವಾಯಿತು. ಹೇಗೆನೇ, ಅವಳು ಅವನು ಉಪಯೋಗಿಸಿದ ಹಾತ್ಯಾಗಳನ್ನು ತೊಳೆಯುದೆ ಪ್ರತ್ಯೇಕಿಟ್ಟಿಳು. ಅದರೆ ಗ್ರಾಲಿಬೊ ಅವಳ ಮನಸೆಂಬಯಂತೆ ಪ್ರತಿಯಾಗಿ ಬಿನ್ನನ್ನೂ ಮಾಡಲಿಲ್ಲ. ಅದರೆ ಇದ್ದ ಕೆಂಪಂತ ತಮ್ಮ ಜೀವನ ಮುಂದುವರಿಸಿದರು. ಉಮರಾವಜೀಗಂ ಗ್ರಾಲಿಬೊನನ್ನು ಅವನ ಪಾವಮಾಗಿಕ್ಕೆ ಅವನವುತ್ತೇ ಬಿಟ್ಟು ದಿನಗಳಿಂದಿಂತ ಹೆಚ್ಚು ಧರ್ಮಿಸ್ತ್ವಾಗಳೂ,

¹ ‘ಸಾಕಿ’ ಎನ್ನ ಕಬಿತ್ತಿ ಉದ್ದೇಶವ್ಯಾದ್ವಿದ್ದ ಆರ್ಥಿಕ ಅನೇಕ ಬದರಗಳವೇ—ಸ್ತ್ರೀಯನ, ಶ್ರೀಯನ, ಶ್ರೀಯತ್ಮ, ನಲ್ಲಿ, ಸುರಾಸಾಕ್ತ ಮಂಬಿಸುವ ಸಲಿ ಇತ್ಯಾದಿ (ಅನುವಾದಕೆ).

ಉಪವಾಸ. ಪ್ರತನೇಮು ಹಾಗೂ ಪ್ರಾಧಿಕರೆಗಳಲ್ಲಿ ಶ್ರದ್ಧೆಯುಳ್ಳವರು ಆದರೆ. ಒಂದು ವೇಳೆ ಗಾಲಿಬೊನು ಮುದುಪೆಯೆಂದರೆ ಆಜನ್ನ ಜೀಲುಹಾಸವೆಂದು ಗಂಭೀರ ವಾಗಿಯೇ ಹೇಳಿದ್ದನಿಂದಿಟ್ಟುಕೊಂಡರೆ. ಗೌರವ ದೃಷ್ಟಿಯಿಂದ ಪರಿಶೀಲಿಸಿದಾಗ ಸತ್ಯಕ್ಕೆ ದೂರವೇಸುತ್ತದೆ. ಅವನ ಪತ್ರಗಳು ಸಂಘಾತಕೆಯ ತುಸುಕುಗಳು, ನೋಗಿನ ಸುಳ್ಳಿಗಳಿಂದ ತುಂಬಿತೆ. ಅಲ್ಲಿ ನಾವು ಅವನ ಜೀವನದ ದುಖಿದ ನೆನಹುಗಳನ್ನು ಹಾಗೂ ಅತಿರೆಯಿದ ಭಾವೋದ್ದೇಗಳನ್ನು ಕಾಣಬಹುದು.

ಕಾವ್ಯರಚನೆ ಹಾಗೂ ಮೂರುಗಾರಿಕೆಯ ಜೊತೆಗೆ ಗಾಲಿಬೊನ ಇನ್ನೆಂದು ಅಸತ್ಯಯುಳ್ಳ ಕಾರ್ಯಪೆಂದರೆ ತನ್ನ ಅರ್ಥಕ ಸ್ವಿತ್ಯಿನ್ನು ಸಂಭಾರಿಸಿಕೊಳ್ಳಲು ಹೇಳಿಗಾಡುವುದಾಗಿತ್ತು. ಐಂಟಿ ೧೦ದ ಥರ್ಮೋಡಪ್ಪರ ರಿಖಾರ್—ಲೋಹಾರು ಅಸ್ತುಯಿಂದ ತನ್ನ ಇನ್ನು ಹೆಚ್ಚಿನ ವರ್ಷಾಶನ ಪ್ರಾಯವಾಗಬೇಕೆಂದು ತನ್ನ ಚೆರಿಕೆಯನ್ನು ಬಿಂಬಿ ಮಂಡಿಸುತ್ತ ಒಂದನ್ನಲ್ಲದೆ, ಅದನ್ನು ಐಂಟಿ ರವರೆಗೂ ಮುಂದು ಪರಿಸೀಳಿಸಿಂದು ಬಂದನು. ಈ ವಿಷಯಕ್ಕೆ ಸಂಬಂಧಿಸಿಯೇ ಅವನು ಕಲಕತ್ತಾಕ್ಕೆ ಪ್ರಮಾಣ ಕ್ಕೆಕೊಂಡನು. ಅವನು ಮನಸ್ಸಿಲ್ಲದೆ ಪ್ರಯಾಣ ಅರುಭಿಸಿದನು. ಯಾಕೆಂದರೆ ಪ್ರಮಾಣ ಅವನಿಗೆ ಒಗ್ಗುತ್ತಿರಲಿಲ್ಲ. ಅದರೆ ಪ್ರಮಾಣದಿಂದಾಗಿ ಅನೇಕರನ್ನು ಭೇಟಿಯಾಗಲು ಸಾಧ್ಯವಾಯಿತಲ್ಲದೆ ಭಾರತದ ಅತ್ಯಾಧುನಿಕ ಪಟ್ಟಣಿವನ್ನು ನೋಡುವ ಅವಶಯ ಪಡೆದನು. ಥರ್ಮೋಡಪ್ಪರ ರಿಖಾರ್—ಲೋಹಾರು ಅಸ್ತುಯಿಂದ ವರ್ಷಾಶನ ಪರಿಸೀಳಿಸಿದೆ ಪ್ರಯತ್ನದ ಜೊತೆಗೆ ಉಳಿದ ಮೂಲಗಳಿಂದಲೂ ಸಂಭಾವನೆ ಪಡೆಯ ಬೇಕೆಂದು ಪ್ರಯತ್ನಿಸಿದನು. ಕೊನೆಗೆ, ರಾಮಾಯಣ ನಾಬಾಬರ ಉದಾರತೆಯ ಮೇಲೆ ತನ್ನ ಆಶೀರ್ವಣ್ಣನ್ನು ಕೇಂದ್ರಿಕರಿಸಿದನು. ಈಗ ಪ್ರಕಟವಾದ ಪತ್ರಗಳ ಹೊತ್ತಿಗೆ ಸಂಭಾವನೆಯನ್ನು ಕೂರಿತು ಬೇಡಿಕೆಗಳು ಹಾಗೂ ತಲುಪಿದ ಬಗ್ಗೆ ರಸೀದಿಗಳು ಇವುಗಳನ್ನೇ ಹೆಚ್ಚಾಗಿ ಒಳಗೊಂಡಿದ್ದು, ಒಂದಲು ಕವ್ಯಸಾಧ್ಯವಾಗಿಯೇ^{೧೦} ಗಾಲಿಬೊ ಅರ್ಥಕ ಮುಗ್ಗಣಿಸಿದ ತೊಂದರೀಡಿಗಾರಿವ ಕಾಲದಲ್ಲಿ, ಸುತ್ತಿಗಳ ಪ್ರಗಾಢಗಳನ್ನು ರಚಿಸುವಲ್ಲಿ ವೃಕ್ಷಗಳಾರವಕ್ಕೆ ಧ್ವನಿಯಂಟಾಗುವುದೆಂಬ ಭಯ ಅವರಿಕಲ್ಲಿದಿರುವುದು ಅಶ್ವಯರ್ಹ. ಅದರೆ ಐಂಟಿ ರಲ್ಲಿ, ದೆಹಲಿಯಲ್ಲಿ ಅದೇ ಅರಂಭವಾದ ಕಾಲೇಜಿನಲ್ಲಿ ಪ್ರಾರ್ಥಾವಕಣಾಗಿ ದುಡಿಯುವ ಅವಶಯ ಒದಗಿ ಬಂದಾಗೆ, ಮಾರ್ಯಾದೆಯ ದೃಷ್ಟಿಯಿಂದ ಅದನ್ನು ತಿರಸ್ಕರಿಸಿದನು. ಈ ಉದ್ದೇಶಗಾವಾಶದ ಬಗ್ಗೆ ಅವನ ಹೆಸರನ್ನು ಪ್ರಧಾನಕಾರ್ಯದಲ್ಲಿ ಫಾಂಪ್ಲನ್ಸ್‌ನಿಗೆ ಶಿಫಾರಸು ಮಾಡಲಾಗಿತ್ತು. ಅವನು ಗ್ರಾಲಿಬೊನನ್ನು ಭೀಡಿಯಾಗಲು ಹೇಳಿ ಕಳುಹಿಸಿದನು. ಗ್ರಾಲಿಬೊನು ಸಂದರ್ಶನಕ್ಕಾಗಿ ಹಾಲ್ತಿಯಲ್ಲಿ ಹೊರಿಸಿನು. ಫಾಂಪ್ಲನ್ಸ್‌ನಿಗೆ ಆತ ಒಂದಿರುವ ಸುದ್ದಿ ತಲುಪಿತು. ಅವನು ಗ್ರಾಲಿಬೊನಿಗೆ ಒಳಗೆ ಬರಹೇಳಿದನು. ಗ್ರಾಲಿಬೊ ಪಾಲ್ತಿಯಿಂದ ಇಳಿದು ಹೊರಿಗೇ ನಿಂತನು. ಫಾಂಪ್ಲನ್ಸ್‌ನಿನು ತನ್ನನ್ನು ಕರೆದೊಯ್ಯಲು ಹೊರಗೆ ಬರಬಹುದೆಂದು ನಿರೀಕ್ಷಿಸಿದನು. ಅದರೆ ಫಾಂಪ್ಲನ್ಸ್ ಒಳಗೆ ಇವನ ಆಗಮನವನ್ನು ನಿರೀಕ್ಷಿಸುತ್ತಿದ್ದನು. ಆ ಒಳಕೆ ಗ್ರಾಲಿಬೊ ಒಳಗೆ ಏಕೆ ಬರಲಿಲ್ಲವೆಂಬುದನ್ನು ಕೇಳಿ ತಿಳಿದುಕೊಂಡ ಮೇಲೆ ಫಾಂಪ್ಲನ್ಸ್ ಹೊರಬಂದನು. ದಬಾರದ ರೀತಿನೀತಿಯಂತೆ ಹೇವಲ ಅತಿಥಿಗಳನ್ನು

ಮಾತ್ರ ಸ್ವಾಗತಿಸುವ ಪದ್ಧತಿಯಿಂದೂ, ನೆರಿಗಿನಾಗಿ ಬರುವ ಅಭ್ಯಂಗಗಳನ್ನು ಸ್ವಾಗತಿಸುವ ಪರಿಪರೆವಿಲ್ಲವೆಂದೂ ಫಾಂಪ್ಲನ್ಸ್ ಗಾಲಿಬೊನಿಗೆ ತಿಳಿದನು. ಆಗ ಗ್ರಾಲಿಬೊ ಸೆರ್ಕರಿ ಸೇವೆಯಿಂದ ತನ್ನ ಸ್ವಾನ ಮಾನ ಹೆಚ್ಚೆ ಬೇಕಾಗ್ತ್ಯಾಹೋರತು ಕಡಿಮೆ ಯಾಗುವುದಲ್ಲವೆಂದು ಹೇಳಿ, ಅಲ್ಲಿಂದ ಹೊರಟುಬಿಟ್ಟನು. ಈ ಘಟನೆ ಅವನ ವಾಸ್ತವಿಕ ಘನತೆ, ಗೌರವಗಳನ್ನು ಹೆಚ್ಚು ಸ್ವಷ್ಟಗೊಳಿಸುವುದಿಲ್ಲ. ಸಮಾಜದಲ್ಲಿ ಅವನ ಸ್ವಾನ ಮಾನ ಶೈಕ್ಷಣಿಕಾಗಿದ್ದರೂ ಉಪಚರೆಯನ್ನು ತಂಬ ಕವ್ಯಕರವಾಗಿತ್ತು. ಸಾಲಗಾರರ ಕಾಟ, ರಾಜ ಮಹಾರಾಜರ, ನಾಬಾಬರ ಉಳಾಳಿಸುತ್ತ ಅವನ ಸ್ವಿತ್ತಿ ಚಿಂತಾಜಾನಕ ವಾಗಿರುವಂತೆ ಮಾಡಿದವು. ಅವನ ಕಾವ್ಯದಲ್ಲಿ ಬರುವ ನೋವು; ಕವ್ಯ, ಕವಿಯ ಕಲ್ಪನೆಯಿಂದ ಸ್ವಷ್ಟಗೊಂಡವುಗಳಲ್ಲಿ, ವಾಸ್ತವಿಕವಾಗಿ ಅವುಗಳನ್ನು ಆತ ನೈತ್ಯಜೀವನದಲ್ಲಿ ಅನುಭವಿಸಿರುವಣಿಯುದು ನಮಗೆ ಸ್ವಷ್ಟವಾಗುತ್ತದೆ.

ಎಂಥ ಕವ್ಯಕರ ಸ್ಥಿರತ್ವ ಆತನ ಹಾಸ್ಯರಸವನ್ನು ಬತ್ತಿಸಲಿಲ್ಲ. ಹಣದ ಕೊರತೆಯಿಂದಾಗಿ ಬಟ್ಟೆ ಕೊಟು ಮಾರುವ ಪ್ರಸಂಗ ಬಾದಾಗ ತನ್ನ ಸ್ವೀಕೃತಿಗೆ ಹೀಗೆ ಬರೆದನು: “ಉಳಿದರು ರೊಟ್ಟಿತಿಂದು ಜೀವಿಸಿದರೆ ನಾನು ನನ್ನ ಬಟ್ಟೆಗಳನ್ನು ತಿಂದು ಜೀವಿಸುತ್ತೇನೆ”. ತನ್ನ ಜೀವನದ ಕೊನೆಯ ದಿನಗಳಲ್ಲಿ ಅವನು ತನ್ನ ಮರಣ ಶಾಸನಗಳನ್ನು ರಚಿಸುತ್ತ ಒಂದು ಬಿಂಬಿತರೀತಿಯ ಸಂತೋಷವನ್ನು ಅನುಭವಿಸುತ್ತಿದ್ದನು. ಅವನು ಎಷ್ಟೋ ಪರುಷಗಳನ್ನು ತನ್ನ ಮರಣದ ಪರುಷಗಳಿಂದಲೂ ಉಲ್ಲೇಖಿಸಿಕೊಂಡಿದ್ದಾನೆ. ಒಂದು ಪರ್ಷ ದೆಹಲಿಯಲ್ಲಿ ಓಡಿಗು ಹಬ್ಬಿದಾಗೆ, ಅದೇ ಪರ್ಷವನ್ನೇ ಇವನು, ತಾನು ಬರೆದ ಮರಣಾಸನದಲ್ಲಿ ತನ್ನ ಮರಣದ ಪರುಷವೆಂದು ಉಲ್ಲೇಖಿಸಿಕೊಂಡಿದ್ದನು. ಅದರೆ ಅವನು ಹಿಡುಗಿನಿಂದ ಪಾರಾದನು. ಅವನು ತನ್ನ ಸ್ವೀಕೃತಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿದಾನೆ: “ನನ್ನ ಭವಿಷ್ಯದಲ್ಲಿ ಯಾವ ದೋಷವೂ ಇಲ್ಲ. ಹಿಡುಗಿನಿಂದ ಸಾಯುವುದು ಒಳ್ಳೆಯಿಲ್ಲವೆಂದು ನಾನು ಭಾವಿಸಿದೆ. ನಿಜವಾಗಿಯೂ ಅಂಥ ಸಾಷ್ಟ ನನ್ನ ಗೌರವಕ್ಕೆ ಧ್ವನಿ ತರುವಂತಹದ್ದು. ವಾತಾವರಣ ತಿಳಿಯಾದಮೇಲೆ ಏನನ್ನು ಮಾಡಲಾದಿತು, ಎಂಬುದನ್ನು ನೋಡೋಣ”.

ಐಂಟಿರ ಹೇಳಿರಾಟದ ನಂತರ, ಪುಕಾರಬಾಜುದಲ್ಲಿ ಭಾಷಾಂತರಕಾರೆಯು ಕೆಲಸ ಮಾಡುವ ಪಂಡಿತ ಹೋತೆಲಾಲ ಎಂಬವರು, ಪಾಂಡಾಬದ ಚೀಫ್‌ಕೆಮಿಷನರ್ ಜೊತೆಗೆ ದೆಹಲಿಗೆ ಬಂದಿದ್ದರು. ರಾಷ್ಟ್ರೀಯ ಮನೋಭಾವನೆ ಹಾಗೂ ಕವಿಗಳ ಬಗ್ಗೆ ಗ್ರಾಲಿಬೊ ಅವರು, ಮಿಜಾರ್ ಗ್ರಾಲಿಬೊನನ್ನು ಬೆಂಬಿಯಾದರು. ಆಗ ಗ್ರಾಲಿಬೊನ ವರ್ಷಾಶನವನ್ನು ತಡೆಹಿಡಿಯಲಾಗಿತ್ತು. ಹಾಗೂ ಅವನು ಸಭೆ ಸಮಾರಂಭಗಳಿಗೆ ಹೋಗಿ ಬಾರದೆಂಬ ಕಟ್ಟುವೆಂದು ವಿಧಿಸಲಾಗಿತ್ತು. ಅದ್ದರಿಂದ ಗ್ರಾಲಿಬೊ ಆಗ ಬಹಳಮ್ಮ ವೃಧಿಗೊಂಡು ಅಂತಮ್ಮ ಶಿಯಾಗಿದ್ದನು. ಹೋತೆಲರೆಹಂಡಿಗೆ ಅತ ಹೀಗೆ ಹೇಳಿದನು: “ನಾನು ಒಂದುದಿನವೂ ಕುಡಿಯಂತೆ ಹೋದ ಪತ್ರದಲ್ಲಿ ನಾನೊಬ್ಬಾಕಾಫಿರನೆಂದು ತಿಳಿಯಿರಿ; ನಾನು ಒಂದು ದಿನವೂ ನಮಾಡು ಮಾಡದೆ ಹೋದರೆ ಮುಸ್ಸಿ ಮನಲ್ಲವೆಂದು ತಿಳಿಯಿರಿ. ಸರಕಾರ ನನ್ನನ್ನು ಒಂದುಗಾರ ಮುಸ್ಲಾನೆನೆಂದು ಏಕೆ ಭಾವಿಸಿತೋ ತಿಳಿಯಿದು!”^{೧೧}

ಸಂಪ್ರದಾಯಗಳು ಹಾಗೂ ಸಾಂಪ್ರದಾಯಿಕ ಧರ್ಮದ ಬಗ್ಗೆ ಹೇಳುವಾಗೆಲ್ಲೂ ಗ್ರಾಹಿಯೇ ಚತುರ್ಭುಕ್ತಿಗಳನ್ನು ಹೇರಿಹಾಗಿ ಉಪಯೋಗಿಸುತ್ತಾನೆ. ಗ್ರಾಲಿಬಾನ ಮನೆಯ ಒಂದು ಬಧಿಗೆ ಚಕ್ಕ ಡಾಗಿಲುಳ್ಳ ಕೋಣೆಯಿಂದ್ದುತ್ತು. ಈ ಕೋಣೆಯಲ್ಲಿ ಪ್ರವೇಶಿಸಬೇಕಾದರೆ ಬಳಳಪ್ಪ ಡಾಗಿಕಾಗುತ್ತಿತ್ತು. ಬೇಳೆಯು ದಿನಗಳಲ್ಲಿ ಗ್ರಾಲಿಬಾನು ಸಾಮಾನ್ಯವಾಗಿ ಮುಂಚಾನೆ ೧೦ ರಿಂದ ಮಧ್ಯಾಹ್ನದ್ದು ಇರ ವರಗೆ ಕೋಣೆಯಲ್ಲಿ ಸಮಯ ಕಡೆಯುತ್ತಿದ್ದನು. ಒಮ್ಮೆ ಬೇಳೆಯಲ್ಲಿ ರಮಜಾನ ಘಟ್ಟದ ಸಮಯದಲ್ಲಿ ಮುಖ್ಯಸ್ಥದರುಂದ್ದಿನ ಅಜುದಾಹಾಕ ಎಂಬುವರು ಗ್ರಾಲಿಬಾನನ್ನು ಭೇಟ್ಟಿಯಾಗಲು ಮಧ್ಯಾಹ್ನದ ಹೇಳಿಗೆ ಬಂದರು. ಆಗ ಗ್ರಾಲಿಬಾನು ತನ್ನ ಸ್ವೀಕಿತರೊಂದಿಗೆ ಬೆದುರಂಗವಾದುತ್ತಿದ್ದನು.^{೧೫} ರಮಜಾನದಲ್ಲಿ ಬೆದುರಂಗವಾದುತ್ತಿರುವ ಗ್ರಾಲಿಬಾನನ್ನು ನೋಡಿ ಆ ಹೊಲಾರು ಹೀಗೆಂದರು: “ಸಂಪ್ರದಾಯದ ಪ್ರಕಾರ ರಮಜಾನ ತಿಂಗಳಲ್ಲಿ ಸ್ವೇತಾನಂದನ್ನು ಬಂಧಿಸುತ್ತಾರೆಂದು ಹೇಳಲಾಗುತ್ತದೆ. ಆದರೆ ನವಗೀಗ ಸಂಪ್ರದಾಯದ ಬಗ್ಗೆ ಸಂಕಷಯಬಂತ್ತದೆ”. ಇದಕ್ಕೆ ಗ್ರಾಲಿಬಾನೆ ನೇಡಿದ ಉತ್ತರ ಹೀಗೆ: “ನೀತ್ತರೆ, ಸಂಪ್ರದಾಯವು ನಿರೋಜವಿದೆ. ಆದರೆ ಏಷ್ಟು ಇದೇ ಕೋಣೆಯಲ್ಲಿಯೇ? ಸ್ವೇತಾನಂದನ್ನು ಬಂಧಿಸಲಾಗಿದೆಯೆಂಬುದನ್ನು ಅರಿಯಿರಿ”^{೧೬}.

ಗ್ರಾಲಿಬಾನು ಸುರಾತ್ಪುರ್ಯನಾಗಿದ್ದನು. ಆದನ್ನು ಹೋಗಳುವಲ್ಲಿ ಆವನು ಎಂದೂ ದಣಿಯಲ್ಲಿ. ಆದರೂ ತನ್ನ ಈ ಪಾಪಕ್ಕೆ ಅಗಾಗ ವಳದುಕೊಳ್ಳತ್ತಿದ್ದನು. ತಾನು ಕುಡುಕನೆಂಬುದನ್ನು ಎಷ್ಟುಮೂರು ಮರೆಮಾಡದೆ ಹೇಳುತ್ತಿದ್ದನು. ಯಾರೋ ಒಬ್ಬರು ಕುಡಿಯುವುದು ಕೆಟ್ಟಿ ಬೆಟ್ಟಿದೆ ನುಡಿದಾಗ ಆವನು ಕುಡಿಯುವುದರಲ್ಲಿ ಯಾವ ತಪ್ಪಿದೆ ಎಂದು ಸರಳವಾಗಿ ಕೇಳಿದನು. ಆಗ ಆವನು ದೇವರು ಕುಡುಕನ ಪ್ರಾರ್ಥನೆ ಯನ್ನು ಕೇಳುವುದಿಲ್ಲ ಎಂದನು. ಆದಕ್ಕೆ ಗ್ರಾಲಿಬಾನು ಉತ್ತರ ನೇಡಿದುದು ಹೀಗೆ: “ಮನುಷ್ಯನಿಗೆ ಕುಡಿಯಲು ಸುರೆ ಸಿಕ್ಕಾಗಿ ಆವನು ಏತಕ್ಕಾಗಿ ದೇವರನ್ನು ಪ್ರಾರ್ಥಿಸಬೇಕು”?^{೧೭} ಆವನ ಸ್ವೇಹಬಳಿಗಳಲ್ಲಿ ಎವ್ವು ಜನರಿಗೆ ಕುಡಿಯುವ ಆಭ್ಯಾಸವಿತ್ತೆಂದು ನಿಷ್ಠಿತವಾಗಿ ಹೇಳಲಿಕೊಂಡುವುದಿಲ್ಲ. ಆವನು ಮನೀಗೆ ಬಂದ ಮಿಶ್ರಿಗೆ ಮದ್ದ ನೀಡು ಶ್ರಿದ್ವನೆಂಬುದಕ್ಕೆ ಯಾವ ಅಧಾರಗಳೂ ಇಲ್ಲ. ಆವನ ಗೆಳಿಯರು ಸಾಮಾನ್ಯವಾಗಿ ಬ್ಯಾಗಿನಲ್ಲಿ ಗ್ರಾಲಿಬಾನನ್ನು ಭೇಟಿಯಾಗಲು ಹಾಗೂ ಆವನ ಸೋಗಾದ ಮಾತುಗಳಿಕೆ ಕೇಳಿ ಆನಂದಿಸಲು ಬರುತ್ತಿದ್ದರು. ಆದ್ದರಿಂದ ಗ್ರಾಲಿಬಾನ ಮಾತು ರೋಚಕ ವಾಗಿರುತ್ತಿದ್ದುತ್ತು. ಒಮ್ಮೆ ಇವನ ಸಾಲಗಾರ ಇವನನ್ನು ಕೋಟಿಗೆ ಎಳಿದನು. ಮುಖ್ಯಸ್ಥದರುಂದ್ದಿನ ಅಜುರುದಾಹಾಕ ಎಂಬರು ನ್ಯಾಯಾಧಿಕರಾಗಿದ್ದರು. ಗ್ರಾಲಿಬಾನು ವಾದಿಗೆ ಉತ್ತರರೂಪವಾಗಿ ಈ ಪದ್ದತನ್ನು ಹೇಳಿದನು:

ಬಂಡಕನದ್ದೂ ಉತ್ತರ ಹೇ ಕುಡಿಯುತ್ತದ್ದ ನನಗಿ
ಇದು ಅನಾವಕ್ಕಿರುತ್ತದ್ದು, ಇದೆನ್ನು ಕುಂಡರಿಗೆ
ಅಡುವಾದುತ್ತದೆ ಎಂಬುದು ಗುಂತುತ್ತು!

ನ್ಯಾಯಾಧಿಕರು ನಿಸುನಕ್ಕು ವಾದಿಯ ಪರವಾಗಿ ತೀವ್ರನಿತ್ಯತ್ವರು. ಹಾಗೂ ತಮ್ಮ ಜೀಬನಿಂದ್ದ ವಾದಿಗೆ ಕೊಡಬೇಕಾದ ಹಣವನ್ನು ಕೊಟ್ಟಿರು.

ಇಂತಿಗೆ ರಲ್ಲಿ ಗ್ರಾಲಿಬಾನ ಸಾಲಗಾರರು ಗ್ರಾಲಿಬಾನ ದಿನುದ್ದ ಕೋಟಿನ ಡಿಕ್ಟಿಪಡೆದುಕೊಂಡು ಬಂದರು. ಆಗಿನ ದಿನಗಳಲ್ಲಿ ಸಭ್ಯಗೃಹಸ್ವರನ್ನು ಸಾಲದ ಶಲುವಾಗಿಯೇ ಆವರ ಮನೆಯಲ್ಲಿ ಆವರನ್ನು ಬಂಧಿಸುತ್ತಿರಲ್ಲಿ. ಆದರೆ ಸಾಲ ಕೊಟ್ಟಿವರು ಸಾಲಗಾರನಾದವನು ಮನೆಯಿಂದ ಹೊರಬಿದ್ದರೆ ಮಾತ್ರ ಆವನನ್ನು ಬಂಧಿಸುತ್ತಿದ್ದರು. ಗ್ರಾಲಿಬಾನು ಈ ಕಾರಣದಿಂದಾಗಿಯೇ ಮನೆಬಿಟ್ಟು ಹೊರಗೆ ಹೊರಡುತ್ತಿರಲ್ಲಿ. ಕತ್ತಲಾದನುತ್ತರವೇ ತನ್ನ ಸ್ವೀಕಿತರನ್ನು ಭೇಟಿಯಾಗಲು ಹೋಗುತ್ತಿದ್ದನು. ಆ ನಿಯಮ ಎಪ್ಪಿಡಿನಗಳವರಿಗೆ ಜಾರಿಯಲ್ಲಿದೆಂಬುದು ಬಿಜಿತ ವಾಗಿ ತಿಳಿಯಿದು. ಆದರೆ ಕೆಲವು ಆಪಾಧಾಗಳಾಗಿ ಗ್ರಾಲಿಬಾನಿಕರನ್ನು ಸದ ಆವರ ಮನೆಯಲ್ಲಿಯೇ ಬಂಧಿಸಬಹುದಾಗಿತ್ತು. ಒಮ್ಮೆ ಗ್ರಾಲಿಬಾನೆ ಬೆದುರಂಗವನ್ನು ಪಣಕ್ಕೆ ಹಣ್ಣಿ ಅಡುತ್ತಿದ್ದನು. ಇದು ಒಂದು ರೀತಿಯಾದ ಜೂಜಾಟವೇ ಆಗಿದ್ದತ್ತು. ಪ್ರೌಲಿಂಗನ್ನು^{೧೮} ಬಹುಶಃ ಗ್ರಾಲಿಬಾನನ್ನು ಧೈರ್ಯಸ್ಥಿತಿದ್ದನೋ ಏನೋ ಇಲ್ಲವೇ ಆಗಿದ್ದ ಕರ್ತವ್ಯ ನಿತ್ಯ ಯಂದಲೋ ಏನೋ ಗ್ರಾಲಿಬಾನನ್ನು ಜೂಜಾಟವಾಗ ಬಂಧಿಸಿ ಜೇಲಿಗೆ ಕಳಿಸಿದನು.

ಮ್ಯಾಡ್‌ಬ್ರೇಂಟ್‌ರೆದುರು ವಿಡಾರಕೆ ನಡೆದಾಗ ಗ್ರಾಲಿಬಾನು ಅಜರಾಧಿಯೆಂದು ನಿರ್ಣಯವಾಗಿ ಆವನಿಗೆ ಆರುತ್ತಿರುತ್ತಾನೆ ಕರಿಂ ಶ್ರೀಕೃಂತನ್ನು ಹಾಗೂ ೨೩೦ ರೂಪಾಯಿ ದಂಡವನ್ನು ವಿಧಿಸಲಾಯಿತು. ಒಂದುಕೇಳಿ ದಂಡದ ಘೋಷನ್ನು ಕೊಡಲಾಗಲಿದ್ದಲ್ಲಿ ಆವನು ಮತ್ತೆ ಆರುತ್ತಿರುತ್ತಿರುತ್ತಾನೆ ಅನುಭವಿಸಬೇಕೆಂದು ವಿಧಿಸಲಾಯಿತು. ಗ್ರಾಲಿಬಾನು ಸಿವತ್ತೆ ರೂಪಾಯಿ ಹೆಚ್ಚಿನ ದಂಡವನ್ನು ಕೊಟ್ಟಿದ್ದಾದೆ ಕರಿಂ ಶ್ರೀಕೃಂತನ್ನು ಸಾದಾ ಶ್ರೀಕೃಂತನ್ನಾಗಿ ಪ್ರರವತ್ತಿಸಲಾಯಿತು ಆನುವ್ಯ ವ್ಯಾಳಿಕೆಂದು ತಿಳಿಸಲಾಯಿತು. ಆವನಿಗೆ ಮೂರು ತಿಂಗಳವರಿಗೆ ಕೊಟ್ಟಿ ಸಾದಾ ಶ್ರೀಕೃಂತ ಒಂದು ಒಂದರಿಂದು ಆವನು ಮಿಶ್ರಿ ಅಭ್ಯಾಸವಿಟ್ಟು ಹಾಗೂ ಆವನ ಮನೆಯಲ್ಲಿಯೇ ಸಿದ್ಧವಾಗಿಬಂದ ಆಗಿರುತ್ತದ್ದು ಆವನು ಸ್ವೀಕರಿಸಬಹುದಾಗಿತ್ತು. ಈ ಎಲ್ಲ ಭಟ್ಟನೆ ಸಂಭವಿಸಿದ್ದು ರೀಳಿಂಗ್‌ರಲ್ಲಿ ಆಗಿನ ಸ್ವಾರ್ಪಣೆ ಸುಪರಿಚಿತನಾಗಿದ್ದನು. ಸಾಮಾಜಿಕ ಬಹಾದುರ ಶಾಹನೇ ಸ್ವಾತಃ ಜೇಲಿನ ಅಧಿಕಾರಿಗೆ ಗ್ರಾಲಿಬಾನನ್ನು ಬಿಡುಗಡೆ ಮಾಡಬೇಕೆಂದು ಶಾಹಾರಕು ಮಾಡಿದನು. ಆದರೆ ವಿಷಯವು ನ್ಯಾಯಾಲಯಕ್ಕೆ ಹೊದೆ ಹೇಳಿ ಏನನ್ನು ಮಾಡಲಿಲ್ಲ ಸಾಧ್ಯವಾಗಲಿಲ್ಲ. ಗ್ರಾಲಿಬಾನು ಸಾಮಾಜಿಕ ಅಂತಸ್ಸಿನ ವಿಷಯ ಗಳಲ್ಲಿ ಬಂಧಕ ಸೂಕ್ಷ್ಮಮಾತಿಯಾಗಿದ್ದನು. ಆದರೆ ತನ್ನ ಮಿಶ್ರಿರೆದುರು ತನ್ನನ್ನು ಆನೇ ಹಳಿದುಕೊಳ್ಳತ್ತಿದ್ದನು. ಆದ್ದರಿಂದ ಸ್ವಾಭಾವಿಕವಾಗಿ ಜೇಲುವಾಸದ ಸುದ್ದಿ ಆವನಿಗೆ ಅಫಾತಪ್ಪಣಿಮಾಡಿತು. ಆವನು ಪರೀಕ್ಯಾಯನ್ ಭಾಜೆಯಲ್ಲಿ ಬರೆದ ‘ಕಸೀದಾ’ ಆವನ ಪ್ರತಿಕ್ರಿಯೆಯನ್ನು ಸ್ವಷ್ಟವಾಗಿ ಹೇಳುತ್ತದೆ. ತಾನು ತಾನಾಗಿದ್ದು ದಕ್ಕಿ ಜಗತ್ತು ತನ್ನನ್ನು ಶ್ರೀಕೃಂತಿದೆಯಲ್ಲಿ ಎಂಬುದೇ ಆವನ ಪ್ರತಿಕ್ರಿಯೆಯಾಗಿತ್ತು.

ನಾನು ಮನುಷ್ಯ ಸ್ಥಾವರದವಾಗಿದ್ದೇನೆ. ಮನುಷ್ಯನಾಗಿ ಹುಟ್ಟಿದ್ದೇನೆ
ನನಗಿಷ್ಪು ನಾಧ್ಯತೆ ಅಷ್ಟು ಪಾಪಮಾಡಬಲ್ಲಿ, ಎನ್ನು ವ ಅಭಿಮಾನ ನನಗಿದ. . . .
ದೂರು ರಸದ ನನ್ನ ಪೂರ್ಣಮಾನ್ಯ ನಾನೆಂದೂ ಸ್ಪಷ್ಟಸ್ವರೂಪ
ಭೂತಿಂದುವ ಗಾಳಿಯ ಸುಳಿಯಲ್ಲಿ
ನಾನು ಸದಾ ಜಗಿಯುತ್ತಿರುತ್ತೇನಿ!

ಗಾಲಿಬ್ರ ಸಂತೋಷದಿಂದ ತುಂಬಿದ ಶೈವ್ಯ ಅನುಯಾಯಿಯಂತೆ, ಜೀವತವೇ ಶೈಕ್ಷಿಯಾದ ಅವಹಾಯಿಕ ವ್ಯಾಖ್ಯಾಯಂತೆ ತನ್ನ ಜೀವನವನ್ನು ಪರಿಪೂರ್ಣಗೊಳಿಸಲು ಅಸಮರ್ಥನಾದವಂತೆ, ಭಿನ್ನ ಭಿನ್ನ ದೃಷ್ಟಿಕೋನಗಳಿಂದ ಸ್ವವಿಶ್ವೇಷಕೆ ಮಾಡಿಕೊಳ್ಳುತ್ತಿದ್ದನು.

“ಸೃಷ್ಟಿಕರ್ತನು ನನ್ನಲ್ಲಿ ತುಂಬಿದ ಸಾವಿರ ಪ್ರವೃತ್ತಿಗಳಲ್ಲಿ ಉದ್ದೇಶರಹಿತವಾದ ಅಲ್ಯಾಟ. ತನ್ನವರೆನ್ನುವವರ ಬಂಧನದಿಂದ ದೂರವಿರುವುದು, ತ್ಯಾಗ ಹಾಗೂ ಉದಾರತೆ ಇವು ಹುಟ್ಟಿ ಎದ್ದು ಕಾಣುತ್ತವೆ. ಒಂದು ಕೋಟಿಗೆ ಡಬ್ಬಿ, ರಂಗು ಹಾಗೂ ಹಗ್ಗಿ ವನ್ನು (ಕಾವಡಿಯಂತೆಮಾಡಿ) ಕಟ್ಟಿಕೊಂಡು ಇಂದು ಶಿರಾಜ ನಾಲ್ಕೆ ಇಚ್ಛೆ ನಾಡಿದ್ದು ಇರುವುದು ಶಕ್ತಿ ನನ್ನಲ್ಲಿಲ್ಲ. ಇಡೀ ಜಗತ್ತಿಗೆ ಅತಿಥೀಯ ನಾಗುವ ಯೋಗ್ಯತೆಯೂ ಇಲ್ಲ. ಇಡೀ ಜಗತ್ತಿನ ಯೋಗಕ್ಕೆಂಬ ಚಿಂತನೆ ನನ್ನ ಅಳವಣ್ಣ ಮಾರಿದ್ದರೂ ಸಹ ನಾವಿದ್ದ ಪಟ್ಟಣದಲ್ಲಿದರೂ ಎಲ್ಲರಿಗೂ ಹೊಟ್ಟಿಗೆ ಹಿಟ್ಟಿ, ಮೈಗೆ ಬಟ್ಟೆ ಸಿಗುವಂತೆ ನೋಡಿಕೊಳ್ಳುತ್ತಿದ್ದೆ.”¹⁸

ಗಾಲಿಬ್ರನಿಗೆ ಉಂಡಾರು ಅಲ್ಯಾಯವುದು ಒಗ್ಗುತ್ತಿರಲ್ಲಿ. ಅವನಿಗೆ ಮನೆಯಲ್ಲಿಯೇ ಇದ್ದು ಗೆಳೆಯರೊಂದಿಗೆ ಮಾತನಾಡುವುದು, ಹೆಚ್ಚು ಸೇರುತ್ತಿದ್ದಿತು. ಅವನು ತನಿಗೆ ಭೂತ್ವಿಯಾಗಲು ಬಂದು ಹೋದ ಸೈಮಿತರನ್ನು ಕಾಣಲು ತಪ್ಪದ ಹೋಗುತ್ತಿದ್ದನು. ಆದರೆ ಅವನ ಎಲ್ಲ ಚೆಟ್ಟುವಚಕೆಗೆ ಕೇಂದ್ರಪಿಂದು ಅವನ ಕೋಟಿಯೇ ಆಗಿದ್ದಿತು. ಅವನು ಯಾವುದೇ ರಿಂತಿಯ ವ್ಯಾಯಾಮ ಮಾಡುತ್ತಿರಲ್ಲ. ಹಾಗೂ ಹೆಚ್ಚಾಗಿ ಮಾಂಸವನ್ನೇ ಸೇವಿಸುತ್ತಿದ್ದು. ಇದರಿಂದಾಗಿಯೇ ಬಹುತೆ ಅವನ ಅರೋಗ್ಯವೇ ಹದ ಗೆಟ್ಟಿರಬೇಕು. ಅವನು ತನ್ನ ಕೊನೆಯ ದಿನಗಳಲ್ಲಿ ಬರೆದ ಪತ್ರಗಳಲ್ಲಿ ತನ್ನ ದೃಷ್ಟಿಕ ನೋಡಿನ ಬಗ್ಗೆ ಉದ್ದೇಖಿದ್ದಾನೆ. ಅವನ ಉದಾರತೆಯ ಬಗ್ಗೆ ಸಂಕರಿಸ್ತೇ ಅಸ್ವದವೇ ಇಲ್ಲ. ಯಾವ ಭಿಕ್ಷುಕನೂ ಕೂಡ ಅವನ ಬಾಗಿಲಿನಿಂದ ಬರಿಗ್ರೀಯಲ್ಲಿ ಹೋಗಲಿಲ್ಲ. ಅವನು ತನ್ನ ಮಿತ್ರರಿಗೆ ಹಾಗೂ ಬಂಧುಗಳಿಗೆ ಎಲ್ಲ ರಿಂತಿಯ ಸಹಾಯ ಮಾಡುತ್ತಿದ್ದನು. ಬಂದೊಂದುಸಲ ಅವನ ಘಾರಾವರ ವಿಚಾರವಿಲ್ಲದ ಉದಾರತನವೇ ಅವನಿಗೆ ಅಧಿಕ ಮುಗ್ಗೆಟ್ಟಿನ್ನು ತರುತ್ತಿದ್ದಿತು.

ಇತ್ತತ್ತಲಾಗಿ ನಮ್ಮಕಾಲದಲ್ಲಿ ಸಾಮಾಜಿಕ ಸಿದ್ಧಾಂತಗಳು ಕವಿಗಿ ಹಾಗೂ ಕಾವ್ಯಕ್ಕೆ ರೂಪರೇಖೆಗಳನ್ನು ಹಾಕುತ್ತಿವೆ. ಇದರಿಂದಾಗಿ ಕವಿ ಹಾಗೂ ಅವನ ಕಾವ್ಯ ಸಮಾಜ ಹಾಗೂ ರಾಷ್ಟ್ರದ ಧೋರಣೆಗಳನ್ನು ಮಿಂದಾರಿಸುತ್ತಿದ್ದಿಲ್ಲ. ಈ ಉದ್ದೇಶಗಳು ಉದಾತ್ಮವಾಗಿರಬಹುದು. ಆದರೆ ಅವು ಕವಿಗಿ ಯಾವ ಸ್ವಾತಂತ್ಯವನ್ನೂ ಕೊಡುವುದಿಲ್ಲ.

ತದ್ದಿರುದ್ದವಾಗಿ ಕೆಲವು ವಿಮುಖವರಂಪರೆಗಳು ಕವಿಯನ್ನು ಜೀವನೊಡಿಗೆ ಸೂಕ್ಷಿತು ಬಯಸುತ್ತವೆ. ತತ್ತ್ವಿಕಾಮವಾಗಿ, ಕವಿಯನ್ನು ಹಾಗೂ ಬಿತ್ತಿಹಾಸಿಕ ಸಂದರ್ಭವನ್ನು ಬಿಟ್ಟು ಅವನ ಕಾವ್ಯ ಕೇವಲ ಕಾಳಾತೀತವಾದ ಕಲೆಯಿಂದೆ ನೋಡುತ್ತಿದ್ದು. ಗಾಲಿಬ್ರನು ದೇಶದಲ್ಲಿಯ ಸ್ಥಿತಿಗಳಿಗೆ ಬೆಲೆಕೊಡಲಿಲ್ಲ. ಬಹುತೆ ಅವನು ಬ್ರಿಟಿಷರ ಆಡಳಿತಯನ್ನು ಒಪ್ಪುವುದು ಅನಿವಾರ್ಯವಾದ ಅವಶ್ಯಕತೆಯಿಂದೇ ಭಾವಿಸಿದ್ದಿರುತ್ತಿತ್ತು. ನಾವು ಅವನನ್ನು ಈ ವಿವರದಲ್ಲಿ ಓಳಿಸಲು ಬಹುದು. ಆದರೆ ಒಂದು ಮಾತನ್ನು ಮಾತ್ರ ಲಕ್ಷ್ಯದಲ್ಲಿರುತ್ತಿತ್ತು. ಗಾಲಿಬ್ರನ ಸಮಕಾಲೀನರ ದೇಶಭಕ್ತಿ ಬಹಳ ಮಹಡಿಗೆ ತೋರಿಕೆಯಾಗಿತ್ತು. ಯಾರಂದರೆ ಆನಿ ಎಲ್ಲ ಸಮಾಜ ಸುಧಾರಕರು ಈಸ್ಟ್ ಇಂಡಿಯಾ ಕಂಪನಿಯ ಯೋಗ್ಯ ಆಡಳಿತು ಮೇಲೆಯೇ ತಮ್ಮ ಭರವಸೆಯನ್ನು ಬಿಡ್ಡರು. ನಾವು ಗಾಲಿಬ್ರನ್ನು ಸಾಮಾಜಿಕ ಪ್ರಜಾರ್ಥಿನವೆಂದೂ ಸಹ ಓಳಿಸಬಹುದು, ಯಾಕಂದರೆ ಮೂಳಣನಂಬಿಕೆಗಳು, ದಿನದಲ್ಲಿರ ತೋರಣೆ, ಸೈತಕ ಅಧಿಕಾರರ ಆಧಿಕಾರದ ಮುಖ್ಯತಾವ ಸಾಮಾಜಿಕ ಲೋಷದೋಷಗಳ ಬಗ್ಗೆ ಅವನು ಲಕ್ಷ್ಯಸ್ಥಿತಿಲ್ಲ; ಅಲ್ಲದೆ ಅವನು ಸಮಕಾಲೀನ ಸುಧಾರಕಿಯ ಅಂದೋಲನಗಳ ಬಗ್ಗೆ ಆಸ್ತಿ ತೋರಿಲ್ಲ. ನಾವು ಹೇಳುವಂತಹ ಸಾರ್ವಜನಿಕ ಜೀವನದಿಂದ ಗಾಲಿಬ್ರ ದೂರವೇ ಉಂದ. ಇಲ್ಲಿರಲ್ಲಿಯೂ ಕಂಡ ಇದೆ ದೆಹಲಿ ಪಟ್ಟಣವೇ ಗೌಂಡಲಕ್ಷ್ಯದಾದಾಗಿ ಇವನು ತನ್ನ ಮನೆಯಲ್ಲಿ ಸ್ವಸ್ವಚ್ಚಿತ್ವನಾಗಿ ಕುಡಿತ್ತಿದ್ದನು. ಆದರೆ ಅವನ ಅತುರತೆ ಹಾಗೂ ಧೋರಣೆ ಈ ಕೆಳಗೆ ಕೊಟ್ಟಿಗೆಂದ ಕೆಲಮಟ್ಟಿಗೆ ವೇದ್ಯವಾಗುತ್ತದೆ. ಈ ಗಜಲ್ ಗಾಲಿಬ್ರನ ಪ್ರೇಮಿಗಳಲ್ಲಿಯೂ ಕಂಡ ಬಹಳ ಕಡಿಮೆ ಜನರಿಗೆ ಮಾತ್ರ, ಗೊತ್ತಿದೆ. ಯಾಕಂದರೆ ಗಾಲಿಬ್ರನ ಸಂಗ್ರಹದಲ್ಲಿ ಸೇರಿಸುವಾಗ ಕೊನೆಯ ಫಳದಲ್ಲಿ ಈ ಗಜಲ್ನು ತೆಗೆದುಹಾಕಲಿತ್ತು. ಈ ಗಜಲ್ನು ಗಾಲಿಬ್ರ ಉಪಾಂಶ ಹೊಟ್ಟಿಗೇನೇ ಬರಿದನೆಂದೂ ಆದರೆ ಕೊನೆಯ ಮುಂಬಿಳಿನ್ನು ಮಾತ್ರ, ಅಮೇಲಿ ಸೇರಿಸದನೆಂದೂ ತಿಳಿದುಬರುತ್ತದೆ.

ನನ್ನ ಜ್ಯಾದಂತ ಹೆಿರ್ಪಂದರ ನೋವನು ಕೇಳಿರಿಯ
ಕುಲ ನೆಲುಂದ, ಅಕರ್ಯೆಂಕ್ಲಿಯಂದ ಮಹಿಸಿದೆ
ನನ್ನ ದೆಯ ನನ್ನ ದೆಯಲ ಇದ್ದಂತ ಮುಂದಿಗು!

ಹಂದುಸ್ತಾನದ ರಾಜಧಾನಿ ರಿಂದ ಕುಲವ ನೆರಳಾಗಿತ್ತು—ಅಂದು
ಅಂದಿನ ಮೈಭವಯುಕ್ತ ಸುಂದರ ಕಾಲ ಸಂದುಕೆಗಿಡೆ—ಇಂದು!

ನನ್ನ ಗುಡಿಸಿನ ನರಪರಗಳಲ್ಲಿ ಕುಲಹೆಿಮ್ಮುವ ವಿಳಿಲಿಕಾವ ನೆರಳಿರು
ಆ ಕಾಶಕ್ಕೆ ಹೆಡಿ ನಾನು ಆಕಾಶದಲ್ಲಿ ಕಾರಾಮುತ್ತಿಲ್ಲ.

ಮುಂಬ ದುವ್ವಾನೆಗ ನಿಷ್ಪಿಸಿರ ಮೇರಿ ವಿಜಯಹೆಂಡು
ನಾನು ಏತ್ತರದ್ದು ಕಾರಾಮುತ್ತಿಲ್ಲ.
ನಾನು ನೈಮಿತ್ತಂತ ಯಾಕನೆಗ ನೇಡು

ಕ್ರೇಣಿಯ ಮನವ ಪರಂಪರೆಯ ಕಳಿ
ಜೀವ ಸುಧುವ ತಾಪದ ಬಗ್ಗೆ ಈ ಕೇಳಿದಿರು !

ನಾಯಿ ದ ಕಥ್ತೆಯ ಉದ್ದೇಶ್ಯ ಅಸ್ತಿ ನಮ್ಮ ಅನಾಸಕ್ತ
ದೀಪರೇ, ಅನ್ನೆಂದೆಡೆಯ ನಮ್ಮ ಭಾರೀಕಣಿನ
ಭಾರದ ಲಕ್ಷ್ಯ ಕೇಳಿಡೆ !

ಹೃದಯದ ಮೇಲಿನ ಪ್ರತಿಯೊಂದು ಹೆಚಕಲಿ
ಮತ್ತೊಂದು ಹೆಚಕಲಿಯ ಪ್ರತೀಕ್ಕೆ ಯಿಲ್ಲಿರುವ ಹೃದಯ
ಈ ಎಲ್ಲ ಕರ್ತರನು ಸಮಾಖೀಯರಿಂದಿಳ್ಳಿನ
ನೋವ್ನೆಲ್ಲ ಸಹಿತಿಂದು, ಎಡಯ ವ್ಯಕ್ತಾಲ್ಯಾಕ ಕೇಳಿದಿರು !

ನಮ್ಮ ದುಃಖ-ದುಖಾನ್ನಾನಿದ ಮನಯ ಪ್ರತಿಯೊಂದು
ಗೀರಿಕೆ-ಬಾಗಿಲು ಹಸರುಹುಡ್ಲಿನಲ ಪಂಚಾಂತರ ಹೊಂದಿದ
ಯಾವನ ಪರಂಪರೆ ಇದಾಗಿದೆಯೇ
ಅವನ ಶರದ್ದಾಯಕುವಿನ ಬಗ್ಗೆ ಕೇಳಿದಿರು !

ನಾನು ಪರಾರ್ಥವಿಲ್ಲದೆ ಏಕಾಂಗಿನವಲ್ಲಿ ಆಸಕ್ತಾಗಿದ್ದೇನೆ
ಯಾಕ್ರಯ ಕಾಂತಿ ಹಾಗೂ ಸೀಕರಿಲ್ಲಿರುವರ ಕ್ಷಿರಕ ಕೇಳಿಡೆ !

ಬ್ರಿಟಿಷರು ದಹಲಿಯನ್ನು ಪ್ರನೆ ಆಕ್ರಮಿಸಿದ ಮೇಲೆ ಗ್ರಾಲಿಬೋನು ಅನ್ನಾಯ
ವಾಗಿ ಬಲಿಯಾಗಿಸಿಕಾಗಿ ಬಂದ ತನ್ನ ಮಿಶ್ರರ ಬಗ್ಗೆ ತಂಬ ಕಳಪತ್ರ ಪಟ್ಟಿನು.
ಗ್ರಾಲಿಬೋನೆ ರಾತ್ಮೀಯ ಹಾಗೂ ಪ್ರಜಾಸತ್ಯಾತ್ಮಕ ಅರ್ಥವನ್ನೀಯುವ 'ನಾಗರಿಕ' ನಾಗರಿಕನ್ನು ಮನಸ್ಸಿರಲ್ಲಿ. ಯಾಕೆಂದರೆ ಕೇವಲ ಫೋರ್ಮಾಟನೆ ಹಾಗೂ ಭಾಷಣ
ಗಳಲ್ಲಿ ನಂಬಿಕೆಯಾಗಲು ಬಯಸಿರಲ್ಲ. ಅವನ ದೃಷ್ಟಿಯಲ್ಲಿ
ಮಿಶ್ರತ್ವಕ್ಕೆ ಪ್ರಾಧಾನ್ಯತೆಯಿದ್ದಿತು. ಅವನು ತನ್ನ ಒಂದು ಪತ್ರದಲ್ಲಿ ಹಿಂಗೆ ಬರೆದಿದ್ದಾನೆ:
"ಪ್ರತಿಯಾಬ್ಧ ಮನುವಿನ (ಆದವರೂ) ಮಗನು ಮುಕ್ತಾನಾಗಿರಲಿ, ಒಂದು
ವಾಗಿರಲಿ ಇಲ್ಲವೆ ಕ್ರಿಷ್ಟಿಯನ್ ಆಗಿರಲಿ ನಾನು ಅವರನ್ನು ಆತ್ಮೀಯರೆಂದು, ಆಗ್ನಿ
ತಮ್ಮಂದಿರೆಂದು ಕಾಣಿತ್ತೇನೆ. ಎರಡನೆಯವರಿಗೆ ಇದರಲ್ಲಿ ನಂಬಿಕೆ ಇದರೇ ಇಲ್ಲವೇ ಎಂಬುದನ್ನು ನಾನು ಗಮನಿಸುವುದಿಲ್ಲ". ಅವನು ಸಮಾಜಸ್ವಾಸ್ತ್ರದ
ದೃಷ್ಟಿಯಿಂದ ವೈಯಕ್ತಿಕ ಸಂಬಂಧಗಳ ಆಚೆ ವಿಚಾರಮಾಡಲಿಲ್ಲ. ಅವನು ತನ್ನ
ಮಿಶ್ರರೊಂದಿಗೆ ಅಪಾರಾದ ಮಿಶ್ರತ್ವ ಸಂಪಾದಿಸಿದನು. ಅವರ ವಿಚಾರಗಳನ್ನು
ಬಹಳ ಸೂಕ್ಷ್ಮಮತಿಯಾಗಿ ತಿಳಿದುಕೊಳ್ಳಲ್ಪಡಿದ್ದನು. ಅವನು ತನ್ನ ಪತ್ರಗಳಲ್ಲಿ
ಆಧ್ಯಾತ್ಮಿಕ ಪ್ರಶ್ನೆಗಳನ್ನಾಗಿ ಇಲ್ಲವೆ ಸಾಮಾಜಿಕ ಪ್ರಶ್ನೆಗಳನ್ನಾಗಿ ಎಂದೂ ಚರ್ಚಿಸ
ಲಿಲ್ಲ. ಅವನ ಅಭಿಪ್ರಾಯದಲ್ಲಿ ಮಿಶ್ರತ್ವದ ತಳಕದಿ ಸಮಾನ ನಂಬಿಕೆಗಳಾಗಿ
ಸಮಾನವಿಚಾರಗಳಾಗಿ ಇರಲೇಬೇಕಿಂದಾಗಿರಲಿಲ್ಲ. ಅವನ ದೃಷ್ಟಿಯಲ್ಲಿ ಮಿಶ್ರತ್ವ

ಕೇವಲ ಮಾನವೀಯ ಸಂಬಂಧವಾಗಿದ್ದಿತು. ಅವರಲ್ಲಿ ಬೌದ್ಧಿಕ ಸಾಮ್ಯತೆ ತರಬಹುದಾದ
ಮಾಸ್ತುವರೆಗಿಂತ ಹೆಚ್ಚಿನ ಸತ್ಯತೆಯಾದೆ. ಇಂಥ ಮಾನವೀಯ ಸಂಬಂಧ ಎಲ್ಲ
ಸಂಬಂಧಗಳಿಗಿಂತಲೂ ಮಿಗಿಲಾದದ್ದು.

ಈ ಮೊದಲೇ ಉಲ್ಲೇಖಿಸಿದೆ ಗ್ರಾಲಿಬೋನು ಪದೆಪದೇ ತನ್ನ ಮರಣವನ್ನು
ಅತಿಸುತ್ತಿದ್ದನು. ಅವನು ಒಳಿತರಲ್ಲಿ ಬರೆದ ಪತ್ರವೇಂದರಲ್ಲಿ ಈ ರೀತಿ ಹೇಳಿದ್ದಾನೆ:

"ಇನ್ನೆನು ನಾನು ಇಷ್ಟರಿಂದೆಯ ಸಾಯಿಲಿದ್ದೇನೆ. ನಾನು ವಿನನ್ನು ತಿಳ್ಳಲಾರೆ,
ರೋಗಿಗಳು ತನ್ನ ಮೇಲೆ ದಾಳಿ ಮಾಡಿವೆ. ನನಗಿಗೆ ಇಡೆ ವರುಷ. 'ದೇವರಿಂದಲೇ
ಒಂದು ನಾವು ಪ್ರಸಂಗ ದೇವರಸ್ಯೇ ಸೇರುತ್ತೇವೆ'....ನನ್ನ ತರೀರ ಜಜರಿತವಾಗಿದೆ.
ನನಗೆ ಈ ಹಿಂದೆ ಒಂದೂ ನೆನಿಂದ ಶ್ರೀಯೇ ಇರಿಲ್ಲವೇನೇ ಎನ್ನುವವ್ಯಾರ ಪುಟ್ಟಿಗೆ
ಅರುಪ್ಯಮರವಾಗಿದೆ. ಇತ್ತುತ್ತಲಾಗಿ ಕಿರಿಯಾ ಕೇಳಿಸುವುದಿಲ್ಲ. ನೆನಿಂದ ಶ್ರೀಯ
ಹಾಗೆ ಕೇಳುವ ಶ್ರೀಯೂ ಹೃಷಿಸಾಗಿದೆ. ಒಂದು ತಿಂಗಳಿಂದ ನನ್ನನ್ನು ಕಾಣಲು
ಒಂದು ಮಿಶ್ರತ್ವ ನನ್ನ ಅರೋಗ್ಯದ ಬಗ್ಗೆ ಕೇಳಿಸೇಕಾದ ಅನೋಪಾರಿಕ ಪ್ರಶ್ನೆಗಳನ್ನು
ಬರೆದೇ ತೋರಿಸುತ್ತಾರೆ. ನಾನು ಅಕ್ಷರತಃ ನಿರಾಹಾರಿಯಾಗಿದ್ದೇನೆ. ಮುಂಜಾನೆ
ಪಾನಕರಲ್ಲಿ ಒಂದು ತುಣುಕು ಕಲ್ಲುಸ್ಕರೆ ಹಾಗೂ ಪ್ರಿಯವಾಡಿದ ಬಾದಾಮು ಕೂಡಿಸಿ
ಸೇವಿಸುತ್ತೇನೆ. ಮಧ್ಯಾಹ್ನದಲ್ಲಿ ತಿಳಿಗಳಿಯನ್ನು, ಸಾಯಂಕಾಲದಲ್ಲಿ ನಾಲ್ಕು ಒಣಿಗಳಿ
ಕರಿದ ಮಾಂಸದ ತುಣುಕುಗಳನ್ನು ಸೇವಿಸುತ್ತೇನೆ. ಮಲಗುವ ಮುಂಟೆ ಬದು
ತೂರಿ ತೂಕದ ಮಧ್ಯದೊಂದಿಗೆ ಸಮ ಪ್ರಮಾಣದ 'ರೋಜ ವಾಟರ್'ನ್ನು ಬೆರಿಸಿ
ಸೇವಿಸುತ್ತೇನೆ. ನಾನು ಜಜರಿತವಾಗಿದ್ದೇನೆ. ಪಾಪಿಯಾಗಿದ್ದೇನೆ. ವ್ಯಭಿಜಾರಿಯಾಗಿ
ದೇನೆ, ಮುಂದೆ ನಡೆಯಲಿರುವ ವಿಚಾರಕೆಯನ್ನು ಯೋಚಿಸಿ ನನ್ನ ಮುಖಿಕ್ಕಿಟ್ಟಿದೆ...."

ಒಂದು, ತನ್ನ ಮರಣದ ಇಷ್ಟಯಿಂದು ತೋರಿಸುವ ಅವನ ಮರಣ ತಾನ ನಿರಭರಿತ ಶ್ರಮವಾಗಿದೆ. ಅವನು ಒಂದು ಫೆಬ್ರೂರಿ ಇಂಧ ವರೆಗೂ ಬದುಕಿದ್ದನು.

ಇ. ಕರವ್ಯ ಸಂಪ್ರದಾಯ

ಗ್ರಾಲಿಬೋ ಪ್ರತಿಸಿಧಿಸುವ ಕಾವ್ಯಸಂಪ್ರದಾಯವು ಸಮಕಾಲೀನ ಸಾಂಕ್ಷಿಕವನ್ನು
ಹಾಗೂ ಸಂಸ್ಕೃತಿಯನ್ನು ಮಾರಿ ನಿಂತಿತ್ತು. ಬದುಕಿಗೆ ತೋರಿಸೇಕಾದ ಮಾನವ
ಸ್ವಭಾವದ ಪ್ರತಿಕ್ರಿಯೆಯನ್ನು ಆದು ಸತ್ಯಯುತವಾಗಿ ಹಾಗೂ ಸುಂದರವಾಗಿ ಹುಕ್ಕೆ
ಗೊಳಿಸಿತು. ಆಧ್ಯಾತ್ಮಿಕ, ದಾತನಿಕ, ಸೌಂದರ್ಯೋಽಪಾರಿಗಳಿಗೆ ಪ್ರದಾನದ ಮುಖ್ಯ
ವಾಗಿ ಅಲ್ಪಕಾಲಿಕ ಹಾಗೂ ಅಲ್ಪ ಬೆಲೆಯ ಮೂಲಾಂಶಗಳಿಂದಲೂ ಒಂದುಗೊಳಿಸು
ದಾಗಿತ್ತು ಈ ಸಂಪ್ರದಾಯ. ಈ ಒಂದುಗೊಳಿಸುವಿಕೆ ವೈಯಕ್ತಿಕ್ಯಲ್ಲಿ ಸಂಭವಿಸಿತೇ ವಿನಾ

ವ್ಯಕ್ತಿಯನ್ನು ಬಿಟ್ಟು ದಾರ್ಶನಿಕತೆ ಸೌಂದರ್ಯೋವಾಸನೆ ಅಥವಾ ಧಾರ್ಮಿಕ ಸ್ವಾಂತರಣೆಯಲ್ಲಿ ಸಂಭವಿಸಲಿಲ್ಲ. ಆದ್ದರಿಂದ ಈ ಕಾವ್ಯವು ಮಾನವೀಯ ಅಭಿವೃತ್ತಿಯ, ಅತ್ಯಪ್ರತ್ಯಯದ ಸಾಧನವಾಯಿತು. ಇದರ ದೋಷ, ವ್ಯಕ್ತಿಯನ್ನು ಪ್ರತ್ಯೇಕವಾಗಿ ರಿಸ್ತುವಲ್ಲಿ, ಸಾಮಾಜಿಕ ಉದ್ದೇಶಗಳಿಗೆ ಉದಾಹಿಸಿತೆ ತೋರಿಸುವಲ್ಲಿ, ಕುಟುಂಬದಂತಹ ಮೂಲ ಘಟಕಗಳನ್ನು ಉಚ್ಚೇಸ್ತಿಸುವಲ್ಲಿ, ಆವೇಶ ಹಾಗೂ ಉದ್ದೇಶಗಳ ಆವಶ್ಯಕತೆಯನ್ನು ಒತ್ತಿ ಹೇಳುವಲ್ಲಿ ಹಾಗೂ ಅನುಭವದ ಎತ್ತರವನ್ನು ಶುದ್ಧ ವಿಚಾರಕ್ಕೆ ಬಯಸುವಲ್ಲಿ ಕಂಡುಬರುತ್ತದೆ.

ಈ ಕಾವ್ಯವು ಒಂದು ಸಾಹಿತ್ಯ ಪ್ರಭೇದವಾಗಿ, ಜೀವನವನ್ನು ಕುರಿತು ಒಂದು ಮನೋಭಾವ ರೂಪಿಕೊಂಡು ಅರಬ ಮುಸ್ಲಿಮ್‌ರ ರಾಷ್ಟ್ರಗಳಲ್ಲಿ ಬೆಳೆದುಬಂದಿತು. ಇದು ಪರೀಕ್ಯಾಯ ಪ್ರತಿಭಾಯ ಕೊಡುಗೊಯಾಯಿತು. ಪ್ರತ್ಯಿಮಾದಲ್ಲಿಯ ತುರ್ಕರಂತೆ, ಚೂರ್ವದಲ್ಲಿಯ ಭಾರತೀಯ ಮುಸಲ್ಮಾನರಂತೆ ಇದರ ಪ್ರಭಾವ ಪಲಯದಲ್ಲಿ ಬಂದವರ ಕೊಡುಗೊಯೂ ಹೇಬು. ಇದರ ಮೂಲಗಳನ್ನು ಈ ಕೆಳಗಿನ ಉಗಮ ಸ್ಥಾನಗಳಿಂದ ಅರಿತುಕೊಳ್ಳಬಹುದು.

೧. ಇಸ್ಲಾಂ ಬೊಂಧನೆಗಳಲ್ಲಿ, ಮಾನವ ಸ್ವಭಾವಕ್ಕೆ ಭೋತ್ತಿಕ ಹಾಗೂ ಪಾರ ಮಾರ್ಥಿಕ ಜೀವನವು ಅರಿಗೆಲ್ಲಿಂದು ಒಟ್ಟಿಕೊಂಡಿರುವುದು.
೨. ಜಯರ್ಜು ಅಥವಾ ಕಾವ್ಯಧರ್ಮಾನುಯಾಯಿಗಳ ಸಂಖ್ಯಾಸ್ಯಂತಹ ಯಾವ ಮಾಧ್ಯಮಗಳಿರದೆ ಮನುಷ್ಯ ಹಾಗೂ ದೇವರ ನಡುವೆ ನೇರ ಸಂಬಂಧವನ್ನು ಸ್ಥಾಪಿಸಿರುವುದು.
೩. ಧರ್ಮವನ್ನು ಕುರಿತು ತಾರ್ಕಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನಗಳಿಂದ ಗುವ ಅನುಭಾಯ ಸಂಭಾಷಣೆ.
೪. ಮನುಷ್ಯನಲ್ಲಿ ಸುಪ್ತವಾಗಿರುವ ಸೌಂದರ್ಯಪ್ರಜ್ಞೆ, ಹಾಗೂ
೫. ಬೌದ್ಧಿಕವಾಗಿ ಸೂಕ್ಷ್ಮವಾಗಿರುವವರ ಒಲವನ್ನು ಆಕಾರಸ್ಯಂತಹ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ವಿಫಲತೆ.

ಸಮಾಜದಲ್ಲಿ ಯಾವುದೇ ಕಟ್ಟುಪಾಡುಗಳಿರಲಿ, ಮಾನಸಸ್ವಭಾವವು ಆತ್ಮಪ್ರತ್ಯಯ ಪ್ರತಿಭಾದನೆ ಮಾಡುತ್ತ ಹೋಗುವುದು. ಇತಿಹಾಸ, ಕಾವ್ಯ ಹಾಗೂ ಲಲಿತ ಕಲೆಗಳು ಬೆಳವಣಿಗೆ ಹೊಂದಿರುವುದು ಮಾನವನ ವಿಚಾರವು ಆತ್ಮನಿಷ್ಠವಾಗಿರುವಾಗಲೇ. ಪ್ರಾಚೀನ ಗ್ರೀಕದಲ್ಲಿ ಪ್ರಾಣರೂಪಿಜ್ಞವನ ಕಾಲ ಮತ್ತು ಮುಂದಿನ ಶತಮಾನಗಳ ಅವಧಿಯಲ್ಲಿ ಯಾರೇಂದರಲ್ಲಿ ಕಾವ್ಯ ಹಾಗೂ ಲಲಿತಕಲೆಗಳು ಅಧಿಕವಾಗಿ ಅಭಿವೃದ್ಧಿ ಹೊಂದಿದವು. ಮುಸಲ್ಮಾನರಲ್ಲಿ ಧರ್ಮವು ಆತ್ಮನಿಷ್ಠವಾಗಿದ್ದರೂ ತಾಸ್ತುಕಾರರು

ಕಲೆಗಳ ಅಭಿವೃದ್ಧಿಯನ್ನು ತಡೆಹಿಡಿಯಲು ಸಮರ್ಪಿಸಾದರು. ಈ ಕಲೆಗಳು ಸಾಮೂಹಿಕ ಅಭಿಪೂರ್ವ ಮೂಲಕ ನಿರೂಪಣೆ ಪಡೆಯುತ್ತಿದ್ದವು. ಇಸ್ಲಾಂ ಮಾಸಿದ್ದಾರಿ ಪ್ರತಿಭಾದನೆಯಿಂದಾಗಿ ಸ್ತೋತ್ರಪ್ರತ್ಯೇಕತೆ ಪ್ರಯೋಗಿತ್ವ. ಇವೆಲ್ಲವೂ ಬಹಳಷ್ಟು ಅತಂಕವನ್ನು ತಂಡೊಡ್ಡಿದ್ದವು. ಕಾವ್ಯ ಹಾಗೂ ಮಾನ್ಯತೆಯಲ್ಲಿ ವರದು ಪ್ರಮುಖ ಕಲೆಗಳಾಗಿದ್ದವು. ಇವುಗಳ ಮುಖ್ಯವಾಗಿ ಸೌಂದರ್ಯ ಪ್ರಜ್ಞೆ, ಧಾರಾಳವಾಗಿ ಪ್ರಕಟಗೊಂಡಿತು. ಕಾವ್ಯವನ್ನು ಕುರಿತು ನಾವು ಇಲ್ಲಿ ಸಮಾಲೋಚನೆಬೇಕಾಗಿದೆ. ಇದರಲ್ಲಿಯೇ ಆತ್ಮನಿಷ್ಠ ಧರ್ಮವಾಗಿರುವ ಇಸ್ಲಾಂ ಮದ ಭಾವನೆಗಳು ಹೆಚ್ಚು ಸ್ವಾಟವಾಗಿ ಹಾಗೂ ಪ್ರಭಾವಪೂರ್ಣವಾಗಿ ದ್ವಿನಿತೀಗಳಿಂದಿವೆ.

ಸೂಫಿಗಳು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಆದರಿಂದ ಧಾರ್ಮಿಕ ಸಿದ್ಧಾಂತ ಗಳನ್ನು ಸ್ವೀಕರಿಸುವ, ಮಾರ್ವಡಿನೆಸುವ ಹಾಗೂ ತಿರಸ್ಕರಿಸುವ ಸ್ವಾತಂತ್ರ್ಯವನ್ನು ಪಡೆದಿದ್ದರು. ಈ ಬಗ್ಗೆ ಅವರಿದೆ ಆದ ಒಂದು ಇತಿಹಾಸವೂ ಇದೆ. ಇದು ಮುಸಲ್ಮಾನರ ನರ ಧಾರ್ಮಿಕ ನಿಂಬಂಧನೆಗಳಿಗೆ ತಾಸ್ತುಕಾರರು ವಿಶಾಲ ಹಾಗೂ ನಿಕರ ಅಭಿವನ್ನು ಕಲ್ಪಿಸುವ ಹಾಗೂ ಒಂಬತ್ತನೆಯ ಶತಮಾನದ ಧರ್ಮಶಾಸ್ತ್ರದ ವಿಚಾರಗಳಿಗೆ, ಬೌದ್ಧಿಕ ಪ್ರತಿಭಾಯಿಯನ್ನು ವ್ಯಕ್ತಿಗೊಳಿಸುವ ಪ್ರಯತ್ನಗಳ ಫಲವಾಗಿದ್ದು. ಅಲ್ಲದೆ ಇದಕ್ಕೆ ಕಾರಣಗಳು ಈ ಹಲವು-ಧರ್ಮಶಾಸ್ತ್ರ ಹಾಗೂ ರಾಷ್ಟ್ರವನ್ನು ಬೆಂಬಲಿನುವರೆ ಮೂಲಕ ಆದ ಪ್ರಾಜ್ಞರ ಸೇಲಾಲು, ನಿರೂಪಕ ಪ್ರಭುತ್ವದಿಂದ ಆದ ಅನ್ಯಾಯ, ಸ್ವಯಂವಿಚಾರಿಸಿ ನಿರ್ಣಯಕ್ಕೆ ಬರುವ ವ್ಯಕ್ತಿಸ್ವಾತಂತ್ರ್ಯವನ್ನು ಧರ್ಮಶಾಸ್ತ್ರ ಹಾಗೂ ರಾಜಕೀಯ ಪ್ರತಿಭಾಗಳು ತಿರಸ್ಕರಿಸಿದುದು, ಎಲ್ಲಕೂ ಹೆಚ್ಚಾಗಿ ಆಧ್ಯಾತ್ಮದಲ್ಲಿ ಸೂಕ್ಷ್ಮಪುತಿಯುಳ್ಳವರು ಪರಿತ್ಯಾದೆಡೆಗೆ ಮಾರ್ಗಾನ್ವೇಷಣೆಗಾಗಿ ಇರಿಸಿದೆ ಹಂಬಲ. ಮೇಲೆಲು ಸೂಫಿಗಳನ್ನು ಸಂಖಯಾತ್ಮ್ಯಯಿಂದ ನೋಡಲಾಗುತ್ತಿತ್ತು; ಹಾಗೂ ಅವರಿಗೆ ಉಪರ್ವ ಕೊಡಲಾಗುತ್ತಿತ್ತು. ಆದರೆ ಮುಂದೆ ಜನರ ಮನಸ್ಸನ್ನು ಆಕರ್ಷಿಸಿಕೊಂಡು ಆವರು ನೆಲೆಗೊಂಡರು. ಹನ್ನೆರಡನೆಯ ಶತಮಾನದಿಂದ ಮುಸಲ್ಮಾನರಿಗೆ ಅನುಸರಿಸಲು ವರದು ಮಾರ್ಗಾರ್ಥಾದವು-ಸೂಫಿ ತರೀಕೆ ಮತ್ತು ಸಾಂಪ್ರದಾಯಿಕ ಪ್ರಾಚೀನ. ಮುಸಲ್ಮಾನನು ಈ ವರದು ಮಾರ್ಗಗಳಲ್ಲಿ ತನಿಗೆ ಬೇಕಾದ ಯಾವುದಾದರೂಂದು ಮಾರ್ಗವನ್ನು ಇಡ್ಲಾನುಸಾರ ಬದಲಿಸಿಕೊಳ್ಳಬಹುದಿತ್ತು.

ಪರ್ವೆಯಾಕ್ತ ಸರಕಾರದ ಬೆಂಬಲವಿದ್ದಿತು. ಆದರೆ ಸರಕಾರ, ಪರ್ವೆಯಾದ ಪ್ರತಿ ನಿಧಿಗಳು ಹಾಗೂ ಅಧಿಕಾರಿ ಉಲ್ಲಮಾಗಳು, ಅಸಂತಾಪದ ಪರ್ವೆಯಾವನ್ನು ಮುಸಲ್ಮಾನ ಶಾಸನದಲ್ಲಿ ಒಂದು ಗಣಿತಯ ಆಜಾರವೆಂದು ನಿರ್ದೂಪಿಸಿಕೊಂಡುವ ಪ್ರಯತ್ನದಲ್ಲಿ ತಮ್ಮ ನೈತಿಕ ಮಟ್ಟೆಯೇ ಕಳಿದುಹೊಂಡರು. ಅಗ ಮುಸಲ್ಮಾನನು ಅಳರಸರ ಅಳ್ಳಿಯನ್ನು ಶಿರಸಾವಹಿಸಿ ಪಾಲಿಸಿಕೊಂಡುತ್ತು. ಅರಸರು ಪ್ರತಿಭಾಗ ಕಲ್ಪಾಳಾದತ್ತ, ಗಮನವಹಿಸಿಕೊಂಡುತ್ತು. ಆದರೆ ನೈತಿಕವಾಗಿ ಪ್ರತಿಭಾಗ ಹಾಗೂ ಅಳರಸರ ಅಸ್ತ್ರೀಗಳಲ್ಲಿ ಹೊಂದಬೇಕಿಯರಲ್ಲ, ಸಾಮರಸ್ಯವಿರಲ್ಲ. ಇದು ಸೂಕ್ಷ್ಮಪುತಿಯ ವ್ಯಕ್ತಿಯನ್ನು ಆತ್ಮನಿಷ್ಠನನ್ನಾಗಿಸಿತು. ಅಂದು ತನ್ನದೇ ಆದ ಒಂದು ಪ್ರಮಾಣವನ್ನು

ಸ್ವಾತಿತ್ವಕ್ಕೆಂದೆನು. ಈ ಪ್ರಪಂಚದ ಕಾರ್ಯಕರಣಗಳು ಅವನಿಂದಲೇ ಮುಂದು ವರೆಯುತ್ತದ್ದವು. ಅದರೆ ಸಾಂಪ್ರದಾಯಕ ಸಮಾಜ ಮಾತ್ರ ಇದನ್ನು ತಿರಸ್ತರಿಸಿತ್ತು.

ಅನುಭಾವವೇ ಪ್ರಧಾನವಾದ ಕಾವ್ಯಸಂಪ್ರದಾಯವು ಸಹ ನಿಡವಾದ ಧಾರ್ಮಿಕ ಮನುಷ್ಯನು ಸಂಪ್ರದಾಯದ ಕಟ್ಟಪಾಡುಗಳನ್ನು ಮಾರಿ ಸಾಗಬೇಕೆಂದು ಸಾರಿತು. ದಾರ್ಶನಿಕವಾಗಿ ಅದು ಅಸ್ತಿತ್ವದ ಏಕತಾವಾದ ತತ್ವ ವಹದಾದ ಅಲ್ಲ—ಉಜ್ಜೀವದಲ್ಲಿ ಕಂಡುಬರುತ್ತದೆ. ಈ ಏಕತಾವಾದ ತತ್ವದಲ್ಲಿ ಶ್ರದ್ಧೆಯಿಲಿಸಿಲಿರುವವರ ಹಾಗೂ ಸಾಂಪ್ರದಾಯಿಕ ಧರ್ಮವನ್ನು ಸಮುದ್ರಿಸುವವರ ನಡುವೆ ಸಂಘರ್ಷಕ್ಕೆಯಿರುವುದನ್ನು ನಾವು ಸುಲಭವಾಗಿ ಅರಿಯಬಹುದು. ಕವಿಯು ಗೌರವಪೂರ್ವಕವಾಗಿ ದೇವರಿಗೆ, ಪ್ರವಾದಿಗೆ ಒಂದು ವೇಳೆ ಅವನು ಕಿರು ಆಗಿದ್ದರೆ ಇಮಾಮರೆದುಂಗೆ ತಲೆಬಾಗಿ ಬೇಕಿತ್ತು. ಮಾರ ಆನಿಸ ಹಾಗೂ ದಟೀರಂತಹ ಕವಿಗಳು ಹುತಾತ್ಮ ರಾದ ಇಮಾಮ ಹುನೇನ ಮತ್ತು ಅವನ ಕುಟುಂಬದವರನ್ನು ಕುರಿತು ಮಾತ್ರ ಬರೆದರು. ನಾಸಿಕ ಪ್ರವೃತ್ತಿಯಂದಾಗಿ ಧರ್ಮದ ಬಗ್ಗೆ ತಿರಸ್ತಾರವಿಲ್ಲ. ಸಾಂಪ್ರದಾಯಿಕೆಯನ್ನು, ಹಾಕ್ಯ ವಸ್ತುಗಳಿಗೆ ಮಹತ್ವವನ್ನು ಸೌಂದರ್ಯೋಪಾಸನೆಯ ವ್ಯಾಲ್ಗಾಗಿಗಿರುವ ಉಪಕ್ರೇಯನ್ನು ಅವಶ್ಯವಾಗಿ ತಿರಸ್ತಿರಿಸಬೇಕಾಗಿತ್ತು. ಉದ್ಯಕಾವ್ಯ ಸ್ತುತಿಕ ಅಧಾರದ ಮೇಲೆ ಪರ್ವಿಯನ್ನ ಕಾವ್ಯ ಸಂಪ್ರದಾಯವನ್ನು ಕಿರುವಾಡಿಕೊಂಡಿತು. ಈ ಕಾವ್ಯವು ಒಳಿಹಾಸಿಕ ಪರಿಸರ, ಸಾಮಾಜಿಕ ನಿಯಮಗಳು, ವಿಧಿವಲ್ತಾದ ನಿಖಂಧನೆಗಳು ಹಾಗೂ ಸಾಂಪ್ರದಾಯಿಕ ನಂಬಿಗಳಿಲ್ಲಿ ಇವೆಲ್ಲವು ಅದುವರಿಗೆ ತಳ್ಳಿ ಹಾಸಿದಂತಹ ಮೌಲ್ಯಗಳಿಗೆ ಪ್ರೇರಿತವೇ ನೀಡಿ ಬೊಂದಿಕ ಹಾಗೂ ಸೌಂದರ್ಯೋಪಾಸನೆಗಳಲ್ಲಿ ಏಕತೆಯುಂಟುಮಾಡಲು ಪ್ರೇರಿತಿಸಿತು. ಗಾಲಿಬಾಲ್ಲಿ ಕಂಡುಬರುವ ಬೊಂದಿಕ, ಸೌಂದರ್ಯೋಪಾಸನೆ ಹಾಗೂ ವೈಚಾರಿಕರೆಯ ಬೆಳವರಿಗೆ, ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಉಣಿತ ಸ್ತುತಿಗಳಿಗೆಯೆಂದು ಹೇಳಬಹುದು.

ಕಾವ್ಯ ಸಂಪ್ರದಾಯ ತನ್ನದೇ ಆದ ಇತಿಹಾಸ ಹಾಗೂ ಚಾರಿತ್ಯವನ್ನು ಪಡೆದಿರುವ ದರಿಂದ ಅದು ತನ್ನದೇ ಆದ ಪ್ರತಿಮೆಗಳನ್ನು ಬಳಸಿಕೊಂಡಿತು. ಇವುಗಳಿಗೆ ಮೂಲ ಭೂತವಾದದ್ದು ಪ್ರೇಮ.

ಪ್ರೇಮ ವಿಷಯವು ವಿಶ್ವವ್ಯಾಖ್ಯಾಯಾದುದು. ಹೇಳಿವಾದ ಸಂಕೇತಗಳಲ್ಲಿ ಲೋಕ ಹಾಗೂ ಅಲೋಕ ಪ್ರೇಮ ಸಾಮರ್ಥ್ಯ ಹೊಂದಿರುವುದು ಪರ್ವಿಯನ್ನ ಕಾವ್ಯದ ಅದ್ವಿತೀಯ ಗುಣವನ್ನಿಬಹುದು. ಮುಖ್ಯಪ್ರಾಯಗಳನ್ನು ಮುಖಾಂತರ ಬೆಳಕು ಬರುವಂತೆ ಅಲೋಕ ಪ್ರೇಮ ಲೋಕದ ಮುಹಿಂತರ ಬರುತ್ತದೆ. ಲೋಕಪ್ರೇಮ ಅಲೋಕಪ್ರೇಮದ ಮುಹಿಂತರ ದ್ವೀಪೇಪ್ರಕಾಶವನ್ನು ಪಡೆದು ಮನುಷ್ಯ ಸ್ವಭಾವ ದಲ್ಲಿ ಅದು ಗೋಚರಿಸುವಂತೆ ಮಾಡುತ್ತದೆ.

ಪ್ರೇಮವು ದೇವರ ಹಾಗೆಯೇ ಸಾರಸರ್ವಸ್ವತ್ವಾದಾದು. ಅದು ಪ್ರೇಮಿಗಳಿಂದ ಸಂಭೂತ ವಿಧೀಯತೆಯನ್ನು ನಿರೀಕ್ಷಿಸುತ್ತದೆ. ಸ್ವಾತಿತ್ವವ ಹಾಗೂ ನಿರಾವ ಮಾಡುವ, ನಿರ್ಬಾಯಿಸುವ ಹಾಗೂ ದ್ವೀಪಿಸುವ, ಶೀಕ್ಷಿಸುವ ಮತ್ತು ಶುದ್ಧಿಕರಿಸುವ, ವಿಷಮ ಪರಿಸ್ಥಿತಿಗಳನ್ನು ಎದುರಿಸಿ ಬಂದವರಿಗೆ ಸ್ವರ್ಗ ಮತ್ತು ನರಕಗಳ ಪ್ರತಿಫಲ

ನೇಡುವ ಕಕ್ತಿ, ಪ್ರೇಮಕ್ಕಿಂದ ಪ್ರೇಮಕ್ಕೆ ಒಂದಲ್ಲಿ ಎರಡಲ್ಲಿ ಅನೇಕ ಮುಖಗಳಿವೆ. ಅದು ಬುದ್ಧಿಯ ಕರಣವನ್ನು ಸ್ವರಣೀಕೊಳ್ಳಬೇಕಾಗಿ ತೋರುತ್ತದೆ. ಹೊಂದಾರೆಕೆಯಲ್ಲಿದ್ದ ಅಸಂಬಂಧವಾಗಿ ತೋರುತ್ತದೆ. ಹೊಂದಾರೆ ಸರಿಹೊಗೆದ ಎಲ್ಲ ಹೊಣೆಗಳಿಂದ, ಪಾಪ-ಪ್ರಾಗ್ಯಗಳ ದ್ವಾರಂದ್ದಿಂದ, ಬಹುಮಾನ-ಶೀಕ್ಷಿಗಳ ಕಲ್ಪನೆಯಿಂದ, ಸ್ವರ್ಗ-ನರಕಗಳ ಭೇದದಿಂದ-ಈ ಎಲ್ಲ ಬಾಹ್ಯರೂಪಗಳಿಂದ ಅದು ಆತ್ಮವನ್ನು ಮುಕ್ತಗೊಳಿಸುತ್ತದೆ. ಅದು ವ್ಯಕ್ತಿಯ ಪ್ರೇಮವಾಗಿ ಗಾಢವಾದ ಅನುರಾಗವನ್ನು, ಉನ್ನತತ್ವಯೊಂದನ್ನು ಹಾಗೂ ಅತ್ಯಾರ್ಥಕ್ಕಿಂತಿಯನ್ನು ಪ್ರಕಟಿಸುತ್ತದೆ. ಲೋಕ ಹಾಗೂ ಅಲೋಕ ಪ್ರೇಮ ಎರಡೂ ಒಂದಾಗುತ್ತದೆ. ಹೀಗಾದಾಗಿ ಶ್ರಯತ್ವವು ಪರತತ್ವ ಶ್ರೇಯಿನ್ನು ಪಡೆಯಬಲ್ಲಿ. ಪರತತ್ವ ಶ್ರೇಯ ಮಾನುಷ ಶ್ರಯತ್ವವು ರೂಪಧರಿಸುತ್ತದೆ. ಇದೆಲ್ಲವೂ ಪ್ರೇಮಶಕ್ತಿಯಲ್ಲಿ ಅಡಕವಾಗಿದೆ. ಪ್ರೇಮ ಪ್ರೇಮಿಯ ಗುಣವು ಹೋದು. ಅದು ಹೃದಯದಲ್ಲಿ ಸತತ ಜ್ಞಲಿಸುವ ಆತ್ಮದ ಉರಿಯಾಗಿ, ಸಾಧ್ಯವೇರಡೂ ಅಗಬಿಲ್ಲದು. ಇದು ಪ್ರೇಮಿಯನ್ನು ಅತಿಮಾನಮಣಣಣಾಗಿ ಮಾಡಬಿಲ್ಲದು.

ಇವ್ಯೇ ಅಲ್ಲಿಯ ಇದು ಪ್ರೇಮಿಯನ್ನು ಪ್ರೇಮ ಪ್ರಕಟಿಸುತ್ತಿರುವ ಮಾಡುತ್ತದೆ. ಆತ್ಮದರಿಷ್ಟ ಮಾಡಿಕೊಳ್ಳಬೇಕಿನ್ನುವ ಹಂಬಲ ಅವನನ್ನು ಪ್ರೇಮದ ಪ್ರಭಾವ ವಲಯದಲ್ಲಿ ತರುತ್ತದೆ. ಶ್ರಯತ್ವಾಯೆಯ ಸಂಕೇತ ಅವಶ್ಯಕವೇನಿಸಬಹುದು ಅಧಿವಾ ಎನಿಸಲಿಕ್ಕಿಲ್ಲ. ಪ್ರೇಮಿಗಳ ಎರಡು ಪ್ರಭವ ಮಾಡರಿಗಳು—ಆರ್ಬಾದ ಮಜನು ಹಾಗೂ ಪರ್ವಿಯನ್ನಿಂದ ಘರ್ಜಾದ್ದೋ ಉದ್ಯಕಾವ್ಯದಲ್ಲಿ ಸೂಚಿತವಾಗಿವೆ. ಮಜನು ಮರುಭೂಮಿಯ ಪ್ರತಿಮೆಗಳಿಂದ ಅವರಿಸಿದ್ದಾನೆ. ಲ್ಯಾಲಾ ಪ್ರೇಮ ಬಂಧನದಲ್ಲಿ ಸಿಲುಕೆ ಕೃತನಾಗುತ್ತಾನೆ. ಘರ್ಜಾದ ತನ್ನ ಶ್ರಯತ್ವವೆ ಓರಿನಳ ಸಲುವಾಗಿ ಶಿಕಾಸಿಯಿಂದ ಗುಡ್ಡಗಾಡನ್ನು ನೆಲಸಮಗೊಳಿಸುತ್ತ ಹೆಣಗುತ್ತಾನೆ. ಲ್ಯಾಲಾ, ಮಜನುವಿನ ಹಾಡಿನ ಬಗ್ಗೆ ಸಂಪೂರ್ಣ ಉದಾಸೀನತೆ ತೋರಿಸುತ್ತಾಳೆ; ಮಜನು ಶಿಕ್ಷಿತ ಹಾಗಾದರೆ ಇತ್ತು ಘರ್ಜಾದ ಅಸಾಧ್ಯವಾದುದನ್ನು ಸಾಧ್ಯಮಾಡಿ ತೋರಿಸಿ ಓರಿನಳನ್ನು ಪಡೆಯಬೇಕಾಗಿತ್ತು. ಅವನು ತನ್ನ ಕಾಯ್ದದಲ್ಲಿ ವಿಜಯಿಯಾಗಿ ಬಹುಮಾನದ ರೂಪದಲ್ಲಿ ಓರಿನಳನ್ನು ಪಡೆಯಬೇಕಿನ್ನುವ ಹೊತ್ತಿಗೆ ಅಸಾಧ್ಯಕಿಲನ ಮಾಡಲು ಹಚ್ಚಿದ ಚಕ್ರವರ್ತಿ, ಓರಿನ್ ಅವರಿಗೆ ದೂರೆಯದಂತೆ ಮೋಸದ ಯತ್ನ ಶ್ರೇಕ್ಷಣಾಳ್ಜಾತ್ತಾನೆ. ಮಜನು ಮತ್ತು ಘರ್ಜಾದ್ದೋ ಇಬ್ಬರೂ ಕೇವಲ ಸಂಕೇತಗಳಾಗಿದ್ದಾರೆ. ಪ್ರತಿಯೊಬ್ಬ ಕವಿಯೂ ತಾನು ಬಯಸಿದಂತೆ ಇವುಗಳನ್ನು ಅಧ್ಯಯನಿಸುವುದು. ಇವು ಉಚಿತಸಂದರ್ಭಗಳಲ್ಲಿ ಉದಾಹರಿಸುವ ಬಿತ್ತಿಹಾಸಿಕ ಚಿತ್ರಗಳಲ್ಲ.

ಬಾಲ್ಯದ್ವಾರಾ ನಾನು ಈ ಕಳ್ಳಿಕ್ಕಿಂದ—

ಮಜನು ಮೇಲೆ!

ಆದರೆ ಆಗೆಲ್ಲ ಹಣಗಿ ಹೆಚ್ಚೆಯಂತು-

ಹಣಗಿ ಭಾಷ್ಯ ಕಿರಿದಿಯೆಂದು!

ಗಾಲಿಬ್ ಹೀಗೆ ಹೇಳುತ್ತಾನೆ. ಪ್ರಣಯದ ಕಾರಣಗಳಾಗಿ ಅಸಾಮಾನ್ಯವಾಗಿ ವರ್ತಿಸುವವ ಮಜನು ಎನ್ನುವವ್ಯು ಮಜನು ಹೇಸರು ರೂಢಿನಾಮವಾಗಿದೆ.

ತ್ಯಿಯತಮೆಯ ಪ್ರತಿಮೆ ಆಕಾರದಲ್ಲಿ ಹಾಗೂ ಅಥಾದಲ್ಲಿ ತ್ವರಿತ ಬಟಲಾವಕ್ ಹೊಂದುತ್ತದೆ. ಇದು ಕವಿಯ ಮನೋಭಾವನೆಯನ್ನು ಅವಲಂಬಿಸಿರುತ್ತದೆ. ಇಲ್ಲಿ ಸದ ಲೋಕ ಹಾಗೂ ಅಲೋಕ ಪ್ರೇಮ ಎರಡೂ ಒಂದರಲ್ಲಿಂದ ಬೆರೆಯುತ್ತವೆ. ಕವಿಯು ತನ್ನ ತ್ಯಿಯತಮೆಯನ್ನು ಮೇಂಹಕಲೀಂದು, ಅಲೋಕ ಸುಂದರಿಯೆಂದು, ಮೋಸ್ಗಾರಳೀಂದು, ಅಧ್ಯಾತ್ಮದಲ್ಲಿ ಮಾರ್ಗದರ್ಶಿಯೆಂದು, ಅವಳಿ ದೇವರೆಂದು ವರ್ಣಿಸುತ್ತಾನೆ. ಇದಕ್ಕಾಗಿ ನಾವು ಕವಿಯನ್ನು ದೂಷಣಿಸಬೇಕಾಗಿಲ್ಲ. ಏಕೆಂದರೆ ತ್ಯಿಯತಮೆಯೇ ಕವಿಯ ಮನೋಭಾವಕ್ಕೆನುಸಾರಪಾಗಿ ಈ ಎಲ್ಲ ರೂಪಗಳನ್ನು ಧಾರಣ ಮಾಡುತ್ತಾಗೆ. ಕವಿ ಯಿಸು ಒಂದು ಮುಂಡಾನೆ ತನ್ನ ಅಧ್ಯಾತ್ಮಕ ಗುರು ತೇವಿ ನಿಷಾಮುದ್ದಿನರ ಕಳ್ಳಾಗಳು ನಿದ್ರೆ ಇರೆ ಇರೆ ಕೆಂಪಾಗಿರುವುದನ್ನು ನೋಡಿದೆ. ಇಡೀ ರಾತ್ರಿ ತೇವಿ ಪ್ರಾಧಿನೆಯಲ್ಲಿ ಕಳೆದ್ದಿರೆಂಬುದು ಅವನಿಗೆ ಗೊತ್ತಿತ್ತು. ಆದರೆ ಕಾವ್ಯ ವೈವಿರಿಯಲ್ಲಿ ಅವನು ಕೇಳಿದ—“ಯಾರೆ ತೋಳತ್ತೇಕ್ಕುಲ್ಲಿ ರಾತ್ರಿಯನ್ನು ಕಳಿದೆ?” ಎಂದು. ಈ ರೀತಿ ಅನುಷ್ಠಾನಿಕವಾಗಿ, ಸಂತಯಯುಕ ಪ್ರೇಮಿಯು ತಾನು ಶ್ರೀತಿಸಿದ ಚಿಂಚಲ ಹೆಂಡಿಸಿನ್ನು ಕೇಳಬಹುದಾಗಿತ್ತು. ಕವಿ ಹಾಗೂ ಅನುಭಾವಿ ಸಮರ್ಪಾ ಮರಣ ಶ್ರೀಗೌಣಿಗೆ ಗುರಿಯಾಗಿದ್ದೆ. ವಿಶ್ವಮಾದು ಅಭಿವೃದ್ಧಿ ತ್ರಿರುಪುದನ್ನು ನೋಡಿದ ಅವನು ಮನ್ಯಾಳ್ಕು—“ಬಾ, ನೀನು ಯಾವುದೇ ರೂಪ ದಲ್ಲಿ ದರೂ ಬಾ ನಿನ್ನನ್ನು ಬಲ್ಲಿ” ಎನ್ನುತ್ತಾನೆ.

ಗಾಲಿಬ್ ಹೀಗೆ ನುಡಿಯುತ್ತಾನೆ :

ನಾನು ಕೆಂದೆಗುಳಿಗೆ ಅಂಚೆ; ಬೀಧಕನೆಂದಿಗೆ ಇಗಳಾದೆ
ಬಂಪಾರ್ಕಾರಿದ ಯಾವುದೇ ಇರಲಿ, ನೇತ ಬದಲಿ
ಬಿಂಬವರು ಯರೆಂಬುದನ್ನು ನಾನು ಗುರುತಿಸಬಲ್ಲಿ !

ಎನ್ನೀಯೆಡೆ ನಜೆರೆ ಕವಿ ಹೀಗೆ ಹೇಳುತ್ತಾನೆ :

ನಮಕಿರಾಂತ ನಾನು ಎತ್ತು ನೇಡಿದರೂ
ಒಂದು ತವಾಡ ನನ್ನ ಕ್ಷಮಾಯವನ್ನು ಕನ್ನತ್ತ
ಆಕ್ಷಿಸಿ ಹೇಳುತ್ತದೆ : ‘ಇದೋ ! ನಾನ್ನಿಧ್ಯಾನೇ’ ಎಂದು.

ಅವನು ಮನುಷ್ಯ ದೇಹವನ್ನು ಕುರಿತು ಹೇಳುತ್ತಿದ್ದಾನೆಯೇ ಏನೇ ಅದರಾಗಿಲ್ಲ. ಧೋತಿಕೆಯಿಂದ ಅಧ್ಯಾತ್ಮದರೆಗೆ ಸಾಗಿವ ಪ್ರತಿಮೆಯೆಂದನ್ನು ಅಜ್ಞಾತ ಕವಿಯು ಬರೆದ ಈ ದ್ವಿಪದಿಯಲ್ಲಿ ಕಾಣಬಹುದು:

ಕೇಳಿದ ರಾತ್ರಿ ಅಂಯಂತ್ರಕ ಚಂಚಲ ಕೇರಾತೆಯಿರಿದ
ನನ್ನ ಕ್ಷಮಾಯವ ಸುತ್ತ ಕೊಂಡಿತು—ಮತ್ತ ಅಧಿಗಾತು !

ಇವರ ಮುಖದಂತೆ ಜಾಗ್ಜಲ್ಲಿಪಾನವಾದ ಕಾಂತಿಮೀಂದು
ನನ್ನ ದುಷ್ಪಿತ್ತ ನಕ್ಕರ ಹೆಚ್ಚಿಯುತ್ತ—ಮತ್ತ ಅಧಿಗಾತು !

ಅನುಭಾವಿಗಳು ಹೃದಯವನ್ನು ಪ್ರಾಧಿಮಿಕ ಸಂಕೇತಗಳಲ್ಲಿಂದಾಗಿ ಪರಿವರ್ತಿಸಿದರು. ಆಧ್ಯಾತ್ಮಕ ಅನುಭವಗಳು ಹೃದಯದಲ್ಲಿ ಸಂಭವಿಸುವ ಫಳನೆಗಳಾಗಿವುವು. ಸಹಜ ವಾಗಿಯೇ ಕವಿಗಳು ಹೃದಯ ಸಂಕೇತವನ್ನು ಅದರ ಎಲ್ಲ ಅಧ್ಯಾತ್ಮಗಳೊಂದಿಗೆ ಸ್ವಿಕಾರ ಮಾಡಿಕೊಂಡಿದ್ದರು. ಆದು ಪ್ರೇಮಾಳೀ, ಮನ್ಮಿನ ಸಾರ್ವಭಾಬಮತ್ತದ ನೆಲೆ, ರಹಸ್ಯಗಳ ರಹಸ್ಯ, ಸರ್ವದುಃಖಗಳ ಮೂಲ, ತನ್ನಲ್ಲಿಯ ಶ್ರೀಯಾತ್ಮಕ ಶಕ್ತಿಯನ್ನು ಸಂಚಯಿಸಿ ಸ್ವಷ್ಟಿಸುವ. ಪರಿವರ್ತಿಸುವ, ನಾಶೋಳಿಸುವ ಮನುಷ್ಯ ಸ್ವಷ್ಟಾವದಲ್ಲಿಯ ಜೀವಂತಗಳಿಗೆ ಆಗಿದ್ದಿತು. ಮನಸ್ಸಾನ್ನಿಗಿಂತ ಮಧ್ಯಪಾನ ಪಜ್ಜವೆಂದು ಹೇಳಲಾಗಿದೆ. ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಈ ವಿಧಿತ್ವಾದ ಭೋಗವರ್ಜನೆಯ ಗುಣವನ್ನು ತತ್ವಾಸಾಗಳಿಂದಲೂ ಎತ್ತಿ ಹಿಡಿದಿದೆ. ಈ ಕಣ್ಣನ್ನು ಮುರಿದು ಮಧ್ಯಪಾನ ಮಾಡುವವರು ಹಾವ ಮಾಡಿದಂತಾಗೆತ್ತದೆಯೇ ಎಂಬುದರ ಬಗ್ಗೆ ನಾವಿಲ್ಲಿ ಚರ್ಚಿಸಬೇಕಾಗಿಲ್ಲ. ಕವಿಗಳು ಸಂಪೂರ್ಣವಾಗಿ ಮಧ್ಯಪಜ್ಜ ಮಾಡಿದವರನ್ನು ಆಘಾತಭೋಳಿಗಳಿಂದ ಕರೆದರು. ಪರಿಫರ್ಯನ್ ಕಾವ್ಯದಲ್ಲಿ ನೇರಿದ ಅತಿಥಿಗಳಿಗೆ ಮಧ್ಯನೇಡುವ ಸಾಕಿ, ಮಣಿ-ಬಿಂಬಾ, (ಮಧ್ಯದಂತಿ) ಇವೆಲ್ಲ ಅಧ್ಯಾತ್ಮಕ ಸಂಕೇತಗಳ ಉಚ್ಚ ಪದವಿಯನ್ನು ಪಡೆದಿವೆ. ಮಹಿಳೆ ಮತ್ತು ಮಧ್ಯದಂತಿ ಎರಡು ಪರಸ್ಪರ ವಿರುದ್ಧವಾಗಿರುವ ಪರಿಗಣಿಸಲಾಗಿದೆ. ಕಾಬಾ ಮತ್ತು ದೇವಾಲಯ, ತೇವಿ (ಇಲ್ಲಿ ತೇವಿ ಎಂದರೆ ಸೂಳಿ ತೇವಿ ಎಂದ್ಲೂ ಹಂಡಿತ, ಬೋಧಕ ಬಾಹ್ಯದ್ವಯಭಕ್ತಿಯಾಳ್ವರು ಎಂದಭ್ರ) ಹಾಗೂ ಬಾಹ್ಯಾ ಅದೇ ಭಿನ್ನತೆಯ ಬೇರೆ ರೂಪಗಳು.

ಮರಣದಂಡನೆ ಹಾಗೂ ದುರ್ಮಾರಿಗಳು ಮೇಲಿಂದ ಹೇಳಿ ಸಂಭವಿಸುತ್ತದ್ದರೂ ಸಹ ಕವಿಗಳ ಮನ್ಸಿನ ಮೇಲಾಗಳಿ, ಜನರ ಸಾಮಾನ್ಯ ಅಭಿವೃದ್ಧಿಯ ಮೇಲಾಗಳಿ ಯಾವುದೇ ಪರಿಣಾಮ ಬೀರಲಿಲ್ಲ. ಮನ್ಮಾರ ಹಲ್ಲಿಜ ಸಳಭಿಯ “ನಾನು ಪರಮ ಸತ್ಯ” “ನಾನು ದೇವರು” ಎಂದು ಸಾರಿದುಕ್ಕೆ ಗಲ್ಲು ಅಧಿವಾ ತಿಲುಬೇಗಿ ಏರಿಸಲ್ಪಟ್ಟಿನು. ಅವನು ಹೇಳಿದ ಈ ಮಾತುಗಳು ಪಾರಮಾರ್ಥಿಕ ಅರ್ಥನಿಷ್ಟೆ ಸಂಕೇತಗಳಾದ್ದಾಗಿ. ‘ಗಲ್ಲು’ ಮತ್ತು ‘ನೇಣು’—ಒವ್ವವ್ಯಕ್ತಿ ನಿಭಿತ್ವನಾಗಿ ಸತ್ಯವನ್ನು ನುಡಿದಿದ್ದಾಗೆ ಅದಕ್ಕೆ ಪ್ರತಿಯಾಗಿ ನಿರೀಕ್ಷಿತವಿಂದಾಗಿದ್ದುದಕ್ಕೆ, ಸಂಕೇತಗಳಾದವು ಇದ್ದು, ಕರಾರಿ, ಬಿಲ್ಲು ಹಾಗೂ ಬಾಣ ಅನಿವಾರ್ಯವಾಗಿ ಕಾವ್ಯಪ್ರತಿಮೆಗಳಾಗಿ ಬಳಕೆಯಲ್ಲಿ ಬಂದವು. ಕೆಲಸಲ ಇವುಗಳ ಉಪಯೋಗ ನಮಗೆ. ರುಚಿಸು ಗಾಲಿಬ್ ಕಾಲದಲ್ಲಿಯೂ ಸಹ ಅತಿಶಯದ ಬಳಕೆಯಿಂದ ಇವು ಅನುಚಿತವಿಸುತ್ತದ್ದವು. ತ್ಯಿಯತಮೆಗೆ ‘ವಧಮಾಡುವವರು’ (ಕಾತಿಲ್) ಎಂಬ ಪದ ಬಳಕೆಯಲ್ಲಿ ಬಂತು, ಶ್ರೀತಿಗೆ ‘ಕಾಥರ್’ ಪದ ಬಳಕೆಯಲ್ಲಿ ಬಂದಂತೆ.

ಗಾಲಿಬ್ ಇಡೀ ಕಾವ್ಯ ಸಂಪೂರ್ಣವಾದ ಅದರ ಸಾಂಕೇತಿಕತೆಯನ್ನು ತಾನು ಪಡೆದ ಶಿಕ್ಷಣದಿಂದಾಗಿ ಅರಿಸಿಸುಂಡಿದ್ದನು. ಇದರಿಂದಾಗಿ ಹೇಳಿನ ಸೈಂದರ್ಭೀಗೆ

ಪಾಸನೆಯ ಅಥವಾ ಸಾಡ್ತ್ವದ ಸಾದಸ ಕಾರ್ಯಕಾಳಿಲ್ಲಿ ಅವನಿಗೆ ಆಸ್ತಿ ಉಳಿಯಲ್ಲ. ಇದರಿಂದಾಗಿ ತನ್ನ ವೃತ್ತಿಕ್ಕೆವನ್ನು ಕೊಡುಕೊಂಡು ಸ್ವಸ್ವರ್ಜಿತಿಯ, ಮೌಲಿಕತೆಯ ಸುಸಂಧಿಯನ್ನು ತಪ್ಪಿಸಿಹಾಂಡೆನೆ? ಶಮಕಾಲೀನ ಉದ್ಯಾಕಾವೃದ್ಧಿಯ ಹೋಸ ಪ್ರಭೇದಗಳ ಪ್ರಯೋಗಗಳನ್ನು ಉದ್ಯಾಕಾವೃದ್ಧಿಯನ್ನು ನಿಜಕ್ಕೂ ಶ್ರೀಮಂತಿಗೋಳಿಸಿ. ಕೆಲ ಅತ್ಯೇವ ನವೀನರನ್ನು ಬಿಟ್ಟರೆ ಸಾಮಾನ್ಯ ಪ್ರವೃತ್ತಿ ಗೂಲಿಬ್ರಾ ಕಾಲದ ಗಜಲ್ ಪ್ರಭೇದಕ್ಕೇ ಮರಳುತ್ತಿರುವದನ್ನು ಕಾಣುತ್ತೇವೆ. ಶ್ರೀಮಂತ ಅನುಭವಗಳಲ್ಲಾಗಿದ್ದರೂ ಕೊನೆಗೆ ಬಗಿಬಿಗೆಯ ಅನುಭವಗಳಲ್ಲಿ ವಸ್ತುವಿನ ನಿರೂಪಣೆಯಾಗುತ್ತಿರುವದನ್ನೂ ಕಾಣಬಹುದು. ಆದರೆ ಅಧ್ಯಾತ್ಮ ಪ್ರಫ್ಲೈಯೆ ನವ್ಯರು ಮೂಲತಃ ಈ ಗಜಲ್ ಪ್ರಭೇದದ ಏರುದ್ದ ಬುಡೆದ್ದರು. ಹೋಸ ಬೀತನವನ್ನು ಹಳೆಯ ಪ್ರಭೇದದಲ್ಲಿ ವೃತ್ತಿಗೊಳಿಸಿರುವದು, ಗೂಲಿಬ್ರಾನು ನಿಷ್ಪೇಣಿದ ಪರಿಂಪರೆಯ ಪದ್ದತಿಗಳನ್ನು ಅನುಸರಿಸುತ್ತು. ತನ್ನ ವೃತ್ತಿಕ್ಕೆವನ್ನು ಡಾಗೊ ಸ್ವಸ್ವರ್ಜಿತಿಯನ್ನು ಹೇಗೆ ಉಳಿಸಿಹಂಡಿದ್ದ ಸೆಂಬಾದನ್ನು ತಿಳಿಸುತ್ತದೆ.

ಗಜಲ್ ನ್ನು ಒಂದೇ ಭೂದಶ್ಚಾರ್ಥಿರೂಪ ದ್ವಿಪದಿಗಳು ಡಾಗೊ ನಿಯಮನುಸಾರ ವಾಗಿ ವರಡನೆಯ ಪಾದ ಪ್ರಾಸುದ್ದುವಾದ ರಸ್ತೆಗಳಿಂದ ಕೊನೆಗೊಳ್ಳುವುದು ಎಂದು ಸಾಮಾನ್ಯವಾಗಿ ವರ್ಣಿಸಲಿದ್ದು. ಗಜಲ್ ದಲ್ಲಿಯ ದ್ವಿಪದಿಗಳ ಸಂಖ್ಯೆ ನಿರ್ದ್ವಿಷ್ಯಾ ಬ್ಲಿಂ: ಪ್ರತಿಯೊಂದು ದ್ವಿಪದಿ ಸ್ವಯಂಪೂರ್ವಿರುವುದು ಸಾಮಾನ್ಯರೂಢಿ. ಎಂಟು ದ್ವಿಪದಿ ಗಜಲ್ ದಲ್ಲಿ ಎಂಟು ಬೇರೆ ಬೇರೆ ಕಾವ್ಯ ಪನ್ನುಗಳಿರುತ್ತವೆ. ಘನೀಕೃತವಾದ ಚೆತ್ತರೋಕ್ಕರಿಂದ ಪ್ರಭಾವಪೂರ್ಣ ಅಭಿವೃತ್ತಿಯನ್ನು ನೇಡುವುದೇ ಇದರ ಉದ್ದೇಶ. ಗಜಲ್ ಪ್ರಭೇದದ ಬಗ್ಗೆ ಇರುವ ಅರೋಪವೆಡರೆ ಇದು ಕವಿಯನ್ನು ಅಭಿವೃತ್ತಿಗೆ ಯೋಗ್ಯವಾದ ವಿಚಾರಿಗಳನ್ನು ಆರಿಸ ಹಷ್ಟುವುದಕ್ಕಿಂತ, ಪ್ರಾಸುದ್ದವಾದ ರಸ್ತು ಜೋಡಣಿಗೆ ಅವನ ಗಮನವನ್ನು ಸೆಳಿಯುತ್ತುದೆ ಎಂಬುದು. ಇನ್ನೂ ಒಂದು ದೇಹವ ಹೆಡರೆ ಇಲ್ಲಿ ಭಾವನೆ ಅಥವಾ ವಿಚಾರಿಗಳನ್ನು ನಿರ್ದಿಷ್ಟವಾದ ಜೋಕಟ್ಟಿನಲ್ಲಿಯೇ ಕೂಡಿಸ ಬೇಕಾಗುತ್ತದೆ. ವಸ್ತುವಿನ ಪ್ರಕಾರ ಅಭಿವೃತ್ತಿಯ ಪ್ರಭೇದ ಮಾರ್ಪಡುವುದಲ್ಲ, ಪ್ರಭೇದದ ಪ್ರಕಾರ ವಸ್ತುವಿನ ಮಾರ್ಪಡಿಕಾಗುತ್ತದೆ. ಈ ವರಡು ಅರೋಪಗಳೂ ಸ್ತೋ. ಆದರೆ ವಿಶಿಷ್ಟವಾದ ಗಜಲ್, ಭಾವಿಯ ಸೌಂದರ್ಯವನ್ನು ಡಾಗೊ ಸಂಗೀತದ ಸೊಬಗನ್ನು ಪಡೆದಿರುತ್ತದೆ. ಅದು ನಿಜಕ್ಕೂ ಮನಸ್ಸನ್ನು ಬಹುಬೀಗನೇ ಆಕರ್ಷಿಸುತ್ತದೆ. ವಿಮರ್ಶಾಕರು ಶ್ರೀವರು ಅಸಮಾಧಾನ ತೋರಿಸುತ್ತಿರುವದು ಆದರ ಜನಪ್ರಿಯತೆಯನ್ನು ಕುರಿತು. ಅವರ ಅರೋಪಗಳಿನೇ ಇದ್ದರೂ ಇದು ಉಳಿದುಕೊಂಡು ಬಂದಿದೆ ಡಾಗೊ ಪ್ರತಿಭಾವಂತ ಕವಿಗಳನ್ನು ಗಜಲ್ ಶೈಲಿಯಲ್ಲಿ ನಿಷ್ಣಾತರನ್ನಾಗಿಸಿದೆ

ಭ. ಕೆವಿ ಗಾಲಿಬ್ರಾ

ಗಾಲಿಬ್ರಾ ತಾನು ಕಾವ್ಯ ರಚನೆಯನ್ನು ಪ್ರಾರಂಭಮಾಡಿದ ಕಾಲದ ಬಗ್ಗೆ ಬೇರೆ ಬೇರೆ ಹೇಳಿಕೆಗಳನ್ನು ನಿರ್ದಿಷ್ಟಾಗಿ. ಅವನು ತೀರೆ ಮೊದಲೆಂದರೆ ಹತ್ತುವರುವ ದಂಸಿದ್ದಾಗಿ ಅಥವಾ ತದಮೆದರೆ ಹದಿನೆಂದು ವರುಷದವಿದ್ದಾಗಿ ಕಾವ್ಯ ಬರೆಯೆಂಬ ಪ್ರಾರಂಭಿಸಿರ್ಬೇಕು. ಅವನ ಶ್ರೀಕೃಷ್ಣ ಶ್ರಮಬದ್ಧವಾಗಿರಲ್ಲ. ಅವನು ಸುಸಂಬಂಧ ವಾದ ಕಾವ್ಯರಚನೆಯ ಹಂತವನ್ನು ತಲುಪಬೇಕಾದರೆ ಎಂಬ್ರೋ ವರುಷಗಳಿಂದ ಕೃಷ್ಣ ಮಾಡಿರ್ಬೇಕು. ಅವನು ತನ್ನ ಕಾವ್ಯರಂಗದನ್ನು ತಾರುಣ್ಯದ ವಿಳಾಗಳಿಂದ, 'ಅನ್ನೆತೆ' ಚೆಯುವಣಿಗೆ ಜೊತೆಗೆ ಪ್ರಾರಂಭಿಸಿದನು. ಬಹುತಃ ಇದೆಲ್ಲ ಅವನ ಮಾದುಪಯ ವರುಷದೊಂದಿಗೆ ಪ್ರಾರಂಭವಾಗಿರ್ಬೇಕು. ಈ ಹಿತನದಿಂದಾಗಿ ತನ್ನತೆಯೇ 'ಅನ್ನೆತೆ' ಕಾವ್ಯವನ್ನು ರಚಿಸುವ ಹಿರಿಯಲ್ಲಿದಿಗೆ ಬೆರೆಯಲ್ಲಿ ಅವನಿಗೆ ಸುಲಭ ವಾಯಿತು. ಅವನಿಗೆ ಆರಂಭದ ದೇಶಯಲ್ಲಿ ಲೇಳಿಪದೊಪಗಳನ್ನು ಲೇಳಿಸಿದೆ ಅತ್ಯು ವಿಶ್ವಾಸರಿಂದ ಮುಂದುವರೆಯಬೇಕಿಂದು ಪೂರ್ತಾತ್ಮಕ ಡಾಗೊ ಮಾರ್ಪಡತ್ವನ್ನ ನಿರ್ದಿಷ್ಟವರು ಯಾರು ಎಂಬುದರ ಬಗ್ಗೆ ಯೋಚಿಸುವುದು, ಕರ್ಮಸುಪ್ರದು ನಮ್ಮ ಪಾಲಿಗೇ ಬಿಟ್ಟುದು. ಯಾಕಂದರೆ ಆದರ ಬಗ್ಗೆ ಯಾವ ವಿವರಗಳೂ ಸಿಕ್ಕುವುದಿಲ್ಲ. ಅವನ ಕಾವ್ಯ ಬೆಳವಣಿಗೆಯನ್ನು ಶ್ರಮಬದ್ಧವಾಗಿ ಹೇಳಲಾಗಿದೆ. ಕಾರಣವಿಷ್ಯಾ: ಅವನ ವೇದಲೆನ ಕಾವ್ಯ ರಚನೆಗಳ ಕಾಲವನ್ನು ನಿರ್ದ್ವಿಷ್ಯಾವಾಗಿ ಗುರುತಿಸಲು ಸಾಧ್ಯ ವಾಗುವುದಿಲ್ಲ. ಇದೂ ಅಲ್ಲದೆ ಅವನ ಗಜಲ್ ಗಳನ್ನು ಕೊನೆಯ ಪ್ರಾಸುದ್ದವ ಶಲ್ಗಗಳ ವಣಾನುಕ್ರಮವಾಗಿ ಜೋಡಿಸಲಾಗಿದೆ. ಇದರಿಂದ ಅವನು ತೀರೆ ಮೊದಲು ಬರೆದ ಗಜಲ್, ಸಂಘಟನ್ನಿಂದ ತೀರೆ ಹೊನೆಯಲ್ಲಿ ಬರುವುದು ಸಾಧ್ಯವಿದೆ. ಈ ರೀತಿಯ ಮೊದಲ ಸಂಗ್ರಹದವನ್ನು ಸ್ತುತಿ: ಗಾಲಿಬ್ರಾನೆ ಮಾಡಿದನು. ಈ ಸಂಗ್ರಹಕ್ಕೆ ಭೂಪಾಲದ ಹಸ್ತಪುತ್ರಿಗಳೇ ಆಧಾರವನ್ನಿಂಬುದಾಗಿದೆ. ಈ ಸಂಗ್ರಹದಲ್ಲಿ ಬಾರದೆ ಇರುವ ಗಜಲ್ ಗಳು ಕಾಲನ ಬಾಯಿಗೆ ತುತ್ತಾಗಿಸಿಯೆಂದೇ ಹೇಳಬೇಕು.¹

ಗಾಲಿಬ್ರಾ ರಿಶಿರ ವರೆಗೆ ಅಂದರೆ ತನ್ನ ಶಿಖಿಸೇ ವರುಷದವರೆಗೆ ಉದ್ಯಾಭಾವ ಯಲ್ಲಿಯೇ ಕಾವ್ಯ ರಚಿಸಿದನು. ಅಮೇಲಿ ಅವನು ಪರ್ಶಿಯನ್ನು ಭಾವಿಯನ್ನು ಕಾವ್ಯ

¹ ದೀರ್ಘಾನೆ ಗಾಲಿಬ್ರಾ, ಬಿ ಇತ್ತ ಗಾಲಿಬ್ರಾ. ನುಸಳಾಯೆರಾಮಕೃಷ್ಣ ಎಂಬ ಹೆಸಂನ ಸ್ತುತಿ: ಗಾಲಿಬ್ರಾನೇ ಬರೆದ ಕರ್ತೃಪ್ರಾಣಿಯಿಂದು ರಾಮಾರ್ಪಣದಲ್ಲಿ ಸಿಕ್ಕಿರುವಾಗಿ, ಇವರಂತು, ೧೨೨೨ ರ “ಹಂಡಿ” ಸಕ್ಕಿಯಲ್ಲಿ ವರದಿಯಾಗಿದೆ. (ಅನುವಾದಕ್).

ಮಾಧ್ಯಮವಾಗಿ ಸ್ತೋರಿಸಿದನು. ಅವನಿಗೆ ಈ ಭಾವೇಯ ಬಗ್ಗೆ ಪ್ರಮಾದರ ಅಪಾರ ವಾಗಿದ್ದಿತು. ಅವನ ದೃಷ್ಟಿಯಲ್ಲಿ ಪರ್ಷಿಯನ್ ಭಾವೇಯೆ ಉದ್ದೂಗಿಂತ ಅಭಿವೃದ್ಧಿಯ ಶೈಕ್ಷಣಿಕ ಮಾಧ್ಯಮವಾಗಿದ್ದಿತು.¹⁹ ಪರ್ಷಿಯನ್ ಕಾವ್ಯರಚನೆಗೆ ಹೆಡಗೆವ ಮೊದಲು ಅವನು ಹೇಸರಾತ ಪರ್ಷಿಯನ್ ಲೇಖಕರ ಕೃತಿಗಳನ್ನು ಸಮುಳಾಗ್ರಹಿಸಿ ಅಧ್ಯಯನ ಮಾಡಿದ್ದನು. ತನಿಗೆ ಪರ್ಷಿಯನ್ ಭಾವೇಯ ಮೇಲೆ ಅಧಿಕೃತ ಪಾಂಡಿತ್ಯವಿನ ಯೆಂದು ಹೇಳಿಕೊಂಡಿದ್ದಾನೆ ಗಾಲಿಬ್ರ. ಅದು ಅವನ ವಿಲಕ್ಷಣತೆಗೆ ಸಾಕ್ಷಿ. ತನಿಗೆ ಪರ್ಷಿಯನ್ ಭಾವೇಯನ್ನು ಯಾರು ಕಲಿಸಿದರೆಂಬುದಕ್ಕೆ ಗಾಲಿಬ್ರ ಒಂದು ಸುಂದರವಾದ ಕಥಿಯನ್ನೇ ಹೇಳಿದಿದ್ದಾನೆ. ಅದು ಹೀಗಿದೆ: “ಓವರ್ ಪರ್ಷಿಯನ್ ಭಾವಾಪುರಿತ ಇರಾನೀದಿಂದ ಒಂದು ಆಗ್ರಾದಲ್ಲಿರುವ ನನ್ನ ಮನೆಯಲ್ಲಿಯೇ ಉಳಿದ. ಆತ ಸಮಗ್ರ ಎರಡು ಪರಂಷಿಗೆ ಕಾಲ ನನಗೆ ಪರ್ಷಿಯನ್ ಭಾವ, ಸಾಹಿತ್ಯನ್ನು ಕಲಿಸಿದನು”. ಕೆಲಕಾಲದನಂತರ ಈ ಕಥಿಯನ್ನು ನಿಮಿಫಿಸಿದ ಗಾಲಿಬ್ರನೇ ಅಲ್ಲಾಗಳಿದ್ದಾನೆ, ಆ ಮಾತ್ರ ಬೇರೆ. ಗಾಲಿಬ್ರನ ಪರ್ಷಿಯನ್ ಕಾವ್ಯರಚನೆಯ ಮಜಲು ಉಂಟಿರ್ಲಿಯೇ ಮುಗಿಯಿತು. ಆಗ ಅವನಿಗೆ ಅನ್ನಾನದ ಅಶ್ರಯದಲ್ಲಿ ಉದ್ದೂಗಿನಲ್ಲಿ ಕಾವ್ಯರಚನೆ ಮಾಡಲು ಪ್ರರಸ್ಯಾರ ದೂರಿಯಿತು. ಆದರೆ ಅವನು ಪರ್ಷಿಯನ್ ಭಾವೇಯಲ್ಲಿ ಬರೆಯುವುದನ್ನು ಸಂಪೂರ್ಣವಾಗಿ ಬಿಟ್ಟುಕೊಡಲಿಲ್ಲ. ಉಂಟಿರ ನಂತರದ ಏಕುವರುಷಗಳು ಅವನ ಉದ್ದೂಕಾವ್ಯದ ಪರಿಪೂರ್ಣವಾದ ಉತ್ಪಾದನಾಲಾರೆಯಿದ್ದು ಹೇಳಿಬೇಕು.

ಉಂಟಿರ ನಂತರ ಹಾಗೂ ಅದಕ್ಕಿಂತ ಮೊದಲು ಬರೆದ ಕಾವ್ಯದಲ್ಲಿ, ಕೆಲವು ಸಾಮಾನ್ಯ ಹೇಳಿಕೆಗಳಿಲ್ಲ. ಅಂಶಗಳನ್ನು ಕಾಣಬಹುದಾಗಿದೆ. ಅವನ ಕಾವ್ಯದ ಎರಡನೆಯ ಮಜಲಿನಲ್ಲಿ ಭಾವಗೀತೆಯ ಅಂಶ ಹೆಚ್ಚು ಪ್ರಧಾನವಾಗಿದೆ. ಆದರೆ ತನ್ನ ಕಾವ್ಯಜೀವನದ ಕೊನೆಯಲ್ಲಿ ವ್ಯಂಜಕತೆಯನ್ನು ಉಳಿಸಿಕೊಂಡು ಪ್ರತಿಮೆಯ ಸಂಪೂರ್ಣ ಚೆತ್ತಿಗೆ ಕೊಡುದೆ, ಅದನ್ನು ನಮ್ಮ ಕೆಲ್ಲನಾ ವಿಲಾಸಕ್ಕೇ ಬಿಟ್ಟು ಕೊಡುವ ರೀತಿಯನ್ನು ಮುಂದುವರಿಸಿಕೊಂಡು ಒಂದನು. ಸರಳಧಾರೆಯಲ್ಲಿ ರಚಿತವಾದ ಅವನ ಎರಡನೆಯ ಘಟ್ಟದಲ್ಲಿಯ ಕವನಗಳು, ವಿಮರ್ಶಕರಿಗೆ ನಿಲುಕುವ್ವು ಸಂಕೀರ್ಣತೆಯಿಂದ ಕೂಡಿದೆ. ಗಾಲಿಬ್ರ ತನ್ನ ವ್ಯೇಯಕ್ಕಿತೆಯನ್ನು ಹಾಗೂ ಚೌಕ್ಕಿಕತೆಯನ್ನು ಎಂದೂ ಬಿಟ್ಟುಕೊಡಲಿಲ್ಲ. ಆದರೆ ಅನ್ನಾನದಲ್ಲಿ ಮಾತ್ರ ಸಾಮಾನ್ಯ ಅಭಿರುಚಿಗಿಂತ ಭಿನ್ನ ಏರುವ ಮತ್ತು ಕೆಳಮಟ್ಟದ ವೋಲ್ಗಳನ್ನು ಪ್ರತಿನಿಧಿಸುವ ಕವಿಗಳ ಸಾಲಿನಲ್ಲಿ ಸ್ತೋರಿಸಿದ್ದಾನ್ನು ಒಟ್ಟಿಕೊಳ್ಳಬೇಕಾಯಿತು. ಗಾಲಿಬ್ರ ತನ್ನ ಪರಿಸರದೊಂದಿಗೆ ಒಂದು ರೀತಿಯಲ್ಲಿ ಒಷ್ಟಂದವನ್ನೇ ಮಾಡಿಕೊಂಡನ್ನೇಬೇಕು. ಸಮಾಜದ ಅಭಿರುಚಿ ಹಾಗೂ ಪ್ರಜಾತಿ ಭಾವೇಯನ್ನು ಸ್ತೋರಿಸಿ, ಸ್ವಪ್ರತಿಭೇಯ ಕೆಲವಂತವನ್ನು ಬಿಟ್ಟು ಕೊಟ್ಟನು. ಒಹುತ್ಕಾ: ಇದರಿಂದಾಗಿಯೇ ಎನ್ನೋ ಅವನು ಉದ್ದೂ ಕಾವ್ಯಕ್ಕಿಯರಲ್ಲಿ ತುಂಬ ಮೆಟ್ಟಿನ ಕವಿಯನಿಷಿದ್ದಾನೆ. ಈಗ ಅವನು ದೂರದಲ್ಲಿ ಹೋಕೆವ ಹಿಮಾಜ್ಯಾದಿತ ಗಿರಿತಿಖರವಲ್ಲ. ಪರ್ವತವನ್ನು, ಅಲ್ಲಿರುವ ಗಿಡಗಿಂಟಿಗಳನ್ನು, ಸುಳವ ತಂಗಾಳ ಯನ್ನು, ಹಿಮ ಕರಿ ರೂಪಿಯಾಗಿ ಮಾರ್ಪಡಿಸುವುದನ್ನು, ಕರೆವೆಯಲ್ಲಿ ಧುಮುಕುವುದನ್ನು ಈಗ ಸುಲಭವಾಗಿ ಯಾರಾದರೂ ನೋಡಬಹುದು.

ಅವನ ಸಮಕಾಲೀನರ ಪ್ರಶಂಸಿಗೆ ಪಾತ್ರರಾದ ಕವಿಗಳಿಂದ ಗಾಲಿಬ್ರ ಪ್ರಭಾವಿತ ನಾಿದ್ದಿನೆಂಬುದರಲ್ಲಿ ಅಷ್ಟ ರಿಪಡಬೇಕಾದುದೇನಿಲ್ಲ. ಸ್ವತಃ ಗಾಲಿಬ್ರನೇ ತನ್ನ ಸಮ ಕಾಲೀನ ಕವಿಯಾದ ‘ಬೇದಿಲ್’ ನ ಕಾವ್ಯಪ್ರಭಾವಕ್ಕೆ ಒಳಗೊಂಡನ್ನು ಪ್ರಾಮಾಣಿಕವಾಗಿ ಒಟ್ಟಿಕೊಳ್ಳುತ್ತಾನೆ:

‘ಬೇದಿಲ್’ ನ ಪ್ರತಿಭೇಯ ಭವ್ಯತಿವನ್ನು ನಾನು ಚಿಕ್ಕಸಲಾರೆ
ನನ್ನಿಲ್ಲ ಆಗ ಬಗೆಗಿರುವ ಗೌರವಾದರಿಂದ ಅಭಾರತಯ ಬಗೆ ಪ್ರತ್ಯೇಕಿಸಿದ
ಹಳಯೆಂದು ಸಿಮಾತೆತವಾದ ಕಳೆತಿನ ಬಗೆ ನನು ಹೇಳಬ್ಲುದು?

‘ಬೇದಿಲ್’ ಪರ್ಷಿಯನ್ ಭಾವೇಯ ಸುವಿಖ್ಯಾತ ಕವಿ. ಅವನ ಶೈಲಿ ಸ್ವಂತ ವಾಗಿಯೂ, ಸಂಕೀರ್ಣವಾಗಿಯೂ ಇದೆ. ಗಾಲಿಬ್ರನ ಆರಂಭದಲ್ಲಿ ಉದ್ದೂ ಕಾವ್ಯಭಾಯಿಯನ್ನು ಕಾಣಬಹುದು. ಉದ್ದೂ ಹಾಗೂ ಪರ್ಷಿಯನ್ ಭಾವಾಕವಿಗೆ ಪ್ರಭಾವ ಗಾಲಿಬ್ರ ಕವಿಯ ಮೇಲೆ ಸಾಕಷ್ಟುತ್ತೀರುವುದಕ್ಕೆ ಓವರ್ ಫಿನ ವಿದ್ವಾನರೂ, ವಿಮರ್ಶಕರೂ ಆದ ಶ್ರೀ ಶಿಖರ್ದೋ-ಉಲ್ಲೋ-ಇಸ್ಲಾಂ ಅವರು ಬೇಕಾದವ್ಯು ಉದಾಹರಣೆಗಳನ್ನು ನಿರ್ದಿಷ್ಟಾರೆ.²⁰ ‘ಮುಖಾಯಿರಾ’ (ಕವಿಗೋಷ್ಠಿ) ಗಳಲ್ಲಿ ಭಿನ್ನದನ್ನು ಹಾಗೂ ಪ್ರಾಸಾದನ್ನು ಮೊದಲೇ ಸೂಚಿಸುವುದು ಸಂಪ್ರದಾಯ. ಇದರಿಂದಾಗಿ ಸಭಕರೆಲ್ಲರೂ ಒಂದು ರೀತಿಯಲ್ಲಿ ನ್ಯಾಯಾಧಿಕರಾಗಿ ಕವಿಯ ಕಾವ್ಯ ರಚನೆಯನ್ನು ಪರಿಸ್ಥಿತಿಸುವ, ಕಾವ್ಯದ ಹಿರಿಮೆಯನ್ನು ಅರಿಯುವ ಶಕ್ತಿ ಪಡೆಯುತ್ತಿದ್ದರು. ಇದರಿಂದಾಗಿ ಕಾವ್ಯರಚನೆಯಲ್ಲಿ ಒಂದು ರೀತಿಯ ಪ್ರೇಪೋಚಿಯೂ ನಡೆಯುತ್ತಿತ್ತು. ಅದರ ಜೊತೆಗೆ ಪ್ರತಿಲಿತ ಅಭಿರುಚಿಯೇ ನಿಷಾಯಾತ್ಮಕವಾಗಲು ಕಾರಣವಾಗುತ್ತಿದ್ದಿತು. ಈ ಸಂಪ್ರದಾಯ ಈಗಲೂ ‘ಮುಖಾಯಿರಾ’ ದಲ್ಲಿ ಜೇವಂತವಾಗಿದೆ. ಒಂದು ಗೆಜಲ್ ಪದ ಲಾಲಿತ್ಯ ಹಾಗು ಭಿನ್ನದನ್ನು ಮೊದಲೇ ಸೂಚಿಸಿದ್ದರೂ ಆ ಕಾವ್ಯ ಸಂಪೂರ್ಣವಾದ, ಸ್ವೇಜವಾದ ಅಭಿವೃದ್ಧಿಯನ್ನು ಪಡೆದಿದೆಯೇ ಎಂಬ ಪ್ರತ್ಯೇಕಾಂಶದಲ್ಲಿ ನಿರ್ದಿಷ್ಟಿಸಿದೆ ಇರುತ್ತು. ವಿಷುವಾದ ವಿಷ್ಣುರು ಕವಿಯ ಪರಂಪರಾನುಕೂಲವಾಗಿ ಒಂದು ಶೈಲಿಯನ್ನು ಅನುಸರಿಸಿದ್ದಾನೂ ಅಥವಾ ತನ್ನ ವ್ಯೇಯಕ್ಕಿತೆಯನ್ನು ಮೆರೆದಿದ್ದಾನೂ ಎಂಬುದನ್ನು ಘಟ್ಟಿಸೆ ಗುರುತಿಸುತ್ತಿದ್ದರು. ಸಾಂಪ್ರದಾರೀಕ ವಿಮರ್ಶೆಯೂ, ಅಭಿವೃದ್ಧಿ, ಎವ್ವರಮಟ್ಟಿಗೆ ಸ್ವಂತಿಕಾಯಾಗಿದೆ ಇಲ್ಲವೇ ಎವ್ವರ ಮಟ್ಟಿಗೆ ಪರಿಶ್ರಮ ಪ್ರಾರ್ಥಕವಾಗಿ ಸಾಧಿಸಿದ್ದಾಗಿದೆ ಎಂಬುದರ ನಡುವೆ ಸ್ವಷ್ಟ ಭೇದವನ್ನು ಕಲ್ಪಿಸುತ್ತಿತ್ತು. ಸುಲಭವಾಗಿ ದೂರಿಯುವ ಪ್ರತಿಮೆಗಳ ಬಳಿಕೆ, ಅದುಮಾತಿನ ಕುಶಲ ಪ್ರಯೋಗ ಮೆಚ್ಚೆಬಹುದು. ಆದರೆ ಪದ್ಯರೂಪ ಒಂದರಿಂದಲೇ ಕಾವ್ಯ ಕಾವ್ಯವಾಗಿ ಉಳಿಯಲಾರದು.

ಗಾಲಿಬ್ರ ಸ್ವಭಾವತೆ ಕವಿಯಾಗಿದ್ದನು. ಅವನು ಜನಾಭಿಪ್ರಾಯದ ಬಗ್ಗೆ ತುಂಬ ಸೂಕ್ಷ್ಮಗಾಂಡಿಯಾಗಿದ್ದನು. ಆದರೆ ಅವನು ಸಾಮಾನ್ಯ ವಿಟಾರದಿಂದ ದೂರವಾರಲು ಯತ್ನಿಸುತ್ತಿದ್ದನು. ಅವನ ಕೇಳಿಗರು ಹಿರಿಯಿರಿರಿ ಅಥವಾ ತನ್ನ ಛರಿಗಿಯ ಶೇಷಿತರಿರಿ ಎಲ್ಲರನ್ನೂ ತನ್ನ ಕಾವ್ಯ ವಾಕೆನಿಂದ ಬೆರಿಗೊಂಡಿಸುತ್ತಿದ್ದನು. ಅವನ ಕಾವ್ಯ ಅವರು ನಿರ್ಣಿಸುತ್ತಿದ್ದುದಕ್ಕಿಂತ ಬೇರೆಯಾಗಿರುತ್ತಿತ್ತು. ಆದರೂ ನೇತ ಅವನು

ಕಾವ್ಯಪರಿಂಪರೆಯನ್ನು ತೋರಿದು ಸ್ವತಂತ್ರ ಭಾಷಾಮಾಧ್ಯಮವನ್ನು ಅನುಸರಿಸುತ್ತಿರಲ್ಲ. ಅವರು ತಿಳಿದ ಕಾವ್ಯವನಿಡಿಸಿದ್ದನ್ನು ಅವನು ಅವರಿಗೆ ಕೊಡಲಿಲ್ಲವೇನೋ ನಿಜ, ಆದರೆ ಅವನು ತನ್ನ ಕಾವ್ಯದಲ್ಲಿ ಮಹಿಳೆಯ ಅಥವಾನ್ನು ಕೆಂಡುಹಿಡಿಯಲು ಅವರಿಗೆ ಅಳ್ವಾನ ನಿರೀಕ್ಷಣೆಯು. ಅವರು ಅವನನ್ನು ಸುಲಭವಾಗಿ ಕಡೆಗೆಸೇವಂತಿರಲ್ಲ. ಹಾಗೆ ಮಾಡಿದರೆ ಅವನ ಕಾವ್ಯವನ್ನು ತಿಳಿದುಕೊಳ್ಳಲು ಅವರು ಅಸಮರ್ಥರಿಂಬುದನ್ನು ತೋರಿಸಿಕೊಟ್ಟಿತ್ತಾಗುತ್ತಿತ್ತು; ನೋಲನ್ನು ಒಟ್ಟಿಕೊಂಡಂತಾಗುತ್ತಿತ್ತು. ಗ್ರಾಲಿಬ್ರಾನ್ ಕಾವ್ಯದಲ್ಲಿ, ತಾಳ, ಲಯ ಅದುವರೆಗೆ ಉದ್ದುಕಾವ್ಯದಲ್ಲಿ ಎಂದೂ ಕಂಡರಿಯದ ಜೀಮ್ಮೆತ್ತಾರವಾದ, ಮೋಹಕವಾದ ಶಬ್ದಗಳ ಹೊಂದಾಟಕೆ ಇದ್ದವು. ಇದರಿಂದಾಗಿ ಅವನ ಕಾವ್ಯದಲ್ಲಿ ಅಥವಾದ ಅನೇಕ ಸುರ್ಗಾಳನ್ನು ಕಾಣಬಹುದಾಗಿತ್ತು. ಅದೇ ಶಬ್ದ ಸಮುಚ್ಛಯಗಳನ್ನು ಪ್ರತ್ಯೇಕಿಸಿ ಸಹಜವಾಗಿ ಉಪಯೋಗಿಸಿದರೆ ಅವುಗಳಿಂದ ಯಾವ ಅಥವಾ ಹೊರಡುತ್ತಿರಲ್ಲ. ವಿಚಾರಸಂಕ್ಷೇಪತೆ ಕುಶಲ ಶಬ್ದಪ್ರಯೋಗದಲ್ಲಿ ಕಾಣಬಹುದಿತ್ತು. ಕೆಲಸಲ ಶಬ್ದಗಳು ಹಾಗೂ ಅಥವಾಗಳು ಇಡಿದು ಬರುವಂತಹ ಸ್ಥಿರಿಯನ್ನು ತಲುಪಿರುತ್ತಿದ್ದವು. ವಿಚಾರಕ್ಕೆ ತಕ್ಕ ಬೋಕಟ್ಟು ಕೂಡಿಸುವ ಬದಲು ಶಬ್ದಗಳ ಜೀವತ್ತಿಯ ಬಣಿನೆಯಲ್ಲಿ ಮೈಮಾರಿಯತ್ತಿದ್ದುದೂ ನಿಜ. ಅವನ ಶಾರ್ಚು ಪೂರ್ಣವಾದ ಕಾವ್ಯಪ್ರತಿಭಾಯನ್ನು ಮೈಕ್ಕೆದ ಓವ್ರು ಹಿರಿಯ ಮನುಷ್ಯ ಅದ್ದುತ್ತಿರುತ್ತಿರುತ್ತಿದ್ದನ್ನು ಸಂಪೂರ್ಣ ಅಥವಾರಹಿತವಾಗಿ ಜೋಡಿಸಿ ಅಕ್ಕೆಯ ಪ್ರಭಾವಿ ಕವಿತೆಯನ್ನು ಘಟಿಸಿ ಗುಂಭಿರವಾಗಿ ಒಂದಿನು. ಗ್ರಾಲಿಬ್ರಾನ್ ಶಾಸ್ತ್ರಿಕ್ತಿರ್ದಿಂದ ಅತನನ್ನು ನಿರುಕ್ತನು ತ್ರಿರೂಪ ಅತ ಕವಿತೆಯಲ್ಲಿ ಯಾವ ಅಥವಾ ಇಲ್ಲ ಎಂಬುದನ್ನು ಒಟ್ಟಿಕೊಂಡು ಕವಿಯು ಒಳ್ಳೆಯ ಕಾವ್ಯ ಬುದ್ಧಿಗಮ್ಯಮಾರಿಬೇಕಿಂಬುದನ್ನು ಮರೆತರೆ ಇಂತಹ ಅಥವಾ ಹಿನ್ನೆಸ್ತಿಯೇ ಅವನ ಕಾವ್ಯಕ್ಕೂ ಉಂಟಾಗುತ್ತದೆ ಎಂದು ಗ್ರಾಲಿಬ್ರಾನ್‌ನಿಗೆ ಹೇಳಿದನೆಂದು ಪ್ರತಿತಿ. ಅರಂಭದ ಕಾಲದಲ್ಲಿ ಗ್ರಾಲಿಬ್ರಾನ್, ಬೇದಿಲ್ಲಾ ಹಾಗೂ ಇತರ ಕವಿಗಳನ್ನು ಅನುಸರಿಸಿ ಕಾವ್ಯದ ಅಭಿವೃತ್ತಿಯಲ್ಲಿ, ಕಾವ್ಯ ರಚಿಸುವಲ್ಲಿ ಸಂತೋಷ ಪಡುತ್ತಿದ್ದಾನು. ಕಾವ್ಯದಲ್ಲಿ ಹಳೆಯ ಪ್ರತಿಮೆಗಳಿಂದ ಹೊಸ ಅಥವಾ ಸ್ವಜನವಾಗಿಬೇಕಾದರೆ, ಕಾವ್ಯ ಸಂಪೂರ್ಣವಾಯದ ವಸ್ತುವಿಗೆ ನವೀನ ಪ್ರಜ್ಞೆಯನ್ನು, ಸೌಂದರ್ಯಾನುಭೂತಿಯನ್ನು ಹೇಳಿ ಅಗ್ನಿಸಂಪರ್ಕಿಂಬಿಯನ್ನು ಕೊಸ ರೆಬ್ಬಸಂಪತ್ತಿಯನ್ನು ಕಾವ್ಯಮಾಧ್ಯಮವನ್ನಾಗಿ ಉಪಯೋಗಿಸಬೇಕೆಂಬುದನ್ನು ಅರಿತು ಕೊಂಡಾನು. ಅನಿಬಂಧವಾಗಿ ಉದ್ದು ಹಾಗೂ ಪರಿಣಾಮವು ಎರಡೂ ಭಾವಾಗಳಲ್ಲಿಯ ನುಡಿಗಳಿಂದ್ದನ್ನು ಪರಸ್ಪರ ಏಕೆಂಬಿಸಿ ಉಪಯೋಗಿಸಿಸುವುದರಿಂದ ಗ್ರಾಲಿಬ್ರಾನ್ ತನ್ನ ಕಾವ್ಯಕ್ಕೆ ಹೊಸಮಾಧ್ಯಮವನ್ನೇ ಬಳಕೆಯಲ್ಲಿ ತಂದಾನು. ಇದರಿಂದಾಗಿ ಅವನು ನಿಜಕ್ಕೂ ಅದ್ದುತ್ತಿರುತ್ತಿದ್ದನ್ನು, ಅದ್ದಿತೀಯವಾದುದನ್ನು ಸಾಧಿಸಿದನ್ನುಬೇಕು. ವಿಚಾರಸರಣಿಯಲ್ಲಿ ಅಸ್ವಷ್ಟತೆ ಕಂಡುಬಂದರೂ ಹೊಡ ಅಲ್ಲಿ ಬಳಕೆಹಳಡ ಮಧುರವಾದ ಭಾವ ಒಂದುಗಳನ್ನು ಮಂತ್ರಮುಗ್ಗೆಗೊಳಿಸುತ್ತದೆ.

ಹೊಟ್ಟೆ ಹೊಸತಾದ ಬೌದ್ಧಿಕ ಹಾಗೂ ಸೌಂದರ್ಯಾನುಭವಗಳ ಮುಖಾಂತರ ಗ್ರಾಲಿಬ್ರಾನ್ ಯಾವ ನವೀನವಾದ ಅಥವಾನ್ನು ಸ್ವಜನಲು ಪ್ರಯೋಗಿಸಿದ? ಅವನ ಅರಂಭದ ಮಂಜಲಿನ ಕವಿತೆಯ ಸಾಲುಗಳನ್ನು ಉದಾಹರಿಸಿಗೊಂಡು ಇಲ್ಲಿ ಅಯ್ಯುಕೊಳ್ಳೋಣ:

ಈ ಜೀವನದ ಉದ್ದೇಶಕ್ಕಿರುತ್ತಾದ ಸ್ವಯಂಕೃತಿಗಳು
ಮುಂದಿನ ಜೀವನದ ಉಪಕ್ರಮ ಮಾಡಿರುಂದು ಮಾತ್ರ,
ಅದಕ್ಕೆದೆ ಪ್ರೇಮದ ಪ್ರಭವಳ್ಳಾ ಮರ್ಜಾದಂ ಚಂಡಿಕೆ
ಅಕ್ಕುದು ದುಃಹ, ಅಡೆಂದು ಆಕಾಂಕ್ಷೆಯ ತಕ್ಕುಲದ ವಿಕಾರ ಮಾತ್ರ.

ಕೇವಲ ಈ ಅನುವಾದ ಸಾಹಾಗಿಲಾರದು ಕವಿತೆಯನ್ನು ತಿಳಿದುಕೊಳ್ಳಲ್ಲ. ಇಲ್ಲಿ ಹುದುಗಿದ ಅಥವಾನ್ನು ಅರಿತುಕೊಳ್ಳಲ್ಲಿ ಸರ್ಜಾನುವಾದ ಹಾಗೂ ವಿವರಣೆ ಅವಶ್ಯಕ. ಅದರೂಂದಿಗೆ ಫೋನ್‌ತ್ವಾದ ಅಭಿವೃತ್ತಿಯನ್ನು ಹಿಗಿ ಸಬ್ಜೆಕ್ಟಾಗುತ್ತದೆ. ಗ್ರಾಲಿಬ್ರಾನ್ ಕೆವಿ ಹೇಳುತ್ತಾನೆ: “ತಾತ್ವಾಲಿಕತೆಯನ್ನು ಅನುತ್ತತೆಯೆಂದಿಗೆ ಅನ್ನೋನ್ನು ಗೊಳಿಸಲು ಮನುಷ್ಯನು ಭೂಮಿಯಮೇಲೆ ತನ್ನ ಜೀವನವನ್ನು ಭಿಂಬಿಸುತ್ತಿರುತ್ತಿರುತ್ತಿರುತ್ತಿರುತ್ತದೆ. ಇದು ಪ್ರಯಾಸಕರವೂ ನಿಷ್ಪಯೋಜಿತವೂ ಆಗಿದೆ. ನಾವು ಇದನ್ನು ಒಟ್ಟಿಕೊಂಡರೆ ಜೀವನದ ನಿಷಿಧ್ಯೇಯ ಪನ್ನು ಅಲಾಸ್ಕಿದಂತಾಗುತ್ತದೆ. ನಮ್ಮ ಸಹಜ ಸೌಂದರ್ಯಾಪ್ರಜ್ಞಾ, ಪ್ರೇಮ, ತೀಕ್ಷ್ಣ ಕಾಮನೆ ಮನುಷ್ಯನವಾದ ಅಭಿಪ್ರೇತಿಗಳಿಗೆ ಸ್ವಾತಂತ್ರ್ಯವನ್ನು ಕೊಡುವುದನ್ನು ಜೀವನದ ಉದ್ದೇಶವಾಗಿದೆ. ನಾವು ಪೂರ್ಣವಾಗಿ ಮನುಷ್ಯರಾಗೋಣ, ಜೀವನವನ್ನು ನಿರೂಪಿಸಿ ಜಿಲ್ಲಸುಮಾತೆ ಮಾಡೋಣ. ನಾವು ಒಂದುವೇಳೆ ಅಯ್ಯಾಸಗೊಂಡಿದ್ದರೆ ನಾವು ವಿಶ್ವಮಿಸಬೇಕಿಂದು ಬಯಸಿದುದೇ ಅದಕ್ಕೆ ಕಾರಣವಿಂದು ಅರಿತು, ಮಾರ್ಗವು ದೀರ್ಘವಾಗಿರುವುದಕ್ಕಾಗಿಯಲ್ಲವೆಂದು ತಿಳಿದು, ನಾವು ನಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ ನಮ್ಮ ಅರ್ಥಾಸ ಪರಿಹಾರವಾಗುತ್ತದೆ.”

ನೈತಿಕ ಅಧಿಪತಿನಕ್ಕೆ ಇದೊಂದು ಮಾರ್ಗವಿಂದು ಕೆಲವರು ಅಭಿಪ್ರಾಯ ಪಡ್ಡಿರೆ ಇನ್ನು ಕೆಲವರು ಇದು ಪ್ರೇಮದ ಸ್ವಷ್ಟಿಕರಣ, ವಿಶ್ಲೇಷಣ, ತೀಕ್ಷ್ಣತೆ, ಗಾಥಾನುರ್ಕತೆ ಹಾಗೂ ಇವುಗಳಿಂದ ಸ್ವಜನವಾಗಿವ ಬಂದು ಅವಾತರಣ ಗತಿ ಎಂದು ಅಭಿಪ್ರಾಯವಿಡುತ್ತಿರುತ್ತಾರೆ. ಇನ್ನು ಬಳಕೆಪ್ಪು ಜಿನಿ ತಿಳಿದುಕೊಳ್ಳಲ್ಲಿ ಅಸಮರ್ಥರೂ ಎಂಬುದನ್ನು ಒಪ್ಪಿ ಜೀವಾಗುತ್ತದೆ. ಹೀಗೆ ಬೇರೆ ಬೇರೆ ಪರಿಣಾಮಗಳಿಗೆ ಕಾರಣವೇನು ಎಂದು ತಿಳಿದುಕೊಳ್ಳಲ್ಲಿ ರೆಬ್ಬಸಂಪರ್ಕಿಂಬಿಯನ್ನು ಇಲ್ಲ. ನೀತಿ ನಿಬಂಧಗಳಲ್ಲಿ ವಿಶ್ವಾಸಪ್ರಭುವರು ಕಟ್ಟಿಕೊಳ್ಳೆ ಉದ್ದೇಶವಲ್ಲಿಂಬುದನ್ನು ಅರಿಯಲಾರರು, ಈ ನಿಯಮ ನಿಬಂಧಗಳು ಒಂದು ವಿಶಿಷ್ಟವಾದ ಧ್ಯೇಯದತ್ತ ಕರೆದೊಯ್ದುಲು ಸಹಾಯಕವಾಗಿಬೇಕಿಂಬುದನ್ನು ತಿಳಿದುಕೊಳ್ಳಲಾರರು. ಸ್ವಷ್ಟವಾದ ವಿಚಾರಗಳಿರಬೇಕಿಂದು ಬಯಸುವವರಿಗೆ ಸ್ವಷ್ಟತೆಯೊಂದಿದ್ದರೆ ಸಾಕು. ಅದರಿಂದರೇ ಅವರು ಶೃಷ್ಟರಾಗುತ್ತಾರೆ. ಇನ್ನು ಈ ಬೇಗಿ ತಿಳಿದುಕೊಳ್ಳಲಾರದವರು ರಮ್ಯ ಭಾವನಗಳನ್ನು ಮೋಹಕವಾದ ರೀತಿಯಲ್ಲಿ ಉದ್ದೇಶನ ಗೊಳಿಸುವುದೆ ಕೆಂಡಿ ಕಾರ್ಯವಿಂದು ಭಾವಿಸುತ್ತಾರೆ. ಅವರು ಕೆಂಡಿಯ ತಮ್ಮ ಕಂಡಲ್ಲಿ ನಿಂತೆ ಅನುಭವಿಸಬೇಕು, ಮಾತನಾಡಬೇಕು ಎಂದು ಬಯಸುತ್ತಾರೆ. ಅದರೇನೇ ಅವರು ಭಾವೋದ್ದೇಕೊಳ್ಳುವರು ಹಾಗೂ ಸಂತುಷ್ಟರಾಗುವರು. ಅವರು ಸಾಧ್ಯವಾದಪ್ಪು ವಿಚಾರ ಪ್ರವೃತ್ತಿಯ ಅಯ್ಯಾಸದಿಂದ ದೂರವಿರಲು ಬಯಸುತ್ತಾರೆ,

ಇದ್ದುದನ್ನ ಅವರು ಒಟ್ಟಿಕೊಳ್ಳುತ್ತಾರೆ. ಏನಾಗಿಬೇಕು ಎಂಬುದರ ಚಿಂತನೆಯಾಡಿ ಯಾವ ವಸ್ತುವಿನಿಂದಲೂ ಪರಾಜ್ಯ ಖರಾಗುವುದಿಲ್ಲ. ಜೀವನಕ್ಕೆ ಅತ್ಯವಶ್ಯವಾಗಿ ಏನು ಹೇಳಿ? ಮನುಷ್ಯ ಮನುಷ್ಯನಾಗಿ ಉಳಿಯಬೇಕಾದರೆ ಹಾಗೂ ತನ್ನನ್ನು ತಾನು ತೋಧಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಅವರ ಗಮನ ವಿರುವುದಿಲ್ಲ. ಗ್ರಾಲಿಬ್ ತಾನು ಏನು ತೋಧನೆ ಮಾಡಿರುವನೆಂಬುದರ ಬಗ್ಗೆ ಹೇಳಬುದಿಲ್ಲ. ಅವನು ಕೇವಲ ತೋಧನೆಗೆ ಪ್ರೇರಿತವಿದೆ ನೀಡುತ್ತಾನೆ. ಕವಿಯ ಕಾರ್ಯ ಶೈಲಿಯನ್ನು ನೀಡುವುದಲ್ಲ, ಅಳವಾದ ಅಸಂತೃಪ್ತಿಯನ್ನು ಕೊನೆಯಿರದ ಅವಶ್ಯಾತ್ಮತೆಯನ್ನು ಸ್ವಜಿಸಿ ಜೀವನದ ಸಾಧ್ಯತೆಗೆ ಬಗ್ಗೆ ವಿಚಾರಿಸಲು ಒತ್ತಾಯಿ ಸುವ್ಯಾದು. ಇಂಥ ವಿಚಾರ ಬದುಕನ್ನು ಮಹತ್ವರವಾದ ಅನುಭವವನ್ನಾಗಿ ಮಾಡುವುದು. ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ:

ನನ್ನ ಚೆಳುವಿನ ಮಂಜನ ಹೆಣಿಸಿಂದಾಗಿ
ನನ್ನ ದೃಷ್ಟಿ ಸುಪ್ರಿಯ ಕೆಡಲು ಮಾತ್ರ ಉಳಿಯಲು,
ಎನ್ನ ಸುಪ್ರಿಯ ಬಹಿದಿ ಉಳಿಯುವ ಹಾಗಿ !

ನನ್ನ ನೀಡಲೆಂದು ನನ್ನ ಕಳ್ಳೀರು ಸ್ವಪ್ರತಿಷ್ಠೆಯ
ಉನ್ನ ಮೂರು ಸಂಪೂರ್ಣ ಕೆಡಲು ಹಾಕಿದೆ !
ಅಗ ಮಂಡಬನಯಂತರುವ
ಪರಿತ್ಯಾಸ್ಯ ಯಿಂದು ಮಾತ್ರ ಉಳಿದೆ !

ಆಗಿಗೆ ಕ್ರಾಟ ಬೇಸಿಗೆಯ ಬೇಟಿಯಾಗಿದೆ
ಮತ್ತೆ ಪರಂತು ಬರಬಹುದು ; ಅದರೆ ನನ್ನ ನಿರಾಕಾರೆ ನಿಟ್ಟು ನಿಂನೊಲು.

ಉದ್ದಲ್ಲ ಶ್ರೀಯಾಯ ನೀಡಿದ್ದೆಂದೂ, ಇಲ್ಲ ಸುರೀಯ ಸಹಬಾಗ
ಕೇಳಿ ಗಾಲಿಬ್, ನನ್ನ ಮಹಾಭಾಗಿ ಉಳಿದಿಟುದು ಬಂ ಭಾಗ್ಯಕ್ಕೆ !

ನಿರಾಶಾದಾಯಕ ಮನೋಭಾವ, ಪ್ರವರಾವೃತ್ತಿ, ಇತರ ಕವಿಗಳ ಸ್ವಂತವಾದ ಪ್ರಕಾರ ಕ್ಷಿತಿ ಭಿನ್ನವಾದ ಸಂಕೀರ್ಣ ಪ್ರಕಾರ ಇಲ್ಲಿವೆಯೆಂದು ಗ್ರಹಿಸಬಹುದು. ಅದರೆ ಇಲ್ಲಿಯ ಮುದಿಗಳನ್ನು ಬಹು ಹತ್ತಿರದಿಂದ ನಿರುಕ್ಷಿಸಿದಾಗ ಹಂತ ಹಂತವಾಗಿ ಕವಿಯ ಮನೋಭಾವ ಬದಲಾವಣೆ ಹೊಂದುತ್ತಿದೆಯೆಂಬುದನ್ನು ಅರಿಯುತ್ತೇನೆ. ಕವಿಯು ಸೌಂದರ್ಯವನ್ನು ಕಂಡಿದ್ದಾನೆ, ಕೊಲ್ಲಿಲ್ಲಂಡು ವಿಂಚಿ ಕಣ್ಣು ಕುಕ್ಕೆಸುವ ಹಾಗೆ ಈ ಸೌಂದರ್ಯ ಕಂಡು ಅವನ ಕೆಲ್ಲಾ ಕುಕ್ಕೆಯೆ, ಕುರುಡಂತಾಗಿದ್ದಾನೆ. ಅಗ ಕೇವಲ ಒಳಗೊಳಿಗೆ ಹೊಗೆಯಾದುವ ಎಲ್ಲಾಗಳು. ಅಲ್ಲಿ ಮತ್ತೇನೂ ಇರದೆ ಜ್ಞಾಲೆಯ ಕಿಂಕ್ಕುಗಳು ಮಾತ್ರ ಕಂಡುಬಂತ್ತವೇ. ಅದರೆ ಕಣ್ಣು ನೋಡಲಿಕ್ಕಾಗಿ ಇದೆ. ಆದುದರಿಂದ ಅದು ತನ್ನ ತನವನ್ನು ಕಳೆದುಕೊಳ್ಳಲಾರದು. ಅದರ ಅತ್ಯಪ್ರತ್ಯಯದ ಪರಿಕಾಮವಾಗಿ ಹೋಕಿವ ಮಂಜನ ಹನಿಯಂತೆ ಒಂದು ಮಿಳಿಕು ನೋಡಿಮಾತ್ರ ಸಾಧ್ಯ. ಅದು ಪರಿಶುದ್ಧವೇನೋ ಸರಿ. ಅದರ ಆದು ಕೇವಲ ಒಂದು ಮಂಜನ ಹನಿ. ಅದನ್ನೇ

ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಉದ್ದಾನ ವಿಕಸಿಸುವುದು ಮಾರ್ಯವಾಯಿತು. ಅದು ಮಾರ್ಯವಾಗಿಲೇಬೇಕು. ಏಕೆಂದರೆ ತರುತ್ತು ಅನಿವಾರ್ಯ ಹಾಗೂ ನಿಷ್ಕರ್ಷಣೆ ಉದ್ದಾನದ ಹಳಗಳ ಪ್ರಣಾಲೀಸಿದೆ ಹಂತಿಲಿಂದಿರುತ್ತಾದ ಹಂತಿಲಿಂದಿರುತ್ತಾದಾಗಿ ನಿಶ್ಚಯವಾದ ವಸಂತ ಬರುತ್ತದೆ. ನಿಷ್ಪಾಸಿದು ಬಿಟ್ಟಾಗು ಸಮಾಧಾನವನೆನಿಸಿ ತ್ವರಿತೊಂದುವರೆತ ಹಂನೋ ಭಾವವನ್ನು ತರುತ್ತದೆ. ನಿತ್ಯ ಜೀವನದ ಚಿತ್ರಣಿಂದಲೇ ಹೇಳುವುದಾದರೆ ಸಾಕಿಯ ಕಣ್ಣಗಳನ್ನು ನೋಡಿ ಅಶ್ವಯ್ಯ ವ್ಯಕ್ತಿಪಡಿಸಲಾಗಿದೆ; ಬರಿದು ಮಾಡಿ ಪುತ್ತ ತುಂಬಬಟ್ಟಲನು ಎಂದು ಕೇಳಿಗಳಾಗಿದು. ಕಾಲದೊಂದಿಗೆ, ಅಧರಿಂತವಾದ ಈ ಬದಲಾವಣೆಯೊಂದಿಗೆ ಬದುಕೇಳೇಕಾಗುತ್ತದೆ.

ಹೀಗೆ ಹೇಳಿತ್ತ ಹೊಸ ಅಧರವನ್ನು ಸ್ವಜಿಸಿರುವೆಂದು ಗ್ರಾಲಿಬ್ ಹೇಳಿದ್ದರೆ ಅದು ಮಿಂಡಿತವಾಗಿಯೂ ಸಮಧಿಸೆಯೆ.

ಗ್ರಾಲಿಬ್ ಜನಪ್ರಿಯ ಕೊನೆಯ ಆವೃತ್ತಿಯ ಗಜಲಾಗಳನ್ನು ವಿಮರ್ಶೆಯ ಸಾಂಪ್ರದಾಯಕ ಪದ್ದತಿಗಳ ಬರಿಗೆ ಹೆಚ್ಚು ಲಾಗಿದೆ; ಪೂರಂಭಕ ಮಜಲನ್ನು ಸಂಪ್ರದಾಯವಾಗಿ ಕಡೆಗಳಿಸಲಾಗಿದೆ. ಸಾಂಪ್ರದಾಯಕ ವಿಮರ್ಶೆಕರಿಗೆ ಪರಿಸ್ಯಾಯ ಹಾಗೂ ಉದುರ್ ಸಾಹಿತ್ಯವನ್ನು ಬಿಟ್ಟು ಉಳಿದ ಸಾಹಿತ್ಯದ ಪರಿಚಯ ಅಪರೂಪ. ವೇರಿ, ಅಷ್ಟಾಯೆ, ಪ್ರೇರಿಯಿ ಇವುಗಳಿಗಿರುವ ಹೊಸ ಹಣಗೊ ವ್ಯಯೆಕ ಅಭಿವೃದ್ಧಿಯನ್ನು ಗುರುತಿಸುವುದನ್ನು ಬಿಟ್ಟು ಹೇಳು ಅಧರದ ಅವಿಷ್ಯಾರ ಅವರಿಗೆ ತಿಳಿಯಿದು. ಹೊಸ ಪೀಠಿಗೆಯ ವಿಮರ್ಶೆಕರಿಗೆ ಬೇರೆ ಬೇರೆ ಸಾಹಿತ್ಯದ ಹಣಗೊ ಸಾಹಿತ್ಯದ ಅಂದೋಲನಗಳ ತುಲನಾತ್ಮಕ ಅಭ್ಯಾಸದ ಸುಸಂಧಿ ಪ್ರಾವೃತ್ವವಾಗಿತ್ತು. ಆದರೆ ಈ ಸುಸಂಧಿಯ ಉಪಯೋಗ ಮಾತ್ರ ತೀರೆ ಕಡಿಮೆಯಾಗಿತ್ತು. ಈ ವಿಮರ್ಶೆಕರು ಮಾತ್ರಾಸ್ಯ ವಿಮರ್ಶೆಯ ತತ್ವಗಳಿಂದ ಪ್ರಭಾವಿತರಾಗಿ ತಮ್ಮ ಬಹಿಜಾಸಿಕ ಹಣಗೊ ಸಾಹಿತ್ಯದ ಯಥಾರ್ಥತೆಯನ್ನೇ ಕಳೆದುಕೊಂಡಿದ್ದಾರೆ. ಸಾಲಂತ್ರೇ ಹಣಗೊ ಸ್ವಜಿನ ಶೀಲ ವ್ಯಕ್ತಿತ್ವದ ವಿಚಾರ ಅವರಿಗೆ ಅಧರವಾಗಿದು. ಈ ವಿಮರ್ಶೆಯ ಪರಿಸ್ಯಾಯಿಗೆ ಒಳಗಾದವರಲ್ಲಿ ಸ್ವಜಣಿತೀಲ ವ್ಯಕ್ತಿಯ ಮನಸ್ಸಿನ ಕ್ರಿಯೆಯನ್ನು ಮೊದಲು ಬೇಕಾದ ಅನುಭವ ಹಣಗೊ ಸೂಕ್ತದ ತಯ ಅಭಾವ ಕಂಡುಬಂತ್ತದೆ. ಗ್ರಾಲಿಬ್ ಪೂರಂಭಕ ಕಾವ್ಯದಲ್ಲಿ ಮಾತ್ರ ಕೆಳ್ಳಿನ ಜೀವನದ ಬಗ್ಗೆ, ಅಸ್ತಿತ್ವದ ಬಗ್ಗೆ ತಿಳಿವಳಕೆ ಇದ್ದಂತೆ ಕಾಣುವುದಿಲ್ಲ. ಪ್ರೇರಿಯಿಯ ಪ್ರತಿಮೆ ತಾನು ಶೀರ್ಷಿಸಿದ ಹೆಣ್ಣುಂದರ ಪ್ರತಿಬಿಂಬ ನೆನ್ನಂತೆ ಅನ್ನಿಸುವುದಿಲ್ಲ, ಅಸಹಜ ಸಂಕೀರ್ಣಗಳು ಸೂಚಿಸುವಂತೆ ಗ್ರಾಲಿಬ್ ನಲ್ಲಿ ಕ್ರಿತ ಭಾವನೆ ಕಂಡುಬಂತ್ತದೆಯಾದು ವಿಮರ್ಶೆಕರು ಸೂಕ್ಷ್ಮವಾಗಿ ಅರೋಪಿಸಿದ್ದಾರೆ. ಆದರೆ ಸತ್ಯಪ್ರಾರ್ಥ ಬರಿಹಾರ ಗ್ರಾಲಿಬ್ ಈ ಅರೋಪವನ್ನು ಒಟ್ಟಿಕೊಳ್ಳುವುದು ಅಸಾಧ್ಯ.

ಗ್ರಾಲಿಬ್ ನನ್ನ ತಿಳಿದುಕೊಳ್ಳುವ ಪೂರ್ವದಲ್ಲಿ ಅವನ ಕಾವ್ಯ, ಸೌಂದರ್ಯೋವಾಸನೆ ಹಣಗೊ ಬೌದ್ಧಿಕತೆಯ ಸ್ವಯಂಬಿಷ್ಟ ತೆಯನ್ನು ಪ್ರತಿನಿಧಿಸುತ್ತಿದೆಯೆಂಬುದನ್ನು ನೆನಪಿಸಲ್ಪಡಬೇಕು. ಒಂದು ಶ್ರದ್ಧೆ ಅಧರ ವಿಚಾರಪಂಥದಲ್ಲಿ ಇಲ್ಲವೇ ಆದರ ಮುಖಾಂತರ ಸ್ವಯಂಬಿಷ್ಟ ತೆಯನ್ನು ಹೇಳಿದುವ ಹಂತಿಲಿಂದಲು

ಅದರ ಪರಿಕಾಮಗಳು ಒಂದೇ ರೀತಿ ಇರುವುದಿಲ್ಲ. ನಮಗೆ ಇಲ್ಲಿ ಹೆಚ್ಚು ಸಂಖಿಯಿಸಿದುದು ಕೆಬಿಯ ಅತ್ಯಪ್ರತ್ಯಯವೇ ಧ್ಯೇಯವೆಂಬುದು (ಪರಿಣಿಯನ್ ಮತ್ತು ಉದ್ಯಾರವಿಯನ್ನು ಕುರಿತು ಮಾತ್ರ), ಹ್ಯಾನ್‌ನಗೆ ಶ್ರಯಿಲೋಳಿಂದ ಬಡುಗಡೆ, ಪರಮ ಸ್ವಾತಂತ್ರ್ಯಕ್ಕಾಗಿ ತೋಧನೆ. ಅತ್ಯಪ್ರತ್ಯಯವು ಕಾವ್ಯಲರಿ ಹಾಗೂ ಕಾವ್ಯ ಪ್ರತಿಮೆಗಳನ್ನು ಬಿಟ್ಟು ಪ್ರತಿಯೊಂದರ ನಿಷೇಧಾಧಿಕವನ್ನು ಸೂಚಿಸುತ್ತದೆ. ಪ್ರತಿ ಯೋದು ಮನೋಭಾವ ಸಂಪೂರ್ಣ ಸ್ವತಂತ್ರವಿದ್ದು ಪರಿಷ್ಠಿಂ ಅಧಿಕವನ್ನೇ ಪಡೆದುಕೊಂಡಿರುತ್ತದೆ. ಮನೋಭಾವದ ಬದಲಾವಣೆ ಅನಿವಾರ್ಯವೆಂದು ಒಬ್ಬಕೊಳ್ಳಬೇಕಾಗುತ್ತದೆ. ಯಾಕೆಂದರೆ ಬದುಕೆ ನಿರೂಪಿತ ಮಾರ್ಪಾಟಾಗುತ್ತಿರುತ್ತದೆ. ಈ ಮನೋಭಾವ ಬದಲಾವಣೆ ಮನವರಿಕೆ ಮಾಡಿಕೊಡಬೇಕಾದರೆ ತತ್ತ್ವಜ್ಞಾನ ಬದಲಾವಣೆ ತರಬೇಕು. ಗೆಜಲ್ ಕೆಬಿಯ ಮನೋಭಾವದ ಬದಲಾವಣೆಯ ಸಾಮಧ್ಯವನ್ನು, ಅವನ ಈ ಹ್ಯಾನ್‌ನು ಅತಿಶಯದ ರೂಪದಲ್ಲಿ ಪ್ರಕಟಿಸುತ್ತಿರುತ್ತದೆ. ಕೆಬಿಯ ವಿಜಾರಗಳನ್ನು, ಸಂಬಂಧಿಸಿಕೊಂಡಿರುತ್ತದೆ ಅವನ ಮನೋಭಾವಗಳ ಸಂಖೇಜನ ಮಾಡಿದ್ದಾರೆ ಒಂದು ಬಕಪ್ಪೆ ಇತರ ಪಕ್ಷಿಗಳಿಂತ ಕಾಣಲು ಅದರ ಕಾಲುಗಳನ್ನು, ಕುಶ್ತಿಗೆಯನ್ನು ಕತ್ತರಿಸಿದ ಬ್ಯಾಜು ನಿರ್ಧಾರಿಸಿನರ ಪ್ರಯೋಗದ ಪ್ರಾರ್ಥನೆ ಮಾಡಿದುತಾಗುತ್ತದೆ. ವಿಮರ್ಶಕನು ಕೆಬಿಯ ಸ್ವಾತಂತ್ರ್ಯದ ಮೇಲೆ ಅತಿ ಕೃಷಣ ಮಾಡದೆ ಪ್ರಚಲಿತ ಮಾತ್ರಗಳನ್ನಿಷ್ಟೆ ಪರಿಸ್ಥಿಸಬೇಕಾಗುತ್ತದೆ. ಇಲ್ಲವೆ ಕಾವ್ಯ ಪ್ರತಿಮಾ ಶಿಲ್ಪದಲ್ಲಿ ಕೆಬಿಯ ಎಲ್ಲ ಶಕ್ತಿಗಳು ಹೇಗೆ ಸಂಚಯಿಸಬಾಗಿವೆ ಹಾಗೂ ಕೆಬಿಯ ಮನೋಭಾವಗಳು ಅವನ ಸ್ವೇಚ್ಛಾವಕ್ಕೆ ಹೊಂದಿಕೊಳ್ಳಬಾಗಿವೆಯೆಂಬುದನ್ನು ಪರಿಶೀಲಿಸಬೇಕಾಗುತ್ತದೆ.

ಗಾಲಿಬ್ಬನ ಸದಜವಾದ ಮೂಲಕ ನಿಷೇಧಾಧಿಕವುಳ್ಳದ್ದು. ಇದರಲ್ಲಿ ಅವನ ಅತ್ಯಭ್ಯಾಸ, ಭ್ರಮನಿರಾರೋಗ್ಯ; ಅದಿಶ್ರಾಂತಕ, ನೋವ್ರ, ಕಷ್ಟ ವ್ಯಕ್ತವಾಗಿವೆ. ಇವು ಭೌತಿಕ ಜೀವನದ ವೇತ್ನಲ್ಲಿಗಳ ನಿರಾಕರಣಯತ್ತ ಕರೆದೊಯ್ದುತ್ತವೆ. ಇದು ಅವನ ಅತ್ಯಪ್ರತ್ಯಯದ ತಾತ್ಕಾರ್ಥ ಪರಿಕಾಮ. ಇದು ಅವನನ್ನು ಭೌತಿಕ ಸತ್ಯತ್ಯಯಂದಿಗೆ ತಮುಳದಲ್ಲಿ ಕರೆತರುತ್ತದೆ. ಈ ಹೋರಾಟದಲ್ಲಿ ಜೀತನ ಶಕ್ತಿ ಸೋತು ಕಿಕ್ಕುಬೀಳುತ್ತದೆ. ನಿಷೇಧಾಧಿಕ ಮನೋಭಾವಕ್ಕೆ ಅದರದೇ ಆದ ಸಂಕೀರ್ತನೆ—ಹಾಡು, ಮರುಭೂಮಿ, ಕೋಲ್‌ಲ್ಯಂಜು, ಗಾಯ, ಇದಕ್ಕೆ ಬೇಕಾದ ಪರಿಸರ—ಹುಟ್ಟುತ್ತನ, ನಿರಾತೆ, ಕಣ್ಣಿರು, ನಿಟ್ಟುಸ್ಥಿರ, ಅಳು, ಈಡೆರಲಾರದ ಇಷ್ಟಗಳಿಂದಾಗಿ ಉಂಟಾದ ನೋವ್. ಜೀವನದ ಕಷ್ಟವನ್ನೆ ಗಳಿಗೆ ಈ ಭೌತಿಕ ಜೀವನವೇ ಕಾರಣ. ಇದನ್ನು ತಿಳಿದು ಗಾಲಿಬ್ಬ ಇದ್ದುದನ್ನು, ಇರಬೇಕಾದುದನ್ನು, ನೇಡು ಕೆಲವುಸಲ ಎಲ್ಲವನ್ನೂ ದೂಡಿಸುತ್ತಾನೆ. ಒಮ್ಮೆ ಈ ಕ್ರಮಬದ್ಧವಾದ ಜೀವನಕ್ಕಿಂತ ಮರುಭೂಮಿವಾಸವೇ ಲೇಸೆಂದು ಹೇಳುತ್ತಾನೆ. ಇನ್ನೊಮ್ಮೆ ದೇವರನ್ನು, ಭೂಮಿ ಹಾಗೂ ಸ್ವರ್ಗಗಳಿಂತ ಏಗಿಲಾದ ತಾಣಗಳನ್ನು ಮನುಷ್ಯನಿಗಾಗಿ ಸೃಷ್ಟಿಸಬೇಕಿಂದು ಬೇಡಿಕೊಳ್ಳುತ್ತಾನೆ. ಗಾಲಿಬ್ಬನಲ್ಲಿ ಹೀಗೆ ಅದಮ್ಮೂರ್ಸಲ ನಿಷೇಧಾಧಿಕ ಮನೋಭಾವ ಕಾಡು ಬಂದರೂ ಇದು ಸಂಪೂರ್ಣವಾಗಿ ಅವರಿಕೊಂಡುದುದ್ದುಹೆಂಬುದು ತಿಳಿದು

ಬರುತ್ತದೆ. ಈ ಮನೋಭಾವವು ಇತರ ಮನೋಭಾವಗಳಕ್ಕೆ ಸಾಗಿಬಿಡು ಅಪ್ರಗಿಂದ ಸಂತ್ತೇಷಲ್ಪದುತ್ತದೆ. ನಿಷೇಧಾಧಿಕ ಮನೋಭಾವ ಎಷ್ಟೇ ಪ್ರವಿಶ ಹಾಗೂ ಪ್ರಬಲವಿರಲಿ ಅದೇ ಕೊನೆಯದಲ್ಲಿ, ಯಾಕೆಂದರೆ ಮನುಷ್ಯ ಬಿಂಬಿಸುತ್ತಾನೆ.

ಗಾಲಿಬ್ಬನ ಧಾರ್ಮಿಕ ಮನೋಭಾವ ಕೇವಲ ನಾಮಮಾತ್ರತ್ವ. ಅದು ಅನುಷಂಗಿಕ ವಾದುದು. ಅವನು ಸೂಧಿ ಸಾರ್ಥಕವನ್ನು ಅಭ್ಯಾಸಿ ಅಸ್ತಿತ್ವದ ಏಕತಾವಾದ ತತ್ವವನ್ನು ಸ್ವಿಕರಿಸಿದನು. ಧಾರ್ಮಿಕ ಸಂಪರ್ಕ ಹಾಗೂ ಅದರ ವಿಧಾರ ಸದ ಅವನಿಗೆ ಒಂದಿಸುತ್ತಿರಿಲ್ಲ. ಅವನು ಅತಿ ಬುದ್ಧಿಯೇವಿ. ಅತಿ ಅತ್ಯಾಷ್ಟಾಯಾಗಿ ಸ್ವಾತಂತ್ರ್ಯ, ಬೇಕೆ ಬೇಕನ್ನುವಲ್ಲಿ ಅತ್ಯಾಷ್ಟಾಯಾಗಿ ಸ್ವಾತಂತ್ರ್ಯ ಇರುತ್ತದೆ. ಭಾಗವತನಲ್ಲಿ ಅತ್ಯವಿರಿಸಿದವನು ಭಾವನೆ ಅವನ ಹತ್ತಿರ ಸುಳಿಯಲ್ಲಿ; ಪ್ರಂಜಿದ ಆಳುರೇಣು ತ್ರಾಕಾಷ್ಟದಲ್ಲಿ ಜೀವನ ಹಾಗೂ ‘ಹುಟ್ಟುತ್ತನ’ ಪರಿಸಿಹಿರುವಾಗಿ ಭಾಗವತನಲ್ಲಿ ವಿಲೀನತೆ ಸಾಧ್ಯ ನಿರಲ್ಲಿ. ಭಾಗವತನಕ್ಕಿಂತ ಮಾರ್ಪತ್ರಗಳನ್ನು ಮಾಡಿದವರ ಹೇಳಿಯೂ ಆದರು ಪ್ರಾರ್ಥಿಸಿಕೊಳ್ಳಿದ್ದರೂ ಇರುತ್ತದೆ. ಅದು ಕುಡುಕರಿಗೆ ವಸಂತಮಾಸವಿದ್ದಂತೆ. ಗಾಲಿಬ್ಬ ದೇವರನ್ನು ಅಸ್ತಾನಾದಲ್ಲಿ ಅರಾಸನಿಗೆ ಅತಿ ನಿಷಿಟ ವ್ಯಕ್ತಿಯೊಬ್ಬನು ಸಂಬೋಧಿಸುವಂತೆ ಸಂಬೋಧಿಸುತ್ತಾನೆ. ಅವನು ಸಲಿಯುತ್ತ ಅಸಂದರ್ಭನಷ್ಟನಾಗಿಯೇ ದೇವರಲ್ಲಿ ಶ್ವಮೇಚೆಡುತ್ತಾನಾದರೂ ತಾನು ಮಾಡಬಾರದುದನ್ನು ಮಾಡಿದ ಅಪರಾಧಗಳ ಬಗ್ಗೆ ಎಂದೂ ಗುಭೀರವಾಗಿ ಕಿಡಿಸುವುದಿಲ್ಲ. ಅವನು ದೇವರನ್ನು ಯಾವುದನ್ನು ಕುರಿತೂ ಬೇಡಿಲ್ಲ, ಯಾಕೆಂದರೆ ಇಚ್ಛಾರಹಿತವಾದ ಹೃದಯವೊದನ್ನು ಬಿಟ್ಟೇ ಅವನಿಗೆ ಯಾವುದೂ ಅಮೂಲ್ಯವಿಸಿರಲಿಲ್ಲ.

ಗಾಲಿಬ್ಬನ ಪ್ರೇಮಮನೋಭಾವ ಭೌತಿಕ ಮಾಟ್ಟವನ್ನು ಕಾಯ್ದುಕೊಳ್ಳುವುದರಿಂದ ಅತ್ಯಂತ ಭಾವಾನೆತದ ಗುಣವನ್ನು ಹೊಂದಿರುವುದಿಲ್ಲ. ಶ್ರಿಯತಮೇಗಿ ತನ್ನ ನ್ನು ತಾನು ಅರ್ಥಾಸಿಕೊಳ್ಳುವ ಸ್ವಭಾವಕ್ಕಿಂತ ಬಂಡುಗಾರ ಸ್ವಭಾವ ಅವನದಾಗಿತ್ತು, ಅವನಿಗೆ ಸೌಂದರ್ಯದ ಮಹತ್ವದ ಅರಿವಿದೆಯಲ್ಲಿದೆ ಕೆಲ ಸಲ ಸಂಪೂರ್ಣ ಅದರ ವಶಕ್ಕೂ ಒಳಗಾಗುತ್ತಾನೆ. ಅದರೂ ಸಹ ತನ್ನ ಸ್ವಭಾವವನ್ನು ಮರೆಯುವುದಿಲ್ಲ ಅಥವಾ ಅಲ್ಲಗೆಯಿಲ್ಲ. ಅವನ ಉತ್ತರಾಧಿಕದ ಕಾವ್ಯದಲ್ಲಿ, ಪ್ರೇಯಿಸಿ ಹಾಗೂ ಶ್ರಿಯತರ ಈ ಕಾವ್ಯಪ್ರತಿಮೆಗಳು ಹಾಗೂ ಪ್ರೇಮದ ಪರಿಭಾಷೆ ಅನೇಕಂತ ಸಾಂಪ್ರದಾಯಕವಾಗಿ ಬರುತ್ತದೆ. ಅಷ್ಟರೂ ಸಹ ತನ್ನ ಸ್ವಭಾವವನ್ನು ಮರೆಯುವುದಿಲ್ಲ ಅವನ ವ್ಯೇಹತ್ವಕೆ ಎದ್ದು ಕಾಣಲು ಅದ್ದು. ಈ ಮನೋಭಾವ ಮುಂದುವರಿದೆಹಿಂತಿಲೂ ಹೆಚ್ಚು ಅವನ ಬಗ್ಗೆ ಯೇಗೆ ಸಂಬಂಧಿಸಿದೆ. ಮೇಲ್ಮೈವಳಿಯಲ್ಲಿ ಮುಖದಮೇಲೆ ಕಷ್ಟ ಕೂಡಲುಗಳನ್ನು ಹರಿಕೊಂಡು ಕಾಣಿಕೊಳ್ಳುವವರು ಅಥವಾ ಕಾಡಿಗೆಯಿಂದ ಏವೆಗಳ ಕಾರಿರಿಯನ್ನು ಸೂಕ್ಷ್ಮಗೊಳಿಸಿ ಎದುರು ಕುಡಿತಕೊಂಡವರು ಅಥವಾ ಯೋವನದ ಮುದಮತ್ತೆ ಯೇಂದಿಗೆ ಮದ್ದುವೇವನ್ನೆಮಾಡಿ ಮೋವನ್ನು ರಾಗರಂಡಿಸಿಕೊಂಡವರು—ಹೀಗೆ

ಶ್ರಿಯತಮೆಯ ವಣಿನೇ ಅಲ್ಲಿ ಬರುತ್ತದೆ. ಸಾಂಪ್ರದಾಯಕ, ಅವಾಸ್ತವ ಕಲ್ಪನೀಗಳು. ಸೌಂದರ್ಯವಾಸನೆಯ ಮನೋಭಾವದಿಂದ ಒಷ್ಟುತಾಳಿದ ವಣಿನಾತೀತ ಪ್ರೇರಣಿಯ ಸತತ ಧ್ವನಿಲ್ಲಿರ್ಬೇಕೆಂಬ ಅಭಿಪ್ರಾಯೆಂದಿಗೆ ಅವನು ಕವಿತೆಯನ್ನು ಮುಕ್ತಾಯಿ ಗೊಳಿಸುತ್ತಾನೆ. ಇದು ಗಾಲಿಬ್ರನ ತುಂಡ್ರ ಸೌಂದರ್ಯವಾಸನಭವದ ಅಕಾಂಕ್ಷೆ. ಪ್ರೇಮಿಗಳು ತಮಗೆರಿಖಲ್ಲಿದರ್ದೀ ಈ ಕೆತ್ತಿಗಾಯನ್ನು ಪಡೆದುಕೊಳ್ಳುತ್ತಾರೆ.

ಗಾಲಿಬ್ರನ ಮನೋಭಾವಗಳಿಗೆ ನಿಷ್ಕರ್ಷೀರಹಿತಯಾಗಿಲ್ಲ. ಅವನು ಸಾರದ ವಾಸದ ಮನ್ಮಿಶ್ಲಿತಿಯನ್ನು ಹೊಂದಿದ್ದನು. ಅವನ ಪ್ರಕಾರ ಮನುಷ್ಯಜೀವನಕ್ಕೆ ನಿಸರ್ಗ ಕೇವಲ ಹಿನ್ನೆಲೆ. ಗಾಲಿಬ್ರನ ಶೈವಿಕುಳ್ಳ ಪ್ರತಿಮೆ—ಸೃಷ್ಟಿಕರ್ತ ಹಾಗೂ ಸೃಷ್ಟಿ—ಮನುಷ್ಯನೇ ಎಂದು ಹೇಳುವುದಾಗಿದೆ. ಮಾನವತೆಯನ್ನು ಕುರಿತು ಇರುವ ಚಿಂತನ ಗಾಲಿಬ್ರನ ಉತ್ಪನ್ನವಾದ ಅವ್ಯಾಹತ ಮನೋಭಾವ. ಚೌಳ್ಳಿಕ ಹಾಗೂ ರಮ್ಯಭಾವದ ಅನ್ವೇತಣ ಅವನನ್ನು ಎಪ್ಪಣಿಸಾರ ಕರೆದುಕೊಂಡು ಹೇಳಿದರೂ ಅವನು ಮತ್ತೆ ಮತ್ತೆ ತನ್ನ ಕಡೆಗೇ—ಮನುಷ್ಯನನ್ತೆ ಮರಳಿ ಬರುತ್ತಾನೆ. ಮನುಷ್ಯ ಹೂಳಿಂದ ತುಂಬಿರುವ ತೋಟ. ಅಲ್ಲಿರುವ ಹಾಗೂ—ಹಾಳುಬಿದ್ದ ಮರುಭೂಮಿ, ಶ್ರಿಯಕರ ಶ್ರಿಯತಮೆಯೊಂದಿಗೆ ಕೂಡಿಕೊಳ್ಳಬೇಕಿನ್ನುವ ಹಂಬಲ, ಇರುವ ಹಾಗೂ ಇರದಿರುವ ಅಟಡಲ್ಲಿಯ ಹ್ಯಾಡ, ವಾಸ್ತವಯಾಕಾರೀಯ ಅರಿವು, ಬಂಡಾಯ, ವಿಧಿಯ ಕೈವಾಡಕ್ಕೆ ಸಿಕ್ಕು ಮಣಿಳ್ಳಿಪಾಲಾದ ಜೀವಿ ಉದಾಹಿಸಿ ಪ್ರೇಕ್ಷಿಕ, ವ್ಯಂಗ್ಯ ಹಾಗೂ ಅಭಿಧೋರಣೆ ತಾಳಿರುವುದು, ದಯಾಪರತೆಯನ್ನು ಸೇರಿಹಿಡಿವ ಸುಂದರವಾದ ಹಾವ, ಸೃಷ್ಟಿಯನ್ನು ಕೋಲಾಕಲಕ್ಕೆ ತಟ್ಟಿಪ ಹುಟ್ಟು, ಗಾಲಿಬ್ರ ಮನುಷ್ಯನನ್ನು ಪ್ರಕಟಿಗೊಳಿಸಲಿಲ್ಲ, ಅದರೆ ಅವನು ಬದುಕಿನ ಸ್ಥಾವ ಹಾಗೂ ತನ್ನ ಪ್ರಯತ್ನಿಕ ಸ್ಥಾವದ ಹೊಸ ಸೂಕ್ಷ್ಮ ಪರಿಜ್ಞಾನದೊಂದಿಗೆ ಮನುಷ್ಯನನ್ನು ನಿಯೋಜಿಸಿದ್ದಾನೆ. ಆತನಲ್ಲಿ ಚೌಳ್ಳಿಕ ಸಾಹಸದ ಹಂಬಲ, ತರಸ್ಸುರಿಸುವ ದ್ರೋಹ, ಅಕ್ಕಮಿಶ್ರಾಸದ ಅರ್ಥಾಪೂರ್ವ ಮನುಷ್ಯಗೆ ಅಥವಾ ವಿಷಣ್ಣತೆ, ಅಸ್ತ್ರತ್ವದ ಪರಿಸ್ಥಿತಿಗಳು ಅವನ ಸ್ವಾತಂತ್ರ್ಯ ಹಾಗೂ ವೃಕ್ಷಗಾರವದ ಮೇಲೆ ಅತಿಕ್ರಮಿಸಿದುದನ್ನು ಕಾಣುತ್ತೇವೆ.

35. ರೂಪಾಂತರಗಳು

ಗಾಲಿಬ್ರನ ಉದ್ದು ರಚನೆಗಳು ಈಗಳೇ ಹೇಳಿದಂತೆ ಪ್ರಾವಾಧಾ ಹಾಗೂ ಉತ್ತರಾಧಾ ಎರಡು ಮಜಲುಗಳಲ್ಲಿಯೂ ರಚಿತವಾಗಿವೆ. ಉತ್ತರಾಧಿಕಾರಾವ್ಯ ಉದ್ದುಕಾವ್ಯ ಪ್ರೇಮಿಗಳೆಲ್ಲರೂ ಆನ್ನಾದಿಸುವ ಭಾಷಾಸೌಂದರ್ಯವನ್ನು ಪಡೆದಿದೆ. ಅವನ ಕಾವ್ಯಪ್ರೇಮಿಗಳು ಆಗಣತ ಹಾಗೂ ಅನಾಧಾರಣ ರಸಾಭಜ್ಞರು. ಅವರ

ಹುಟ್ಟಿಯ ಮೇಲೆ ಇರುವ ಗೆಜಲಾಗಳು ಹಾಗೂ ಪಟ್ಟಗಳು ಪರಂಪರೆಯ ಭಾವನೆಗಳಿಂದ, ಭಾವಾಸೌಂದರ್ಯದಿಂದ ಉತ್ಪನ್ನ ಅಭಿವೃದ್ಧಿಯನ್ನು ಪಡೆದು ವಿಶ್ವವೈತಿಯನ್ನು ಪಡೆದಂತಹವು. ಇಂಥೆ ಗೆಜಲಾಗಳಿಗೆ ಪಡ್ಡಗಳಾಗಿ ರೂಪಾಂತರದ ಆಳವನ್ನು ವಿನಾಲ್ಪಿ ನಿಜ. ಅದರೆ ಇಂಗ್ಲೀಷ್ ಮತ್ತು ಉದ್ದುಭಾವಯನ್ನು ಚೆನ್ನಾಗಿ ಬಲ್ಲವನ್ನು ಇದೆಂದು ಕರಿಣಿಕಾರ್ಯವೇ—ಯಾಹಂದರೆ ಹೇಗಾದರೂ ರೂಪಾಂತರ ಮಾಡ ಹೋದರೆ ಎಲ್ಲಿ ಕಾವ್ಯದ ಅರ್ಥಕ್ಕೆ ಚುಕ್ಕಿ ಬರುತ್ತದೆಯೇ ಎಬಿ ಭಯ. ಗಾಲಿಬ್ರನ ಹಾಗೂ ಪ್ರಸ್ತುತ ರೂಪಾಂತರಕಾರನ ಹಿತಾಸ್ತಿಗಳನ್ನು ಗಮನಿಸಿ ಇದುವರೆಗೆ ಪರಿಷತ ವಾದ ಹಾಗೂ ಪ್ರಶಂಸನೀಯವಾಗಿಸಿದ ಪಡ್ಡಗಳನ್ನು ಆಯ್ದುಕೊಳ್ಳದೆ ಪ್ರೇಕ್ಷಾರ್ಥಕ ವಸ್ತು ಹಾಗೂ ಪ್ರತಿಮಾತಿಲ್ಲ ಪಡೆದಿರುವ ಕವಿತೆಗಳನ್ನು ಮಾತ್ರ ಸೆಕ್ಕುವಾಗಿ ಅರಿಸಿ ಕೊಳ್ಳಲಾಗಿದೆ. ಸ್ವತಃ ಗಾಲಿಬ್ರನು ಮಾಡಿದ ಕವಿತಾಸಂಗ್ರಹ ಅವನು ಸ್ವರಚನೆಯ ಶೈವೈತಿಯನ್ನು ನಿರ್ದಿಷ್ಟಗೊಳಿಸುವಲ್ಲಿ ತಪ್ಪು ನಿಣಯಕಾರನಾಗಿದ್ದಾನೆಂದು ಪ್ರಸ್ತುತ ರೂಪಾಂತರಕಾರ ಭಾವಿಸುತ್ತಾನೆ. ಒಂದು ರೀತಿಯಂದ ಗಾಲಿಬ್ರನ ಶೈವೈ ಕವಿತೆಗಳ ಅರ್ಥ್ಯ ಇಲ್ಲಿದೆ. ತನ್ನ ಕಾಲದ ಸಾಹಿತ್ಯಾಭಿರುಂಬಿ ಯೋಗ್ಯವಾಗಿ ಗಾಲಿಬ್ರನು ಆರಿಸಿದ ಕವನಗಳನ್ನು ಇಲ್ಲಿ ಕೈಬಿಡಲಾಗಿದೆ. ಇಲ್ಲಿಯ ಗೆಜಲ್ ಹಾಗೂ ಪಡ್ಡಗಳನ್ನು ವಾರಂಭಿಕ ಮಜಲಿನಿಂದ ಅರಿಸಿಕೊಳ್ಳಲಾಗಿದೆ. ಸುವಿದಿತ ಸಂಪೂರ್ಣದಿಂದ ಇವ್ಯಾಕಣ್ಣ ತೆಗೆದುಕೊಂಡಿಲ್ಲ. ಅದರೆ ರೂಪಾಂತರಕಾರ ಕೇವಲ ತನ್ನ ನಿಣಯಯಾತ್ಕಣನುಸಾರವಾಗಿ ಅರ್ಥ್ಯ ಮಾಡಿದ ಸಾಹಿತ್ಯಾಭಿರುಂಬಿಯಲ್ಲಿ ಅನೇಕ ಜನರೊಂದಿಗೆ ಸಮಾಲೋಚನೆ ಮಾಡಿ ಈ ನಿಣಯ ಕೈಗೊಂಡಿದ್ದಾನೆ.

ಗೆಜಲ್ ಪ್ರಭೇದದ ಪರಿಚಯವಿರದ ಓದುಗನನ್ನು ಇಲ್ಲಿಯ ರೂಪಾಂತರಗಳನ್ನು ಓದುವ ಪ್ರಾರ್ಥನೆಯಲ್ಲಿ ಕೆಲಮಟ್ಟಿಗಾದರೂ ಸಿದ್ದಗೊಳಿಸಿಕೊಂಡುತ್ತದೆ. ಈ ಪ್ರಭೇದದ ಓದುಗನು ಒಂದೇ ವಿಚಾರಸರ್ವತ್ವ, ಒಂದೇ ಮೂಡು ಅಥವಾ ಯಾವುದೇತರಹದ ಪಕತೆಯನ್ನು ನಿರ್ದಿಷ್ಟಸಿಬಾರದು. ಗೆಜಲ್ ವಾದರೆ ನಮಗೆ ಪರಿಷತೆಯಿರುವ ಕವಿತೆಯಂತಲ್ಲ. ಇದು ‘ದ್ವಿಪದಿಗಳೆ’ ಮುಂದುವರೆಯುವೇ. ಇಲ್ಲಿ ಇವು ತಮ್ಮ ಸ್ವಂತಿಕೆಯನ್ನು ಮೆರೆಯುತ್ತ ಗಂಭೀರತೆಯಿಂದ ಉಲ್ಲಾಸದವರ್ಗಾಗಿ, ವಿಚಾರದಿಂದ ಮಾನವತೆವರೆಗೆ ಪರಿಪರ್ವನೆ ಹೊಂದುತ್ತ ಬೆರಿಗೆಗೊಳಿಸುತ್ತವೆ. . . ಪ್ರತಿಯೊಂದು ದ್ವಿಪದಿಯ ತನ್ನ ಪ್ರಕ್ರಿಯೆ ಪರಿಷ್ಠಾಣ. ಮುಕ್ತ ಅಥವಾ ‘ಬಿಂದು’ ಇರುತ್ತದೆ. ಇದನ್ನು ಪ್ರಭಾವಿಯಾಗಿ ಅಭಿವೃದ್ಧಗೊಳಿಸಿದರೆ ಅತ್ಯಂತ ಸುಂದರವಾಗುತ್ತದೆ. ಇದರ ಪ್ರಾರ್ಥನೆಯಲ್ಲಿ ಅ ಬಳಕಾಗಳಿಗೆ ಬೇರೆ ಯಾವುದೇ ಹೊಂದುವ ಮಾಡುವ ಅವಶ್ಯಕತೆಯಿಲ್ಲ. ಅದ್ದರಿಂದ ಓದುಗನು ಪ್ರತಿಯೊಂದು ದ್ವಿಪದಿಯನ್ನು ಸ್ವತಂತ್ರವಾಗಿಯೇ ಅನುಲಕ್ಷಿಸುತ್ತ, ಒಂದು ಇನ್ನೊಂದರಿಂದ ಸಂಪೂರ್ಣ ಭಿನ್ನವೆಂದು ತಿಳಿದು ಮುಂದುವರೆಯೇತೆ.

ಗೆಜಲ್ ಹಾಗೂ ಪಡ್ಡಗಳ ಯಾವುದೇ ಕ್ರಮಬದ್ಧತೆಯನ್ನು ರೂಪಾಂತರಕಾರ ಇಲ್ಲಿ ಅನುಸರಿಸಿಲ್ಲ. ಮೂಲದಲ್ಲಿರುವಂತೆ ವಣಿಕನುಕ್ರಮವಾಗಿ ಇವ್ಯಾಕಣ್ಣನ್ನೇ ಜೊಡಿಸಿದೆ, ವಿವರ, ಮನೋಭಾವ, ಪ್ರತಿಮಾತಿಗಳನುಸಾರವಾಗಿ ಸಾಮಾನ್ಯವಾಗಿರುವ ಮಾಡಲಾಗಿದೆ.

ನನ್ನ ಪ್ರಾಧಿಕಾರಿಗೆ ನನ್ನ ನಾಲ್ಕಿ, ವಾರ್ತೆಕ್ಕಾಗಿ
 ಮಾನ ಅರಿತ ನನ್ನ ಕಿವಿ ಸೇರಿದ ಮಾರ್ಗವನು.
 ವೇದನೀಯ ಶ್ರುತಿನವ ದುಷ್ಪಳ ರಿಸರ್ಚರ
 ಹೆಂಬೆಣಿಗೆ ಕಾಂತಿಯಲ್ಲ ತಡಕ ಚೆಕಕನ್ನು
 ಅರ್ಥಸಿದೆ ನಾಸಿಂಹ ಶರ್ಕ ಕಾಲದ ಯಥ್ರ.
 ಅನ್ಯತ್ವ, ಪರಾಮಾಯ ನನ್ನ ಕ್ರಿಯ
 ಮಾನವನ ಸಹಸ್ರಾಷ್ಟ್ರಿ—ಅರ್ಥ
 ಪ್ರೇರಿಣಿಗೆ ರಕ್ತದಲಿ ಅದ್ದಿರುವ
 ಮೃತ್ಯುವಿನ ಮೆದರಿಗಿ ಖಾದ್ಯಾಶ್ಚ—
 ಅವರ ಪ್ರಾಧಿಕೀಯಂದ ಪರಿಜಿದ ವೈಕರಣಿ—
 ಅದನು ಆರ್ಥಿಗೆ ತ್ರಿ—
 ಈನು ಶೈಪಿ ಕೆಂಪ್ತಿರುವ ಯಾತ್ರಾಕ್ರಂಡನಕೆ !
 ನನ್ನ ಕಿವಿಗಳೇ—ಸಂಗೀತವಾಗೆಗೆ ಈ ಆಕಾಶಾದ !
 ಬಯಕೆ ಕನ್ನದಿಯಲ್ಲ ಮುದುಗಿರುವ ಘನ ಸೀಫಿದ
 ಈ ಹುಲ್ಲುಗಾವಲಣ—ನನ್ನದೆ.
 ನಾಳಾ ಸಂಕರಿದ ಉಬ್ಬಾನೆದಲಿ ಕಿರಿದ ಆಕೆಯ್ತಿ—ನನ್ನದೆ !
 ನಮ್ಮ ಆರಾಧನೆಯು ಒಂದು ಆವಿಂಬನ,
 ಸಿಂಗಿರಿಕೆಳ್ಳುವೆ ನನ್ನ ನೇ ನೀನು !
 ನನ್ನದೇ ಯಾತಕನ ನೀಳಾಲು
 ನಮ್ಮಸ್ವಾರ ಕೊಳ್ಳುವಾ ಹೆಚ್ಚಿಲ್ಲ ನನ್ನದೇ !
 ನನ್ನ ಗೂಡಿಲ್ಲದೆ ತರಲು ನಮ್ಮನ್ನು
 ತಲವೆ ನೆರೆಗಿ ಸುರೂಳಿ ನನ್ನ ಕಾರಣ
 ದೀರೆಯಬೇಕಾಗಿದೆ—ಇನ್ನಿನು ನಮಗೆ !
 ನಾತ್ವ ಲುಕೀಗಳು ನನಗೆ—
 ಕೆಲ್ಪಿರುವ ಯಾತನಗೆ, ಇನ್ನು ಸಫಲಕಾಗಿ—
 ಮಂದೋಟ, ತಂಗಾರಿ—ಸರೆನ ಬೆಂಗಿ
 ಎಷ್ಟು ದೀರೆಕೆಳುವ ಸಮಯದಲ್ಲ
 ೩೪ ಅಸದ್ ೩೫ ದುರೀಕಾಗಿ—ರಿಕಾಂ ನ ಚರಿ
 ಜಾದು ಪಂಡರಧ್ವಲಿ ಸರಿಸ್ಕುಹಾಗಿ—
 ಹಾಗಿಯೇ ಬಂಧಿತನ !

ಹಸಿರು ಹುಲ್ಲುಗಾವಲಿನ ಅಸಯಂತಿತ ಕವನಗಳಿಂತಲೂ

¹⁻¹ ಒಮ್ಮೆ ಗ್ರಾಹಿಗೆ ಅರಂಭಿಕಾಲದ ಕಾವ್ಯನಾಮ—(ಅನುವಾದಕ)

ಕ್ರಾಂತಿಗೆ ಆಕ್ಷಾ ವರ್ಣ ಮಾರ್ಗಿಕೆಳ್ಳುವದು
 ಶೈಪ್ಪ ರೋಮಾಂಬಸಿಕಾರಿ !
 ಮಾರ್ಗಾಗಿ ಶ್ರುತಿಗಿಂದ ಹೆಂಪಿಗೆಳು ಅವನವೆ
 ದೂರ ಕೆಲವೇಗುತ್ತಿರುವ ಶ್ರುತಿಗಿಂದ ವೀಕ್ಷಣಿಗೆಳು ಅವನವೆ !

ಭಾವಂತನಗೆ ಸರ್ವಸ್ತವಪರಿಗೆ ಕರಿಕಾಗಿಯ ನಂತರವೇ
 ಅಭಿಪೂಜಿದ ಅವನ ಶ್ರುತೆಗಾಗಿ
 ಹಕ್ಕನ್ನು ಚಲಾಯಿಸುವುದು—ಉದ್ದಿಷ್ಟಿನ, ವಂಜನೆ !

ಓ ! ದೇವರೇ, ಅಭಿಲಾಷೆಯನ್ನು ಪ್ರಾರ್ಥಿಗೊಳಿಸಿದ್ದು
 ಎಷ್ಟು ಕಾಲದವರೆಗೆ ನನ್ನ ನ್ನು ಬೇಡಲಿ ?
 ನನ್ನ ಕೈಗಳು ಪ್ರಾಧಿಕೀಗಾಗಿ ಮೇಲಿತ್ತುವಂತೆ
 ನನ್ನ ನ್ನು ಅನುಗ್ರಹಿಸು !

ಕ್ರಾಂತಿ ಆರ್ಥಿಯ ಇನರಿ, ಅಭಿಪೂಜಿದಿಂದೇಕೆ
 ಬೀಷುತ್ತಿರುವರಿ ?
 ನಿಮ್ಮ ಪ್ರಾಧಿಕೆ ಗೊಂದಲಮಯವ್ಯಾ,
 ನಿಮ್ಮ ಯೋಜಕವು ಆಗಿದೆ.

ನನ್ನ ವ್ಯೇಧವ ವ್ಯಕ್ತಿಗೊಳಿಸುವುದು
 ಈ ನಮ್ಮ ಪ್ರೇಮಕ್ಕಾಗಿ ಕೆಲ್ಲು
 ನನ್ನ ಮುಖಕೆ ಹುದು ಒಂದು ಬಂಡಕ್ಕಂತಿ—
 ಈ ನನ್ನ ಆಗವು !

ಮನ್ನ ಪ್ರೇಕಣಪು ಕಾಂತಿಯತ ಥಾಂಡವಾಗಿದೆ
 ನನ್ನ ನು ಕಾಣ ಬೆಳೆಸ್ತುವ ಪ್ರೇಮಾಳಾಸೆಯೇ
 ನನ್ನ ಬಂಬನ್ನು ಕನ್ನಿಯಾಗಿ ಹೀಡಿ
 ಅನ್ನಿತ ಕಕ್ಷ ಪಡೆದಿದೆ.

ಈ ಶ್ರವಣದ ಮಾಯೆ ಒಂದು ಬೆಂಗಾಡು ;
 ಇದು ಮೇಲು—ಕೀರು, ಮೃದು—ಕಾಣ ಎನ್ನಿಂದು

ಅರೆಬಂದ ಕಟುವರ್ತಕ—ಉದನೆ ನಂಬಿದರ್ಲು

ಕಷ್ಟ—ಬಹುಕುಪ್ಪಡು !

* * *

ಸಾಂದರ್ಭಿಗೆ, ಒಮ್ಮೆ ಸರ್ಕಳ ವ್ಯಾಖ್ಯಾನದಿಂದನೇ ನನ್ನ ನೀತಿಗೆ ಆಗೆ
ಎಷ್ಟು ಕಾಲದವರೆಗೆ ಇಂತಹ ನೀತಿಗಳಿಗೆ ಮಾನವ ಕಷ್ಟ ದಯಿ ಬಂಧಿತ ?

* * *

ಸಮೈಕ್ಯ ಇತನಗೆಇಂಥನು ಈ ಮಧ್ಯಾತ್ಮಾಯಿ ಪ್ರತಿಯಿಂದು ಧೀರಣ ತಿಳಿ
ಸುಕ್ರೂಪರಿವರ್ತ ಕುಂಬಿ ಕುಳಿಕುಂಪ ಮಧ್ಯ ಬಿಟ್ಟು ;
ಪ್ರೇರ್ಯಾಯಿ ಸುಕ್ರು ನೇರ್ವಿವನನುಸರಿ ತಿಳಿಸುವ ಪ್ರೇರ್ಯಾಯಿಲು !

* * *

ದಿನ್ಯಾಸಂಗಿರಿಕಣ ನಾಡಕ್ಕೆ ನಾತ್ರೇ ಕಿಂತಿದರಾಗಿದ್ದೇವೆ,
ಆದು ಕೇವಲ ತಂತ್ರಿಯ ನಾಡ ಮಾತ್ರಾವಾಗಿದೆ ಅಗ.

* * *

ಸಮುದ್ರದ ಅಶ್ವಿತ್ವ ಹೊಗರೆಯುವಿಕೆ
ಹಾಗೆ ಇಂತಹಿಂದಿಯ ರೂಪದಲ್ಲಿದೆ.
ಬುದ್ಧಿದ, ತರೆ, ಜಲಬಂದು ಎಂದು
ಪ್ರತ್ಯೇಕಿಸಿ ಹೇಳಿದರೆ ಯಾವ ಅಧಿಕೃತ ಇಲ್ಲ !

* * *

ನಾನು ಕಿಂತಿದರಿ ಸಾಕು, ಅನೇಕ ಮುಖ
ಕಾಂತಿಯಿಂದ ಮಿಸುಗೆನ್ನಿದನ್ನು ಕಾಣುವೆ.
ನಾನು ನೀತಿಹುತ್ವದಿಲ್ಲ, ಇವು ಅಪರಿಹಿತ
ಸುಖವನ್ನು ಸಹಿಸಿಕೊಳ್ಳುವುದಾದರೂ ಹೇ ?

* * *

ಪ್ರೇಮಮಾತ್ರಾದಿಲಿ ಸಾಮಾನ್ಯರೂ, ವ್ಯಾಖ್ಯಾನ ಶಿವರದಿ,
ಮರುಭೂತಿ, ನಡೆಯಲ್ಲಿ ಮರಳಕ್ಕಳ—ಕಡಲು, ಕಣಿಯಲ್ಲಿ !

* * *

ನಾನು ಪೂಜಿಸುವ ಭೂತೆಂತ ಅಂದ್ರಿಯಾತ್ಮಾಗಿದ್ದ್ವಾನೆ,
ಯಾರು ದೃಷ್ಟಿಯಿಂದ ಅನಗ್ರಹಿತರಾಗಿದ್ದಾರೆಯೇ ಅವಂಗಾಗಿ ಕಾಬಾ,
ಆದು ಪ್ರಮಾಣಿಕರು ಎಲ್ಲಾಗಿ ಹೊಗಿರೇಂದು ಸಂಭಿಸುವ ಜಿಂಕ್ಕು ಮಾತ್ರ.

ನಾತ್ರೇ ಬಹು ಚಕ್ಕರೆ ಮುಕ್ತಿಕಾಳಿತ್ವಕರು—ಆರಬಹುದು ಪನ್ನೆಲ್ಲ
ಆದರೂ—ನಮ್ಮೆ ದುರು ಈಗಿಲು ಸ್ವಾಧ್ಯಾದು ಇಕರ ಧರ್ಮದೇವತೆ.

* * *

ನ್ಯಾರಕಪು ಸತ್ಯವಾದ ಧರ್ಮ
ಯಾವ ಚಾರ್ಚ್ ಇ ಮಂದಿರದಲ್ಲಿ ಇರುತ್ತಾಗೆಯೇ
ಅಳ್ಳಿಯೇ ಸಾಮ್ಯತಾ ನೀಡೇ
ಆವನು ಈಶ್ವರ ಮಂದಿರದಲ್ಲಿ
ಗೌರವಾನ್ನಿತ ಸಮಾಧಿಗೆ ಯೋಗ್ಯವಾಗಿತ್ತಾಗೆ !

* * *

ಮಂದಿರವಾವುದು ? ಆವುದು ಕಾಬಾ ?
ಪ್ರಗತಿವರೇಖಾವ ಬಿಂಬಿಸುತ್ತ, ಕಿಂತ್ಯಾತ ಈಫೆ ಮಿತ್ಯಾಗಿರಿಸು,
ಅಂಥದೆ ನಿರೂಪಿತ ಕರಾಸನು ಹೇಳಿಸಿ ರಕ್ತ ನಿ ಬೆಳಿಸುವ ಶೇಂದ್ರ !
ಮಂದಿರವಾವುದು ? ಆವುದು ಕಾಬಾ ?

* * *

ನನ್ನ ಮುಹುರುತ್ತ ಪ್ರತಿಳ್ಳೆಗೆ ದುಃಖಿತರು ನಿಂತರು, ಶಂಗಿದರು.
ನೇನು ಅಲ್ಲಿರ್ಲಿಯೂ ಕಾಣದ ಹೇಳಿಗೆ ನಿಸಾಗಿ ಗುಡಿಕಟ್ಟಿದರು, ಪ್ರಾರ್ಥಿಸಿದರು.

* * *

ದೇವನೀಂಬ್ರಿಂದಾಗಿನೆ. ಆದು ನಮ್ಮ ವಿಕಾಸ
ನಾತ್ರೇ ಇಲ್ಲ ಮತಾರಂಗಿರಣನ್ನ ವರಂತಿಸುತ್ತೇವೆ;
ಮತಗಿರಣ ಅಳಿಂಬಾಗೇ—
ಈ ನಿರೂಪ ವರಂತುದ್ದ ಪಾಗುತ್ತದೆ.

* * *

ದೇವರು ನಿಮ್ಮ ಪ್ರಾರ್ಥಿನಿ ಮನ್ಮಿಸುತ್ತಾನೆ ಎನ್ನ ವಿಕಾಸ ನಿಮಿಂದಿಳಿ
ಆಕಣನ್ನು ತುರಿತು ಇರಣಣಿ ಹೇಳಿಸೇ;
ಒಂದುವೇಳೆ ಕೇಳಬೇಕೇನ್ನ ಸಿದ್ಧಾತ,
ಫಾರ್ಥಿಯಾದ, ಗುರಿಯಾದ; ಅಕ್ಕಿಗಳ್ಲಿ
ಕೃಧರುವನ್ನು ಮಾತ್ರ ಹೇ.

* * *

ಸಾಗಿರದ ತುಮ್ಮುಲ ತನ್ನ ದಿಕ್ಕಿ ಎಲ್ಲಿ ಮಾರಿ ಹೇಳಿ ದ
ಇನು “ಸಾಕ್ಷಿ” ಯಾಗಿ ಸುರೆ ಸುಂಪಾಗಿ ನನ್ನ ಒತ್ತ ಕಡದಿದೆ !

ನಾನು ಅದೆಪ್ಪ ತನ್ನ ಯಗೆಂಡಿದ್ದೇ ನೆಂದರೆ
ನನ್ನ ನೇ ನಾನು ಮರಿಕ್ಕೆದ್ದೇ.

* * *

ಹಿಂದುವಿನಲಿ ಸಂಧು ಕಾಣದರೆ, ಅಷ್ಟಮಿನಲಿ ಅನಂತರೆ ಹೆಚ್ಚಿರಿನೆ;
ಇದು ಮಕ್ಕಳ ಆಟವಾಯ್ತು, ಕಾಣುವ ಕಟ್ಟುಳ್ಳವೆಂದಾಯ್ತು!

* * *

ಹನಿ ಕಡಲಿ ಮುಳಗೆ ಪಡೆಯಲು ಮುಕ್ಕೆ
ನೀರಿನ್ನೇ ಸಿಮೆಯ ವಿರೆ ಕಾನೇ ಆಯ್ತು ಜೀವಧಿ!

* * *

ಭಾಗವಂತನ ಕೃಪೆ ಪಡೆಯಲಿಂದು ಪ್ರಾರ್ಥಿಸಲು
ನನ್ನ ಅಯ್ಯಿಗ್ಗೆ ತಯಾರಿ ಬಗ್ಗೆ ನಾಡಕೆ ಬರುವದೆ;
ಪಾಪದ್ವಾ ನಿರ್ದಿಷ್ಟ ಸಲ ಶೇರಬಾಡಿ,
ಪರಿಶುದ್ಧ ಬದುಕಿನ್ನು ಬಯಸುತ್ತೇನೆ!

* * *

ದೇವರ ಕರುತೆ ತೋಗಿ ಸರ್ವವಾಗ್ಯಾಯಿಗಿದೆ!
ಯಾವಧಿಮುಕ್ತಿ ಅಂಬಿಕೆಯಿಂದಿದ್ದ,
ಯಾವ ಪಾರ್ವತಿನ್ನು ಮಾಡಿ ನಾನು—ಕ್ಕೆ ಮಿಸಲ್ಲ ಬ್ರಹ್ಮದ್ದೇನೆ!

* * *

ಅಕ್ಷಯ್ಯನ್ನೆನ್ನು, ದೇವರ ಕರುತೆ ಸಂತಸಕರವಾಗಿನ್ನುದರಲ್ಲ,
ಉತ್ತರದಿಂದ ನಾಡಿ ಪಾರ್ವತಾಗ್ಗಿ ನಾನು ಯಾವ ಬೀಳಿಕೆಯನ್ನು ಮುಂಗಿಸ್ತು.

* * *

ಕರುತೆ ಯಾವ ಪರದೆಯ ಹುಂಡೆ ಅವಿಕುಕೆಂಡು
ನಮ್ಮ ಮಾನ ಅಧಿರಾಜನ್ನು, ಅಭೀಧಿತ್ಯಾಯ ಅಕ್ಷಗಿರಿನ್ನು
ಸಮರ್ಥಿಸುತ್ತಿದೆ?

* * *

ಪಾವದ ಕೊಳೆ, ತನ್ನ ಅಲ್ಲ ತಯಿಂಬಾಗಿ ಒಜಗತ್ತು,
ನನ್ನ ಬಟ್ಟೆಯ ಚಂಗಿ ಕೂಡ ಇನ್ನು ಒದ್ದೆಯಾಗಿರಲ್ಲ.

* * *

ಎರಡಾ ಲೋಕ ಸ್ಥಿತಿ ಆತ ತೆಂದಿದ್ದ ನಾನು ಸಂಕುಪ್ಯಾಯಿಂದು
ಹೀಗಾಗಿ ನಾನಿನ್ನು ಕೇಳಿಕೊಂಡರೆ ನಾಡಕೆ ಬರುತ್ತಿದೆ.

ಈ! ದೇವರೇ, ನನ್ನ ತಪ್ಪಿಗಳ ಲಿಕ್ಕು ಕೇಳಿದಿರು,
ಅಪ್ಪಿಗೆ ಏಳೆಯಿಂದ ನನ್ನ ಮನದಳಿಕ್ಕಿ ರುವ
ಅಪ್ಪಿಂಬಯಿಕೆಗಿರ ಅಸಂಖ್ಯಾತ ಗಾಯಗಳ ಕರೀಗಳು
ನನ್ನ ನೆನಿಗೆ ಬರುತ್ತವೆ.

* * *

ವಿಕೆಸಿಕ ಉದ್ದಾಂಗಿನನ್ನು ನಾನು ಸ್ತುತಿಸುತ್ತೇನೆ.
ಆದರೆ ಅಪ್ಪಿಗೆ ತಪ್ಪಿಗಳನ್ನು ಕತ್ತಿಕೊಳ್ಳಬೇಕೆಂದು
ಹಾತಕಿರಿಯುತ್ತೇನೆ.
ವಸಂತ ಸ್ವಾಪ್ತ ನನ್ನ, ಸ್ವಯಂ ನನ್ನ ವಿರುದ್ಧ ಪ್ರಾ
ಮಾದಿದ ಈ ಪಾವವನ್ನು ಮಾನಿಸು!

* * *

ನನ್ನ ಅಸಂಖ್ಯಾತ ಬಯಿಕೆಗಳೇ ಉಬಿಪಟ ಕುಳಿಯುತ್ತಿವೆ ನನ್ನ;
ಬರಲುವುದು ಹೀನಾಯ, ದೆಹರುವುದು ನನ್ನ ಯೋಜಕ.

* * *

ಸ್ವಾಂಪನ ಕೆಂಟ್ಟಿ, ಕೆಂಟ್ಟಿದ್ದು ಆಕನದೆ,
ಸತ್ಯವೆಂದರೆ ಸತ್ಯ ಸಲಲಿಲ್ಲ!

* * *

ಭಾಗವಂತನ ಸಾಕ್ಷಾತ್ತರದ ಸಿದ್ಧಿಲು¹ ಸರ್ವರ್ಥದಮೇಲೆ
ಬೀರುವೆ ನಮ್ಮ ಮೇಲೆ ಬೀರುವೇಕಿತ್ತು;
ಎಂದರೆ ಮದಿರೆಯನು ಕುಳಿವನ ಕತ್ತಿಗೆ
ಕತ್ತಿಂತ ಕೆಂಡಲಾಗುತ್ತದೆ.

* * *

ಸಂಕೀರ್ಣದಭಿಲಾಷ ಕಳ ಸೆಯು ಪಡ್ಲಿ ನನ್ನ ಕಾವ್ಯಕ್ಕೆ
ನಾನು ಬುಲ್ಲ ಬುಲ್ಲ ಪಕ್ಕಿ, ಇದುವರಿಗೆ ಪುಟ್ಟು ನನ್ನ ಉದ್ದಾಷ್ಟ.

* * *

ಪ್ರಬುಳಂಡ ಬಿರುಗಾಳ ಮನದ ಜ್ಞಾನೀಯನು ಕುಳಿಸುತ್ತದೆ
ನನ್ನ ದುಃಖ ಜ್ಞಾನಿಗಿಂತ ಅಧಿಕ; ನನ್ನ ಕೃಧರು ಸುಂದರಾರದ ಇಟ್ಟಿಗೆ;
ಆದು ಇನ್ನು ಅಳ ಕಾಗ್ಗಿ ಬಂಧನದ ಉಣಿ ಕಯನ್ನು ಬಯಸುತ್ತಿದೆ!

1. ಇಂತ್ರದ್ವಿರುವ ಸಾರಾಯಿ ಸರ್ವರ್ಥದ ಮೇಲೆ ಭಾಗವಂತ ಶಾಸ್ತ್ರಯಾಗಿ ಸಿದ್ಧಿಲು. ಎರಗುತ್ತದೆ. ಅದನ್ನು ಹೆಚ್ಚಿಂಬರ ಮೆಂಬಾ ಅವರಾಗಿಯೇ ದೇವರು ಬೀಳಿಸಿದೆ. “ಇದನ್ನು ಸಿದ್ಧಿಕ್ಕಿ, ಅಮೇಲೆ ನನ್ನ ನನ್ನ ನೇರಾಯ ಕತ್ತ ಪಡೆಯುವ,” ಎಂದು ಭಾಗವಂತ ಹೀಡಿದನಂತೆ. (ಅನುವಾದಕ)

ಮೇರೆ ವಿಷಾದ ಉತ್ಸಾಹ ಮಹಡಿ ಗುಂಡಬಡಿಯಲು
ಖಾವಿಬಾನೆನ್ನು ಸಂಚರಿಸಿ ಹುಡುಕಲ್ಪಿಸಿದರೆ
ಪ್ರವಾಸ ಕ್ಷುಣಾಲ ಕಾಲು ಮರುಗಿಮ್ಮೆನ ಜಡಕೀಂಕ
ಅಥಕವಾಗಿದ್ದು !

* * *

ಸಂಗಿಂಡಾರನ ಕಂತದಲ್ಲಿ ಜುಮಗಿದ ಗೀತ
ಸುರೆ ಚೀಕರಿದ ಕಣ್ಣೆನಾನ್ನಾದ.
ಪಾಪದ ಶಿಖಿಗಿನ ನಾಳಾರವಾಗಿ,
ಧರ್ಮಕ್ರಿಧ್ಯಾಯ ಜವರತ್ತ ನನ್ನ ತಲೆಹಾಗಿಲ್ಲ.

* * *

ಉಪನಾಶವನು ನಿಯಂತ್ರಿಸಬೇಕೆನ್ನುವ ಪ್ರತಿಂದಿಸೆಯೇ
ಕಣ್ಣಗೆ ವಿಕಸಿತ ವಸಂತಕ್ಷುಂತಲು ಅಥಕ ಶಿಖಿಗೆ ಸಿದಿದೆ !
ನೀಡಿತ್ತ, ಆಕಾಸೆಯ ದಮನ ಕೃಷ್ಣಮಂಜು ಕ್ಷೇತ್ರಾಯಿಸಿ
ಹಂಪ್ರಾಗಾವರಿಗಂತಲು ಹೆಚ್ಚು ಮಂಜುಸಾಗಿಸಿದೆ.

* * *

ನಿಂದಿ ಸಾರಾತ್, ಕಾಲದ ದುಸ್ಯ ತಕ್ಕುವನ್ನು ಅಂತೇಕ್ಕು ಸಬಲ್ಪುಮಾ ;
ನಿರ್ಭಾಸ್ತ, ಆಲಿಸಿಲಾರದ ನಿಮ್ಮಿಸಿರಿಂದ ಕಾತ್ಮತ
ವಸಂತ ದ್ವಾರ್ಪಾತ್ರದೆ.

* * *

ಸಾಸಿರ ಬಯಕ್ಕೆಯ ಇಂದ್ರಾನಾ ಹಾಕು ಮರಳುಗಾಡಿಸಲ್ಪಿ ನಾಕವಾಗಿವೆ
ಆದ್ದರಿಂದ ಸಾಜನದ ಶರೀಕೆರೆಕ ಹಂಬಿಲ, ಲಾಂತನ್ನು ಎಳೆಯಿಸು,

* * *

ನನ್ನ ಕೃಷ್ಣದ್ಯಾ ಬಾಡಿದ ಗುಂಳಾಬಿ, ಅಂದ ವೇಣಬತ್ತಿಯ ಹೆಗೆ,
ಸ್ವಾನ್ನು ಸೇರಿಲಾರದು—ಇದು !
ಎಕೆ ಹಾಕೆರೆಯ್ತು, ಸೇರಿಲ್ಲ ಇದುರಿದ ಶೇಕದ
ಕ್ಷುಣದ ವೆಂತಕ ನೆರೆಟ್ತಿ ?

* * *

ವಿಧಿದ ಸಮಯ ತೆರೆಸುವ ಮಹಿಂಗಿಯಾರ
ಕೇವಲ ನಿರ್ಗಾತ್ಯ ಮೇಲೆ ಸಭ್ರಾರವಾಗಿರುತ್ತದೆ;
ಸುರೆಯ ಕಡುಲನೇ ನಾವು ತುಂಡಿಯತ್ತೇನೆ,
ಆರ್ಥಾದ ಕರ್ಮಾನಾದ ಸಭಿಯತ್ತೇನೆ—
ಎಂದು ತೇಳುತ್ತದೆಂದ ಏನು ಪ್ರಯೋಜನ ?

ಉದ್ದೇಶ ಆತ ಮರಳುಗಾಡಿನ ಗಾಳಿಯ ರಹಿತಾಗಿರುವಾಗಿ
ಉದ್ದೇಶ ಆರೆಯ ಕೆಳಳಲ್ಲಿ ನ್ನು ಘ್ರಾಂತಾರಣಾಗಿ
ಎಂದು ತಿಳಿಗೆತ್ತು ?

* * *

ಬಾರಂಪ್ರಾದ ಪಯಂ—ಈ ಜೀವನ
ಸಾಮಿನ್ನಾಂ ಇಲ್ಲಿ ವಿಕ್ರಾಂತಿಯಲ್ಲ.
ಮುಂದುವರೆಯುವುದಿಲ್ಲ ಈ ಪಯಂದರಿ ನಾವೆ,
ಅಂತಿರದ ಚಂಪಿಸುವ ಹೆಚ್ಚುಯಿಮ್ಮೆ ಎಂದಿ ಜಾರುತ್ತೇವೆ—ಲಾನ್ನೆ !

* * *

ಉನಿಸಿನದ ಸುಸಹ್ಯ ತೆಗೆಂದ ಸರ್ವ
ಉಪಲೀಂದರೆ ಕಳ್ಳು ನ್ನು ಕಳ್ಳಾನುಮಾಡಲು ಹವಳಿಸುತ್ತಿದೆ.
ಇಗರಿನ ಬೀಳಕನು ಲಾಕರ್ಗೊಂಡಿಸಲು
ಸಂಕ ಸರಳ್ಲಿ ಅವಿಕುಕ್ಕೆಯೆಂದು !

* * *

ಸಮರ್ಪಿಲಾರದ ಅಧಿಮಾನ, ಮನರಾಂತಿ
ಮುಗ್ಗಿರ ಆಕ್ಷ್ಯ ವಂಷ ನೆಯಿ ಸಂ.
ನಮ್ಮ ದ್ವಾರ, ರಹಸ್ಯಗಳಿಂದ ನಮ್ಮನ್ನು ಭಾರಗೊಂಡಿದೆ,
ಕ್ಷುಣುವನ್ನು ಯಾತನೆಗೆಂದ ತುಂಬಿದೆ !

* * *

ಈ ಒಂದ್ರಿಕ ಕಾಲದ ಪ್ರಥಿಯ ಮೇಲೆ
ಪುಂಜ್ಞ ಪ್ರವಂಜಿತ ಹವಳಿಸುತ್ತಿದೆ:
ನಾವು ಅಂತ್ಯದ ಸುಖವ ಕರುತ್ವದಬಾಗೆ
ಎಷ್ಟು ಪ್ರೇರಿಸುತ್ತಿದೆ.

* * *

ಅರಳುವುದು ಹೂ ಅಲ್ಲ, ಕಿರಿಹಾರಂ ಕರ್ಯಾವಾ
ಕ್ರಿಕ್ಕೆ, ಹಾಗಿದ ಬದುಕು, ಮಾನದರಿ ಸಬಲರಾಗುವ
ನಮ್ಮ ಬಯಕ್ಕೆಯನು ತೆರೆಯಬೇಕು.

* * *

ಇಲ್ಲಿ ಸಮರ್ಪಿಲ್ಲ ; ಇಲ್ಲಿ ಸಂಗಿತ ;
ನಮ್ಮ ದುಷ್ಪಾತ್ರ ಬೀರಿ ಗಿಡು ದಿಯಲಿ ಸಿಕ್ಕಿ
ಎಂದು ಹೇಳುತ್ತದೆಂದ ಪ್ರತಿಧ್ಯಾಸಾಗಿದೆ.

ಎಡು ಉನ್ನಾದೆರ ಸ್ತುಪ್ಪಿಗಳಿಸುವ ಚುಕ್ಕಯ ಕೀರ್ತಿ—
ಅದು ನಮ್ಮ ಬದುಕ್ಕಲ್ಲ!

* * *

ನಾನು ಕಂಡಿದ್ದೇನೆ—

ಈ ಲೋಕದಲ್ಲಿ ಶ್ರದ್ಧೆ ಉಳಿದು ಬೆಕ್ಕೆಯಲು ನೇರ್ವಾ ನಲಿವು—
ಕಾರಣವೆಂಬುದನು!

ನಾನು ಒಕ್ಕೆದ ಬೆಕ್ಕೆಯು—ರೀಫ್ರೆ ಹೊಂದಿನ ಬದುಕು!

* * *

ಗೊಂಗಾಟಿ ಹಾಗೆ ಕೃತಕ್ಕ ಕೆ ಭೂತ ಹಾಗೆ ಆಗೆಯ ಅಸ್ತಿತ್ವ ಘಳಿಗೆ
ಅಂದಿನ ಮೇಲಿನ ಕಾವ ಹಾಗೆ ನೇರ್ವಾ ಹುದುಕ್ಕೆ ಪ್ರತಿನಾಮ.

* * *

ವರೇಕದ ಕಟ್ಟು ಸಡಿಲಾಗಿದೆ, ನನ್ನ ಹುದುಯ
ಸ್ವಾತಂತ್ರ್ಯ ಸಂತೋಷವನನುಭವಿಸುತ್ತದೆ.
ಅದರ ಮುಕ್ಕಿದ್ದ ಬಯಕೆ ಸುಂಟಿರಾರಿಯು
ಸರ್ಕಾರದ ಉತ್ತರ ಉಲ್ಲಾಸದ ಕೊರೆಯಾಗಿದೆ.

* * *

ಅಂಗಾಲ ಬಕ್ಕಿಗೆನು ಬಟ್ಟಿಲಾಜಾರ;
ಅವು ನನ್ನ ಮಹಿಳರಾಗಾದಿಗೆ ಇಳ್ಳೆ;
ವಯಂಗಂಚಿನಲಿರುವ ನನ್ನ ದುರ್ಬಾಲ ಮನಸು
ಕೇಗೆ ಸಾಧ್ಯಾತ್ಮ ಸುರಾಗ್ನಿಹದ ಹನ್ನೇನಾಂತರ ಸ್ತುತಿಸಲು!

* * *

ಸರೆಯು ನೇರೆ ನೇರ ಬಂಧು—ಆಸಂದಿಸು—

ಈ ಸಮ್ಮಿಲಿತಕೆಯ ತರೆಯ ಹೀಂದೆ— ಇಲ್ಲಿ ನಾನು ವಿನಿಯಂದು ವಾತ್ತು ಕೀರ್ತಿಯೇ!

* * *

ಭೂತಸ್ತರಾಗಿಲು ಕಣ್ಣ ಕೊರೆಯೆಸುವಿಕೆಯಲ್ಲಿ ಕೊಡ್ಡಿಕೊಂಡು
ಶ್ರುತ್ವ ಬ್ರಹ್ಮ ಕೆಲ್ಲಿಲ್ಲ ವಿಲೇನಾವಾಗಿ ಬ್ಲಾಕ್;
ಪ್ರಕಾಂಕಕೆ, ಪ್ರಸನ್ನಕೆ ಮ್ಯಾತ್ಮವಿನ ಕೇವಲ
ಕುರುತು ದ್ವಿಪ್ರಯಿತು ವಾತ್ತು ಕಾಣುತ್ತದೆ.

ಆರುಕೋಡಿಯದ್ದು ಮೇಳಬೆತ್ತಿ—

ಬೆಳಗಿನ ಕಂಗಾರುಯ ಮೇಳಿನ ರೆಕ್ಕೆಗೆನ್ನು ಸಂದುವೆಟಿಲ್ಲ; ಇಲ್ಲ
ಪ್ರಮಜ್ಞ ಲೀಯನ್ನು ಜ್ಯಾಲಂಕಾಗಿಸುವೆಡಿಲ್ಲ,
ಅದರ ಕರ್ಣಿನ ಹುದುಯ ಯಾತನೆಯನ್ನು ಮಾತ್ರ
ಪ್ರಕಟಿಸಿಕೊಳ್ಳುತ್ತದೆ.

* * *

ಬುಲ್ಲ ಬುಲ್ಲ ಹುಕ್ಕೆಯ ಹಾಡಿನಲ ಮ್ಯಾಮರೆನು,
ಗುಲಾಬಿಯ ನೆಗುವಿಗೆ ಬಿಯಾಗಿ,
ನಾನಿನ್ನ ಮನರ್ಥಾಂಶಿಗಾಗಿ ತಂಬಲಿಸುತ್ತೇನೆ,
ಅವನೂನ ಅಷ್ಟಿರ್ಹಾಗಿ ಅಂಜುತ್ತೇನೆ.

* * *

ನಾನಾವ ಸಮುದ್ರದ್ದು ಅಂಯದೆ ಸರಿಯುತ್ತ ಜ್ಞೇಗುತ್ತೇನೆಯೇ
ನನ್ನ ಕೂಸ ಆ ಸಮುದ್ರದ ಹಾಗಿದೆ.
'ಸಾಕ್' ಮಧುರ ಉಪೇಕ್ಷೆಯಿಂದಿಗೆ ವರ್ಣಿಸಿದರೆ
ನಾನು ಅವಳನ್ನು ದಿರಬಲ್ಲಿನೆ?

* * *

ಹುದುವು ಬಿಕರಿಪ್ಪ ಮಾತನಾಡಿಸಿಕೊಳ್ಳುತ್ತದೆ
ವೀಕೆಯನ್ನು ನುಡಿಸಿದಾಕ್ಕೆ ಇ ಕಂಡಿನೀರಿಗಿದರೆ
ಕೃತಿಯೂ ಸ್ಥಿರವಾದ ಬಯಕೆಯು
ಅರ್ಥನಾದವಾಗಿ ಮಾಡಿಯುತ್ತದೆ.

* * *

ಭಾವೇದ್ರಿತ್ತ ಹುದುಯದ ರಹಸ್ಯ
ಅತ್ಯ ಪ್ರವಾಹಕ್ಕಿ ಮಿಳಿಯ್ಲ.
ಈ ನದಿಯ ಅಳಿದ ದಿನದ್ದು
ಇನ್ನೊಂದು ಮಧುಕಾಲೆ ಇದೆ.

* * *

ಹಂಡಿ—ಬಟ್ಟೆಲು ಒದೆದುಹಾಕಿರುವ ನಮಗೆ
ಗುಲಾಬಿರಂಗಿನ ಶುರೆಯ ಮಳಗೆಯೆ ಮುಗಿಂಡ—
ಅದರಿಂದ ಈಗ ನಮಗೇನು?

* * *

ಕಾಲ, ಸ್ಥಾರಿಂದ ಬಂಧಿಸಲ್ಪ ಪ್ರಿ ಕಾರಣ
ನಾನು ಮನಸಾರೆ ಶಿಕ್ಷಿ ಇರು ಸುರಿಸುವೆಡಿ ಮಂಜೂಧ್ವಾಗಿದೆ.
ನಾನು ಕಡೆಲನ್ನು ಅಮಂತ್ರಿಸಿ, ಇಲ್ಲಿ ನಾನು ವಿನಿಯಂದು ವಿನಿಯಂದು
ನಾನು ಮರುಧರಿಸಿಯನ್ನು ಇಡು!

ಕಾವಿ ಮಂದಿರವಾಗಿರುವಾಗೆ, ಹೃದಯಗೆನು
ಹಾಡಿಗಾಗಿ ಉದ್ದೀಪ್ತವಾಗಿ ಕಾರ್ಕಿರುತ್ತಿರುವಾಗೆ
ಮಾನವ ವೇದಸೂಕ್ತವೈ, ಜೀವನವೆ ಅಥವಾನ್ನ
ಹೇಗೆ ಶಂಧಿಸಿದಿಯಲು ಸಾಧ್ಯ ?

* * *

ಶಿಂನೆಯಿರದ ಅರೆದಾಟಿ, ಅರೆಹಾ ಈ ಸ್ವಾಸ್ಥ ನಿರ್ವಾಹಿಸಿದಿದ್ದ
ಅರ್ಪಣೆ ಪರಿಗ್ರಹ ಶಮ್ಮಿನಯ ಬರಿರುವ ಯಂತ್ರಿಕರು—
ಆಗಾಗೆ ತಂಗಿರ್ಕೊಂಡು.

* * *

ಉನ್ನಾದ ದದ ಅಪರತಯ ಉದ್ದಿಕ್ಕು
ಕೃತ್ಯಾಪಾತ್ರವಾದರೆ—
ನಾನು ಕಾಲ, ಪರಿಧಿ, ದಯೆ, ಕ್ಷಿರತ—
ಅವ್ಯಾಪ್ತಿನ್ನು ವಿಂಧುವ,
ಖಂಡಾಗೆವ—ಕುಂಬುವ ಮದಿರುಯ ಬಟ್ಟಲನ್ನೇ
ಖಯಸ್ತೇನೇ !

* * *

ನನ್ನ ಉನ್ನಾದ ರಿಚಾರವನ್ನು ಸ್ವಿಕಂತ್ರವಾಗಿ
ಅರೆದಾಡೆಯ ಬಿಂಭಿಕೆಂದರೆ ಸ್ಥಾಪೇ ಶಿರಿಲ್ಪ !
ನಾನು ರಿಕಾಳ ಮರುಭೂಮಿಯನ್ನೇ ಬಿಸುಸುಯ್ಯುತ್ತಿದ್ದೇನೇ;
ನನ್ನ ಮುಂದಿನ ಒಗಿಕ್ಕು ಹೆಡುತ್ತಿರುವ ಸಾಗಿದ್ದೇನೇ !

* * *

ವಸಂತದ ಉದಾರಪ್ರಭೋದನೆ ಗುಳಾಬಿಯನ್ನು,
ಗೀರಿಗೆ ಕರಿನ್ನ ಒಂದುಗೆಂಡಸುತ್ತಿದೆ.
ನನ್ನ ದ್ಯುವ ಕರ್ತೃಗಳ ಹೃದಯದ್ವಾರಿಸುವ
ಕಂಳಿದ ಗೀರಿಗೆಯನ್ನಾಗಿ ಮಾಡಿದೆ.

* * *

ಪಾಳಿಗಳ ಲೋಕಿಯಲ್ಲಿ ಜೀವಕಾಂಕಯ ಹೊಂದಿ
ನಿಸಿದೆ ಚೆಂಪಲಾಟಿ.
ಉದುರುವೆ ಪಾಳಿಗಳು—ಬಳಿಕ ;
ಮುಂಧಿಂದ ಹೊಲಿದ್ದೆ ನನ್ನ ಹಿಂಡಿ ಉಂಪ
ಬರಬರನೆ ಕರದೆ ಮಂಚಾಗಿ ನಾನು.

ಕರ್ಣದುಕೆಂಬಿದ್ದೇನೇ ಚೈತನ್ಯವ ;
ಉರ್ಬಾದಿದ ಪ್ರಾಧ್ಯಾಸಿಯ ನುಡಿಯುತ್ತಿಲಿದೆ
ಉಡಿ ಲೈಕೆದರಿ.
ಭಾಡಿಗಿಗೆ ಅಳುವಾಯ ಕಂಡ ಎಬ್ಬಿಸಿದಂಥಿ
ಅಂಥ ನಿಕ್ಕಿಯ ಧಳಳು—ಧಳಳು ನಾನು.

* * *

ನನ್ನ ಉದ ಕರಕಳದಿ ಜೊತೆ ಕೆಂಡಿದೆ ಬಯಕೆ
ಈ ದಿನ್ನೆ ದ್ಯುತಿಯಲ್ಲಿ ಏಷ್ಯಾಂದು ತನ್ನ ಯನು—
ಯಾರ ಹೃದಯವು ಈ ನಾನು ಇಂದು ?

* * *

ಪ್ರಾಳುದಿನದಂಡಿನಾ ಪ್ರಕೃಷ್ಟಿ ಪಂಶರದ ಕಾಗಿ—
ನನ್ನ ಮುನಾನೆ ಜುಡುಕುತ್ತ ಈ ಲೋಕಲೋಕಾಂಕರಿ—
ಹೀಗೆ ಅರೆದಾಡುತ್ತಿದ್ದೇನೇ.
ಅಗ್ನಿತ್ವ ತಿಂಡುತ್ತಿರು ಪರುಭೂಮಿಯಾಚೆ
ನನ್ನ ಧಳಳು ತಿರುಗುತ್ತಿರುವೆ—
ಸುಳಿದು ಸುರಾಂಧಾಗಿ !

* * *

ಖಜು ಪ್ರವಾಹಮಾನ ಅಂದಿಯ
ಮತ್ತು ಜ್ಞಾನದ ಪಾರ್ಯಾಯನು
ಧರಿಸಿದ ನೀನು ನನ್ನ ನೆಂದಿ ಬಹ್ಮತದಿಂದ !
ಈ ನಾನು ಕೇವಲ ಹಾಡಿಹುಡಿ ಅನ್ನೇ.
ಈ ಹುಡಿಯ ಸುರಾಂಧ ಅರೆ ಮುರುವೆ—
ಎಲ್ಲ ಎಲ್ಲಾ ಉದ್ದೀಕ—ಅಥರುಂತ !

* * *

ಹಂದೆಂಟಿವನು ಕುರಿತ ಶಿಟ್ಟಿಸುದ್ದಿಯ ತಂಡು
ಹೀಕಲಿಕೆ ನೀನು ಅಂಡಿಯ ಅಳ್ಳಿ ;
ಹಂಡರದಿ ಸಿಕ್ಕಿರುವ ನನ್ನ ಮುಂದೆ !
ನನ್ನ ಏರಿದ ಸಿಳಿ—ಅದರಿಂದ ನನ್ನ ಗೆಂಡೆ
ಹಾಜಾಗಿದೆ ಅಂದು ಏಕೆ ಯೋಜಿಸುವೆ ?

* * *

ನಾರಾಕಾರದ—ನಾರಾಕಾರ,
ಸಾಕಾರವೆಂದಿಂತ ಈ ಲೋಕಾರ ;

ಈ ಲೋಕದಲ್ಲಿ ಬಂದು ಎತ್ತಾಗಿವುದು—

ಕಾನಿಗಳಿಲ್ಲ ಎತ್ತಿತ್ತುಂಡಿ!

* * *

ವರಧಾರ್ಥಾ ನಕ್ಕೆ ತಂದ ಅಕ್ಕಣಿತ್ತುಪರ ಸಂತನ ಕೇಳಿದಿರು

ಕೀರೆನ್ನಾಡಲಿಂದು ಒರಿಯಿಂದ ಕತ್ತಿಹಿಂದ ದೃಶ್ಯ—

ಅದು ಅವರಿಗೆ ಇಬ್ಬಿದ್ದುತ್ತವೆ!

* * *

ಮುಸ್ತಾಫ್ ವಾಗ್ನಿಕವೆ ಸಾಮಾನ್ಯ ಕ್ರಿಯೆಗಳೂ ನನಗೆ

ಆದ್ದರಿಂದ ಪ್ರಸ್ತುತಿ—ಮನುಜನಾಗಲು ತನಗೆ

ಇಡೀರುವ ಅವಕಾಶದಿಂದ ವಂಚಿತನು.

* * *

ಮನೆಯ್ಯಾ ನೆಲಿಸುವರ ಗುಣವ ಶ್ರವಿಭಿಂಬಿಸುತ್ತದೆ ಮನೆಯ್ಯಾ

‘ಮನಿನು’ ಸತ್ತನು—ಅದ್ದರಿಂದ ವಿನಿಯ್ಯಾ ಮಾನ—ಸಮಾಜತ್ತಕೆ—

ಅಲ್ಲಿದ್ದಿಗೆ ನೆಲಿಸಿತ್ತು.

* * *

ಅರ್ಥಿಯಾರುವನು ಹುಟ್ಟು ತಂದ ಕೈವರಾಗಿ ಎತ್ತಾರಿತೆ ಕಾರೆದು

ಮನೆಯಿಂದ ಕರೆದೆಯ್ಯಾ ಕಾಡೆ ಬರುತ್ತದೆ ನನ್ನ ಕಡೆ ಧಾರಿ!

* * *

ವರಮ ವ್ಯಾರಿಯು ವ್ಯೇಮು, ಅಧಿಕಾರಿಸಂಪರ್ವದ;

ವಿರಿಕ ಮನುಷ್ಯನ ಚಿತ್ರ ಬರಿಯು ಬೆಕ್ಕಲೆ ಚಿತ್ರ ಚಿತ್ರಸಲು ಬೇಕು.

* * *

ಕ್ಷಾದಿಯ ಅಕ್ಕಾಗಳನು ವ್ಯೇಮಕ್ಕೆ ಒತ್ತಿಯಿದೆ

ಜೀವನ ಸಂಭಂಧ ಬಿರುಳಾರದು.

ಜೀವನ ಮಿಂಜನು ದೇವರೀಂದು ಆರಾಧಿಸುವೆ;

ಅದರೊಂದನೆ ಕಳಿಬಿಹ ವಿನಾಶವನು ಈಂದು ತತ್ತ್ವರಸುವೆ!

* * *

ನೊಂದು, ಕೊಳ್ಳಿನ ಸಮ್ಮ ಕತ್ತಿಯನು ಜೀಗೆ ವಿಜಯಾಸ್ತಿತ್ವಾಂಶಿಕಾಯಿದೆ;

ಅಲ್ಲ ಬಿಂದುಗಳ್ಳಿ ಸರಪಾಗಿವೆ ದೃಷ್ಟಿ,

ಕನ್ನಡಿಯ ರೂಪರೇಖಿ ಮುಂದಿವೆ ವಿಜಯಾರ್ಥಿ.

* * *

ಪ್ರಕಂಂಡು ಕರೀಗಳೂ ಜಾಲಬೀಸಿವೆ ಮೊಸಕಿಬಾಯೋಯಿ,

ಬಂದು ಮುಕ್ಕಾಗುವರೆಗೆ ವಳಿಯ ಮೇಲೆ ಬಿನ್ನ

ವಡೆಯುವುದೇ ನೊಂದೆಂಬ!

ಈನು ನನ್ನೆಲ್ಲ—ಇಂದು ಕಾಹುವ ದುಃಖ

ಅದಿವ ಕಡಿಮೆ ಹಾಗೆ—

ಕಾಲ್ಪನ ಸರಪರಿಷಿಲ ರಕ್ತ ಅವರರಕ

ಹಂಪ ನದಿಯಹಾಗೆ—ಪ್ರವಹಿಸುತ್ತದೆ!

* * *

ಜೀವನದಿಂದ ಬೇಸಿತ್ತಿದ್ದೇನೆ ನಾನು,

ನನ್ನ ಇಂದ್ರಿಯಗಳನು ಭಾದಿಸಲಾರದು

ಪ್ರೇರಿಸಿ ಕೆಟ್ಟಿ ಬಟ್ಟಿಯ ಸುಗಂಧಿ;

ಬೀಳಿಗಳ ತಂಗಾಳ ಎಲ್ಲ ಬೇಕಾದರೂ ಸುಳಿಯಲಿ

ಅದಕ್ಕೆ ನಾನೇಕೆ ದುಃಖಿಕಾಗಿಲಿ?

* * *

ದುಃಖ, ಜೀವನವನ್ನು ಜಟಿತಗೊಳಿಸುತ್ತದೆ

ಜ್ಯಾದಯರಿ ಸ್ಥಿತಿಯಲ್ಲಿ ನಾವು ಯಾವ ಬಗೆಯಲಿ ಪಾರುಗಾಯಿತ್ತುದು

ನೈಮಿತ್ತ ನಮಗೆ ಈ ದುಃಖ ಕರದೆ ಇದ್ದಿದೆ

ಲೀಕಿದೆ ಎಲ್ಲ ದುಃಖಗಳಿಗೆ ಉದಾಹಿತ್ತಿದ್ದೇವಿ!

* * *

ಈ ಗನ್ನ ಕಣ್ಣೀರು ಇಲ್ಲದಲ್ಲಿ ನನ್ನ ಮನ ಕಿಂಕ್ಕಾಗಿಬಹುದಿತ್ತು

ಸಮುದ್ರವಾಗಿರದಿದ್ದೇ ರ್ಮ ಮರುಭಿಮಿಯಾಗಿರುತ್ತಿತ್ತು!

* * *

ನನ್ನ ಕಣ್ಣೀ ಕರದಿನೆ, ನೊಡಲು ಮುಂದರ ಕೆಟ್ಟಿಸ್ತೂ ಇದೆ

ಅದರೆ ಇಲ್ಲಿಂದ ವ್ಯಾರಿ; ನೇರವನು ಮುಟ್ಟಿರುವ ಮಂಜುಕಣ ನಾನು.

ವಿಕಾಂಕನನು ಲಿಟ್ಟುಬಿಡುವ ಮರ್ಗಿನ ಪಡೆಯಿ

ನನ್ನ ಅಂಡಾಗೆನೇಕ ಕಡೆಯುಕದೆ ನನ್ನ!

ನನ್ನ ಕಾಪು ಸವೆ ನನ್ನ ಸೆರೆಮನೆಗೆ ದಿಂದುವ

ಆಗ್ರಹದ ಶರವಿ!

* * *

ನಾನು ಗಿಡದ ಗಂಥನ್ನು; ವಾಯ್ದೆ ಸಂಗೀತವ್ಯಾ ನಾನು;

ನಾನು ಕಡಿದ ತಂಂ; ನನ್ನ ಅಭಜಯದ ಪ್ರತಿಧ್ವನಿ ಮಾತ್ರ!

* * *

ಕೆಲುವಾದ ಮುಖಗೆ ಇಲ್ಲ ಮುಕ್ಕಾಗುಿಲ್ಲ,

ಕೆಲುವಾದರಿಗೆ, ಹಂಗಾಳಿ ಪ್ರಕಟಿಗೊಂಡಿವೆ.

ನಮ್ಮ ಇರುವಿಕೆಯಂದ—
ಸಭ್ರ—ಸಪೂರಂಭಾಗ ಬೀರಕು ಹೆಚ್ಚು ಸುವ ತರಿ ಗೊತ್ತು ನಮಗೆ
ಆದರೆ ಈಗ—ಅದ್ದು ಕಳಿದ ವಿನಿಗೆ ಮಾತ್ರ !

* * *

ನಮ್ಮ ಜೀವನ ಈವಲ ಒಂದು ಸಮನ್ವಯ
ಸಾಕು ಕಡು ಲೀಯತ್ತ ಹಾರಿಹೆಗೆನವ ಚಂಕಿಯ ಕಿಂಗೆ ಯಾತ್ರ |
ಈವನದ ದುಃಖಕ್ಕ ಸಾಫೆಂದ ಮದ್ದಿ !
ಈ, ಅಲವು ಬಳ್ಳದರಿ ಉರಿಯುಕ್ಕದೆ ರೀತ—
ಆದರೆ ಬೀರಾಗುವ ಕನಕ ಮಾತ್ರ !

* * *

ಯಾರು ಅಪ್ಪಿದ್ದು ಹೇಗೆ ನಾತ್ತ ಇರುತ್ತಾ
ನಮ್ಮದನು ಈಶುವರು, ನಮ್ಮ ಭಾನೆ ಕಿಂಗುವರು
ಅಪ್ಪಿ ಯಾರು, ಇರುತ್ತಿದ್ದ ಹೇಣ.

* * *

ಗೋಡೆ—ಬಾಗಿಲುಗೆಲ್ಲದ ಮನೆಯಲ್ಲಿ ನಾವಿರೋತ್ತ
ನೀರಿಕೆರಿಯವರಾರು ಅಪ್ಪರಿರಲಿ, ಮನೆ ಕಾಯುವವರು ಇರದಿರಿ !

* * *

ಚೇನಿಬ್ಬರೆ ಆರ್ಥಿ ಮಾಡುವವರಾರು ಇರದಿರಿ
ಸತ್ತರ ನಮಗಾಗಿ ಅಶುವರು ಇರದಿರಿ !

* * *

ಉಯುಕ್ಕ ಅಕ್ಕುವೆಗಿ ಜಿಂಸುಕದೆ
ಉಮ್ಮೆ ಅಪ್ಪಿತ್ತು, ಅದರ ಗೊತ್ತು—ಗುಂ ಗೊತ್ತು,
ಲಗಾಮು ನಮ್ಮ ಕೈಯಲ್ಲಿ ; ಕಾಲು ರಿಕಾಬಿನಲ್ಲಿ.

* * *

ಅನ್ನ ದೇಗಿ ಜಿಂಸುವ ಪ್ರತಿಯೆಬ್ಬ ರೂಪಿಗಿಂ
ಕೆಂಬ ನಾನು ನಡೆಯುತ್ತೇನಿ.
ನನಗೆ ಗುಂ ಇಲ್ಲ, ನನ್ನ ಮಾರ್ಗದರ್ಶಕರಾರು—
ಅದು ಜಿಂಡ ಗೊತ್ತು ನನಗೆ.

* * *

ನಡೆದೆಂದು ಅಂಗಾಲ್ಲಿ ಎದ್ದ ಗೆಳ್ಳಿಯಂದಾಗಿ ಗಾಬರಿಯಾಗಿದ್ದು
ಇನ್ನು ನಡೆಯಲಿರುವ ಹಾರಿಯಾರಿ ಶುಂಬಿದ ಮುಳ್ಳುಕಂಳಿ ನೋಡಿ
ಇವೆ ಮುಂದಿನ ದಾರಿ ನೇನೆಂದು ಸಂತಸಗೆಂಡಿತು.

ವಿಚಾರಿಗೆ ಸಹಸುವೆ, ಎನ್ನ ದೇಯ ನಡುಗಿಸುತ್ತ, ನಿಂತು ಇಂದಿನ ಉದ್ದೇ
ಸರಿಯು ಉಂ ಹೆಚ್ಚುಗೆ ಸರಿಯು ಬಟ್ಟು ಉಂಡ ಕರಿಹೆಗೆನ್ನಾದು

* * *

ಕೆಂಸೆಯ ಉನ್ನು ಕ್ಕೆ ಕ್ಕೆ ಉದ ದುಃಖದ ಸ್ವಾವೇಕದ್ದು,
ನಾವು ದುಃಖದಾರರಿಗೆನ್ನಿಂದ ಮನೆಯಲ್ಲಿ
ಮೇಡಬ್ತು ಉರಿಸಲು, ಮಂಬು ಹಿಡಿದೆಂದು ತಯ್ಯತ್ತೇನೆ.

* * *

ಧೇವರಿ, ಈ ಲೀಂಜವ್ವೆಲ್ಲ ನಮ್ಮ ಮೆಂದು ಪಾದ ಮುದ್ದೆ
ನಾತ್ತ ಶೀಯು ಇನ್ನೀಂದು ಪಾದ ಎಲ್ಲಿದಲಿ ?

* * *

ಮನುಷ್ಯ ಸಾಮಿರ ವಿಚಾರಿಗೆ ಕೆಂದ್ರೆ.
ನಾನು ಪಾಳಾಕೆಯಾಗಿದ್ದುಗಳು ನನ್ನ ಸುತ್ತ
ಕೊರಗಾರಿದ್ದಾರೆಂದು ಕಿಂಡುತ್ತೇನೆ !

* * *

ಈ ಜಾಗೆ ಸುಖರವಾದ ಕಾಣವಾಗಿದೆ
ಯಾಕೆಂದರೆ, ನೈಜ ಪ್ರೇಮದ ಮುಕ್ಕೆ ಹಿಡಿದೆವರು ಬಹುಕೆಡಿಮೆ ||
ಮನದೆ ಬಟ್ಟುಗಳನು, ಹೆಚ್ಚೆ ಕ್ಕೆ ಹುಂಟಿ ಇದೆ,
ಮಧುಕಾಲಿಯಲಿ ಕುಡಿತ ನಿಳಾಗಿಗೆ ಕೊರತೆ !

* * *

ನನ್ನ ಮನದ ಉದ್ದಿಕ್ಕಿಯನು ಹೇಗೆ ಪ್ರಕಟಿಸಿದೆ ?
ಒಂದು ಮುಕ್ಕೆ ಮಿಚಾರ ಸಾಕ್ಷಿ, ಕಾಡನೇ ಇಲ್ಲಿಸುತ್ತಿದೆ

* * *

ನೆಂದು, ಬಯಕೆಯ ಉಕ್ಕೆಯಿಡಿಕೆ ಸ್ವಾಸ್ಥ್ಯನು
ಹೇಗೆ ಕಂಡರಿಸಿದುಂಡಿ;
ಉತ್ತರದ ಅಷ್ಟು ತ ನನ್ನ ಉಕ್ಕೆ ನೆಡೆ ಸೀಳಿ
ಹೊರಹೆನ್ನು ತದೆ !

* * *

ನಾನು ಕಿಂಧದ ಉಂಟಾರ್ಕೆ ಗುಂಡಾಗಿಲ್ಲ ;
ನನಗೆ ಕೃಷ್ಣಿಯದೆ, ನನ್ನ ನೇರಿದೆ, ನನ್ನ ಅಭಿಮಾನವ್ಯಾ
ನನ್ನ ಶಿಂಗಿದೆ.

ಅವರು ಸೌಜನ್ಯ ಹೇಗೆ,
ಸ್ತುತಿ ಕಾಲು ಅವರು ಎತ್ತಿದ್ದು;
ಗುಂಪುಗಳನ್ನಿಂದಿನ ಮೇಲೆ ಸುಖರೂಪದೆ;
ಹರಡಿಕುದು ಮೊಬೆ ಗಂಭೀರ ಅರ್ಥ ಭುಜದ ಮೇಲೆ.

* * *

ಅಂತ ನೇರಿದ್ದ ವ್ಯಾಖ್ಯಾಗಿ,
ನೇರಿಟ ಕಣ್ಣ ನ ವೈರಿಯಾಗಿರೆ ಸಾನು
ಇಂಥ ವ್ಯಾಖ್ಯಾನದ್ದು ನಂತಿ ನಿರ್ಣಯ
ಇಂಬುದೆಂಬು ಬರಬೇಕು !

* * *

ಸ್ವಾಂದರ್ಶನದ ಮುಕ್ತಿದ್ದ ಅವಸುಂತವನ
ಖಾತ್ರಿಕ ತೀರ್ಮಾನ ಪಾಕಿತು ;
ಆಗ ದೃಷ್ಟಿಯ ಕರೆವ ಯಾವುದೂ ಕಕ್ಕಾ ಅಲ್ಲ ಉಳಿಯಲ್ಲ,
ಅಲ್ಲ ಉಳಿದುದು ಬಂದ ದೃಷ್ಟಿ ಮಾತ್ರ !

* * *

ಸ್ವಾಂದರ್ಶನವಿನ್ನಾನ ಒಂದು ನಿರ್ಪಿನ ಮಾತ್ರ
ಅದರೆ ಈ ಸಹ್ಯವನ್ನು ನಿನ್ನ ಸ್ವಾಷ್ಟಿ ತೋಧಿಸುವೆಯಾ ?
ನಿನ್ನ ಬಯಕ್ಕಿಯ ನೇನು ಪ್ರಾಣಿಸುವೆಯಾ ?
ವ್ಯೇಮಾನಂದಿರವ ಬಳ ಆಕ್ರಮಣ, ಯಾಡಿಕೆಂದು ಬಗೆಯುವೆಯಾ ?

* * *

ಕಂತ್ರಿ ಶುಸಿತ ವ್ಯೇಮಾನಿಯವ ಚಂಡು ಬೆರಗುಗೊಳ್ಳುತ್ತೇನೆ ;
ಮೇಣಿತ್ತಿಯ ಬೆಳು ರಾಕ್ರಿಯ ಸುಗಂಧಿತ ಕತ್ತಲೆಯಂದ ಆತ್ಮಾ ದಿಕ್ಕಾಗಿದೆ,

* * *

ಕತ್ತಲೆಯಂದ ಕೂಡಿದ ಈ ಸಂಕೀರ್ಣನ್ನು
ನಾನಿತ್ತಿ ಕತ್ತಲೆ ಭಾಯಿಯನ್ನಾಗಿ ಮಾಡಿಕೊಳ್ಳುತ್ತೇನೆ ;
ನಾನು ಅವಳನು ನೀಡಿದ್ದು ರುವಂತಿಯೇ
ಸಮಯ ಬಹು ತ್ವರ್ತ ಕರೆದು ಹೊಗುತ್ತದೆ ;
ನಿನ್ನ ಮೇಣಿತ್ತಿಯ ಜ್ಞಾನಿಗಿ,
ಬೆಳಗ ವರ್ಚಿಕವಾದ ವ್ಯಾಕ ನಾನ್ತಿಪಾಗಿದೆ,

62

ಬೆಳಗಾಗುವ ಹೆಚ್ಚಿಗೆ ನಾನು ನನ್ನ ಯಾತ್ರೆಯು
ಕೂನೆ ತಲುಪಿಗೆತ್ತು.
ಉಂದ ಮೇಣಿತ್ತಿಯ ಹೆಗೆ ನನ್ನ ದಾರಿಯಲ್ಲ
ಕೂರೆ ಮಾಡುತ್ತಲಿದೆ ಮಾರಿಯ !

* * *

ಸ್ವಾಂದರ್ಶನ ಈ ತೋಧಿತನು ವೈರ ಸಾಧಿಸಿ ನಾಶಾರ್ಥಿಸಲಿ,
ಅದರ ವ್ಯೇಮಾನಾಜ ಮಾತ್ರ ತರಬಾಗಿಲಿ, ಓರವಾಗಿಲಿ.

* * *

ವ್ಯೇಮಾನದ ಕಾರಣದಿಂದಾಗಿ ನನ್ನ ಪ್ರಕೃತಿ
ಜೀವನದ ಎಲ್ಲ ಅನಂದ ಪಡೆಯಲು,
ನೋವಿನ ಸಿಕಿಂಧಿ ಪಡೆಯಲು,
ಸಿಕಿಂಧಿಯಲ್ಲಿದೆ ನೇರೆ ಪಡೆಯಲು.

* * *

ಮತ್ತೆ ನನ್ನ ಮನಸು ಆಶಾಂಕಿಗೆಡಾಗಿದೆ
ಹೃದಯ, ವ್ಯೇಮಾನದ ಆರಂಭಾದ ಗಾಯ ಮಾಡುಕುತ್ತದೆ.

* * *

ಈ ಪ್ರಮಂಜಿದ ಮುಹ್ಯ ಗೃಹದಲಿ ನಾನೆಂದು ಮೇಣಿತ್ತಿ;
ವ್ಯೇಮಾನಾಜೀಯೇ ನನ್ನ ಜೀವನದ ಕೂನೆ-ಮೊದಲು !

* * *

ವ್ಯೇಮಾನಿಯ ಲಕ್ಷ್ಯ ತುಂಬಿದ ಕತ್ತಲ್ಲನ್ನೇ,
ಮುರುಕ, ದುಸುಮಿನಿ ವರ್ಣಸುವ ಉದ್ದೇಶ, ನಿಜ ;
ಅದರು ಅಫೋರ್ಗಿ ಬಜ್ಜ-ಕತ್ತಲೆ ಉದಾಹರಣೆ ನೀಡಿರ್ಹೇತು.

* * *

ತಮ್ಮ ತಮ್ಮ ಕತ್ತಲೆಯಂದಾಗಿ ತಮಗೆ ಯಿಂಗ್ರೆಸಾದ ಸ್ಥಿತಿ ತೋಧಾರಿಯಿಂದ ಪ್ರತಿಳಿಂದು ಪಾಸು ಪಡೆಯುತ್ತದೆ ;
ಮುಕ್ತಾಗಿದೆ ಹಂತಿಯಿಂದು ವ್ಯೇಮಾನ ಕತ್ತಲ್ಲದ್ದು
ಕತ್ತಲ್ಲಿರಾಗಿ ಬಹು ಪ್ರಿಯದಾಗುತ್ತದೆ !

* * *

ಹೃದಯದಲ್ಲಿ ತನಗೆ ಬಹುಕ್ರಿಮೆ ನಡೆಯೆಂದು,
ವ್ಯೇಮಾನ ಬಯಕ್ಕಿಯ ದೂರು !
ಸಾಗರದ ಆಶಾಂಕೆ ಮುಕ್ತಿ ದರಿದ್ದ ಬರಗೊಂಡಂತೆ !

63

చేండన ప్రేమదల సరోక్క వక్కు నాను ;
నాను కాగుర కశ్చ కశ్చయేషిందిరువేసేంద్రు !

* * * * *
నన్న ల్యేజ ముఖముద్ద నసుకస మండప్పుకాక ;
ఇమ బెలువాద వికసిక శస్త్రగీరీ కశ్చ కున్నోరీ, అల్ల?

* * * * *
సంగీక కాగొడ మధుశాంత, ప్రేమద
సేశివేశింద్రు ఎందు కిందప్పు—ఇవరు ;
ఇవరు ఏను అన్నదిరు— ఇవరు తహిం కాలద ఇన!

* * * * *
అగోద రాక్షిగీరీ ఎటీసిటోరీ
నాను ఈ మృష్టుల్చికిందిర
అదేష్టు కాలదింద ఇరువేశిలో
బంయీ నాను !

* * * * *
సౌందయు కాగొడ ప్రేమ శురచ్చవాగినే,
ఎందు క్షత్రియ మెనెయ కాగుర ముఖ్యగీరీను
ఒఱయులి ఎరిచిదిరీ, ఇన్నోందు అంగాలుగీరీలు
గుర్త్యగీరీ బరసుకదే—అష్టే !

* * * * *
ప్రేమ శేషవన్ను మరేయాడలు
నాటుక్క న్నె ముఖపను అత్త కేంద్రాను ;
నాను ముద్దా ప్రిచెను, స్వరపను న్నెసువే
కపరిది న్నె కప్పు కేళరాశియును కేంద్రాను
కేళదె మెంచె ముంచిసు ఒమ్మె ;
రక్తద మందయాసవను పీరలు
నా న్నె మక్క కేళపద్మి !

* * * * *
సద్గ్రయిల్లదే అవశ సంక్షేయిల్ల నాను
ఇప్పణ కశ్చయేంబుదు అవశ బయుశేయిగిన్న ;
మత్త బయుక్కేనే ఎందు కేళదు ల్ల ;
అదిర ఆ మాతు అవశు కేళదు శపుశ్శు !

అవశు ఒట్టోరీ ఇరువాగిలు అవశ దిందిర అంతే
అవశన్న ఉన్నాథురికశన్న గిసుత్తదే.
ఉన్నోరీ నుండ అవశువ అవశయవద బెలువై
సాంశ్యశువవాగి శ్రుతిపొగిదే !

* * *
ఓ ! దేవరే, అవశన్న మాకను కిందిర్ల
ఎందు కిందిర కాగొడ ఇల్ల ;
నన్న మాకన్న కింద క్షుద్యువెన్నా దండ అవశిగీ సిం
ఇల్లవే, చేరే నాలగియున్న దండ నస్సి దయుపారిసు !

* * *
ఇను నన్న సౌందయుల్ల క్షుంగారదల్ల క్ల్రీనే
సామో నన్న చంపచెయ్యి ముఖగిరువసను.

* * *
నన్న క్షుద్యుశ్శ కా పదెయలు
ఒందు జీవమానమే చేతు ;
ఇంకిరులు న్నె కపరిదువ ముంగుయుల
అంగిరసువకనశ బదుశిరులు యింగి సాధ్య ?

* * *
నన్న ప్రేమవన్ను ఇను కిరస్కరసలారీ ఎందు నంబువ,
అదిర నన్న ప్రేమ నస్సి కింద కనశ నాను మణ్ణు పాలాగువ.

* * *
ఇప్పణపన్న తేగి అపిసచేశించుదను
సిందు, మంజుకణి కింసుక్కానే, కాగియే
సౌందయుద క్షుపాచ్చుష్టి నన్న దుఃఖగిన్నెల్ల ఇల్లవాగిసుత్తదే.

* * *
శేగి కొందుతుదు తేగి, తేగి మాకాదువుదు ?
ఎంట క్షత్రియే ఇల్ల ;
క్షుగ్గుగు ఉసిరన్నే కారుగించిరువాగి
అన్నేమ తేళుతుదు ?

ನನ್ನೆದುರ್ಗೆ 'ಜೀಯ' ಎಂದು ಕುಳಿತುವ ನಾನು,
ಮಾತನಾಡಲೇ ಬೇಡವೇ ಎಂದು ಯೋಚಿಸುವ ಈನು;
ಈ ಅವಕ್ಷಯಲ್ಲಿ, ಹೇಗೆ—ಈ ನಮ್ಮೆಗಳ ಹೆಂಡಾಟಿಕೆ?

* * *

ಪ್ರೇಯಿಗಳ ಪರಾನೆಯೇ ಹೀಗಾದರೆ
ನೇನೇ ತೇಣು, ಅವರ ಘೂಷಣವರ ಗಡಿ ಏನು?

* * *

ಕನ್ನಡಿಯಲ್ಲಿ ಪ್ರತಿಬಿಂಬ ನೇಡಿಯೇ
ಜಗತ್ತಕ್ಕ ಸದ್ಗುರೂಪ ಈನು,
ಉಪಾಧ್ಯಾತ್ಮಿಕ ದುರ್ಭಾಗ್ಯ ನಿನ್ನ ಒಧವರೇ ಕಾರಣ
ಅವರ ಗಡಿ ಏನು?

* * *

ಹಾಂ ! ದ್ವೀಪಾಧ್ಯಾತ್ಮಿಕ ಅವರು, ಹೇಗೆಲಿ ಅವರು ವಂಚಿಕೆ ಸಂ
ಯಾಂಗಿ ತಮ್ಮ ಧರ್ಮ, ನನ್ನ ಸ್ತುತಿಯಾಗಿಯೇ
ಅವರು ಅವಶ ಓಟಿಯಲ್ಲಿ ಹೇಗೆಬೇಕು?

* * *

ನನ್ನ ಮುಂಗೆರುಳು ಯಾರ ಭುಜದ ಮೇಲೆ ಬೀಳುವಾಗ್ನಿ
ಸುಖಾದ್ಯುತಿ, ಪ್ರಸನ್ನಾತ್ಮ, ಸೌಖ್ಯದ ಮಧುರಾತ್ಮ—
ಅವೆಲ್ಲಕ್ಕೂ ಅವರ ನಿತ್ಯ ಸೇವೆ!

* * *

ಯಾವ ತಪ್ಪಿಗಾಗಿ ನಾನು ನಿನ್ನ ಕ್ಷೇತ್ರಾಳಿ
ಯಾತನೆ ಪಡ್ಡಿದ್ದೇ ನೆಂದು, ಮತ್ತೆ ಮತ್ತೆ ನನ್ನ ಹೇಳಿಕೆ.
ನನ್ನ ಕ್ಷೇತ್ರಾಳಿಯನ್ನ ಈನು ಕೆಡಕೆಡಿ;
ಹುಗಿಯಲಾಗಿದ ಚಂಕಿಯನ್ನ ಅಲ್ಲಿ !

* * *

ಅವಶಲ್ಲಿ ಅಳವಾದ ಖಾವಣಿಲ್ಲ,
ಅದರಿಂದ ಅವರು ಶ್ರೀಯವೇ;
ಹಂತ ತಲನೆಯನ್ನು, ಮಂದ್ಯಾದಿಂದ ಸಹಾಯರುವ
ಸೊಂಬಾನ್ನು ಕುಂತು ಮಾತನಾಡೇಣ.

ವರಂತ ಬರುತ್ತದೆ, ಅದರೆ ಕೆಲಕಾಲ ಮಾತ್ರ ;
ಅದರಿಂದ ಆದು ವರಂತ
ಹಂತ ಕುಳ್ಳುಗಾವಲನ್ನು, ನ್ಯಾದುಮಧುರ
ಹಂಗಾಳಿಯನ್ನು ಕುರಂತು ಮಾತನಾಡೇಣ.

* * *

ಅವರು ನನ್ನೆಡೆ ಬರುವ ಸುದ್ದಿ ಬಳಬಳಿದೆ
ಅದರೆ, ಇಂದ ಮನೆಯಲ್ಲಿ ಹಾನಿ ಇಂದಿಕೆಡ ಇಲ್ಲ !

* * *

ಹಾಗೆ ಇಲ್ಲ, ಮತ್ತುಲ್ಲಿಯನ್ನು ವಂತೆ ಆಕೆ ಇಲ್ಲ ಇಲ್ಲ ನಾನಿಗಿನ
ಸಾಂಕ್ಷಿಕ ಇರಿಕೆ, ಬದುಕಿನ ಸಿಹಿ ನಾಂತಿ ಅರಿಯುಕಿರಲ್ಲ.

* * *

ಹಂತ ರಾಕ್ರಿಯನ್ನದೆ ನನ್ನ ಪ್ರೇಯಿಯ ವಿಷಾರಣಿ ನ್ಯಾಂಕಿಯಾಗಿ
ಆ ಚಂಡೆಯಿಂದ ಬಿಂಬಿಸಿ ಕೈಂದಿಯಲು ಹಾತೆಂದರು ಕಿಂದಿನ.

* * *

ಸಂಕೀರ್ಣವಿರದೆ ನನ್ನ ಹೆಗೆರಾಗಿ ನೀಡಿತು
ಆರೆಯನು ಕಾಕ್ಕಿಯನು ಗೀರಿಸುತ್ತಾಡುವ
ವರ್ಕನಬಳ್ಳಿದ ವ್ಯಾಪ್ತಿ ನೇರಿಟಿ ಬೇಡ.

* * *

ಬೆಳಕು,—ಕಣ್ಣು, ತ್ವರಿತಯಗಿಂದ
ಹೆಂಡ ಹೆಂಡುತ್ತದೆ,
ಪ್ರೇರಿಗಳ ಸಂಗೆಯ ಇವರಿಗೆಯ ತಪ್ಪಿ.

* * *

ಕ್ಷಪಟ, ಸ್ವಾಪಟ, ಜಾಗ್ರಿತ, ಅಜಾಗ್ರಿತ ಎನ್ನೆ ಇರಿ
ಮುಕ್ಕಿದ ಸುಂದರ ಸೇತ್ತುಗಳು ನನಗಿ ಸಿರಾಜಾದಾಯಿಕೆ.

* * *

ಒಂದು ಸುಖಕರ ನೇಡಿಟಿಪಾದರೆ ಸಾಕು ;
ಅವರ ಜ್ಞಾನಿಯಲ್ಲಿ ನಾನು ಮೇಳಬುಕ್ತಿಯಂತೆ ಕರಗುತ್ತೇನೆ.
ಸೊಂದಯ್ಯ ಕನ್ನ ಅರಾಧಕಂಗಿ ಮಾತ್ರ
ಕೃಂಗಾರಿಗಿಂದು ಕಾಣಬೇಕ್ಕಿಲ್ಲ !

ಅವರು ಸೌಂದರ್ಯದ ನಾಡು,
ಅಗ್ನಿ ತುರಾಂತ್ರಾದ್ವಾರೆ ಹವಣೀನಾತ್ಮದ ;
ಈ ಹವಣಾತ್ಮಕಿ ನಾನು ಎಲ್ಲ ಮಧ್ಯದಂತಿಗಳ ಶಂಕರ್ಯಲು ಸಿದ್ಧ,
ಎಕೆಂದರೆ ಮದಿರೆಯೇ ಅವರ ಕ್ರಿಂತ
ಹೊರವನ್ನು, ಕ್ರಿಂತ ಕಯಿನ್ನು ಕಾಣಿಸುತ್ತದೆ !

* * *

ಅವರು ಕನ್ನ ಹೆಮ್ಮೆಯ ಸೌಂದರ್ಯ ಖಚಿತಂದ
ನನ್ನನು ಇರಿಯಂತೆಂದು ಯಿಂಥಿಸಿದ್ದಾರೆ ;
ಪ್ರೇಮಯಾಕಸೆಯಂದ ಬ್ರಹ್ಮಗಳಿಂದ ನನ್ನ ಕೃಧರ್ಯ ಕರಿಗಿಲು,
ಖಚಿತ ಕ್ರಿಂತ ವಾದರೆ ಅವರ ನನ್ನಮೇರೆ ಇನ್ನು ಕ್ರಿಂತ ವಾಗಿಕ್ಕು.

* * *

ದುಃಖಾರ್ಥ ಕ್ರಿಂತ ನೀತಿಗಳು ಮುಕ್ತಿ ದಾಗ
ಇನ್ನು ದುಃಖಪೂರ್ವಾಗಿನಂತೆ,
ಉಪಕ್ರಿಯೆ ಆಕಾಶದಸೆಯಲ್ಲಿ ಸೌಂದರ್ಯ
ಇನ್ನು ಮಹತಾಗುತ್ತದೆ.

* * *

ಗ್ರಂಥಾರ್ಥ ನಿನಮ್ಮತ
ಗೌರವದ ಪ್ರದಂಭಿಗಳನು ಪ್ರತಿಬಿಂಬಿಸುತ್ತದೆ ;
ಚಾರಿಕ್ರಿಯೆ ನೀರೆಟದಲ್ಲಿ ಕ್ರಿಂತ ಮುಂದ
ಯಾವುದೆಂಬುದನು ಬಲ್ಲಿ ನಾನು !

* * *

ಅವರು ನನ್ನನು ಕ್ಷೇದಿಯಾಗಿ ನಿರ್ದಯತ ಕ್ರಿಂತಿತಯಲ್ಲ[—]
ಅವರ ಮೇರಕ ಸುಳ್ಳು, ಪ್ರೇಮಭಾವ ಕ್ಷಿರಾಗಿಸ್ತುದು—
ಇದು ನರೀ ಗೀತಿಕ್ಕು—ಎಂದೇನು ಅಲ್ಲ.

* * *

ಬಂಧುವಿರಿಸುವ ಪ್ರೇಯಸ ನೀರೆಡುತ್ತ ಪ್ರತಿಕ್ಷೇಯಲ್ಲಿರುತ್ತಾರೆ
ಹೃದಯವನು ಭೇದಿಸುವ ದೃಷ್ಟಿ ಚೆಲ್ಲುತ್ತಾರೆ
ರಂತುಫ್ರಿ ದೃಷ್ಟಿಗ್ಗಿ ತನ್ನ ಆಶಯ ನಿರ್ಬಂಹ
ಬಧ ಮಂತ್ರಾವಿಷಯ ಒಂದು ಹಿಂಣಿಯು.

ಕ್ರಿಂತ ಮೂನ ಮಾತ್ರ ನನ್ನ ಕೃಧರ್ಯದ
ಬಂಧಕೆಯನು ವ್ಯಕ್ತಿಗೆಂದಿಸುವಾಗಿ,
ಅವರು ನನ್ನನು ಮೂರಿಯಾಗಿಸ,
ಮತ್ತೆ ನನ್ನಂದ ಮಾತ್ರ ಬಯಸುತ್ತಾರೆ !

* * *

ನನ್ನ ಪ್ರೇಯಸಿಯ ಮುಖಯರ್ಯ
ಕನ್ನ ಕಾಂತಿಯನು ಪ್ರಕಟಿಸಿಬಿಡೆ ;
ಬಂದಿರು ಮರೆಪೂಡುವ ಅವರ ಕ್ರಿಂತ
ರಾತ್ರಿಯ ಕ್ರಿಂತಾಗಿದೆ !

* * *

ನನ್ನದೇಗಿ ನನ್ನ ಗಮನಿಸಿಂದ ಕಿಳಿಸುವ
ಒಂದು ರಾತ್ರಿ, ಒಂದು ಸಂಗ್ರಹ, ಒಂದು ಸಂಕೀರ್ತನಾಕ್ರಿ
ಅದು ನನ್ನ ಆಶಿಗೆ ಚೆಳಗಿಸುತ್ತದೆ ;
ನಾನಾಗೆ ಹರುಷದಲ್ಲಿ ಕಂಳಿಸುವ ದೀಪಗಳ ಹೊಕ್ಕು ನಿರ್ವಹಿಸಿರಿ !

* * *

ಮೂಕಿಲ್ಲದೆಯೇ ನನ್ನ ಬಗ್ಗೆ ಕವಚ, ಬಿತ್ತಾಸಕ್ಕಿ,
ಯಂತ್ರಾಕ್ಷರ್ಮ ವಿಜಾರ ಮಾಡುತ್ತಾರೆ,
ನರೀ ಕೃತ್ಯಾತ್ಮಾಭಾವದನು ಸಹಿಸಲಿ ರಾತ್ರಿಗಳ ಕೆರರತ !

* * *

ನಾಸಂದು ನನ್ನದೇಯ ದುರುಷವನು ಪ್ರೇಯಸಿಗೆ
ಹೇಳಲಿಂದೇನೇಲಿ ಹೇಳಿಗೆತುವೆ,
ಇಂತೆಗೆತುವೆನು ನಾನು,
ಅದರೆ, ನರೀನೇ ಅಳ್ಳಿ, ನಾನೇನು ಹೇಳುವೇನೇ—ಅಲ್ಲ !

* * *

ಯಾರಾನ್ನಾದ್ಯಂ ನಾಕರಿಸಲು, ಕರವಾಗಿರುವ ಈ ಪ್ರೇಮವೇ ಕರಕು,
ನಿನ್ನ ಸ್ವೀಕ ಯಾರಿಗಿಬೇಯೇ ಅವರಿಗೆ ದ್ವೇಷ ವ್ಯಾಯಾಗಿಸಿಕ್ಕಲ್ಲ.

* * *

ನಾನು ಅವರೀ ನನ್ನ ಕೃಧರ್ಯ ನಾಕಿದ್ದೇನೆ,
ಹೃದಯ ಸ್ವಾರ್ಥಿಯಾಗಿ ಈ ಕ್ರಿಂತ ಸಂಗೀತ ಬೇಬೀಕು ?
ಅದ್ದುಲ್ಲದ ಹೃದಯವೇ ಇಲ್ಲಾದಾದಾಗಿ,
ಬಿನ್ನಾರ್ಥಿ ಬಾಯಿಪ್ಪಿ ನಾಲಗೆಯೂ ಬೇಡ !

ಅವರು ಕನ್ನ ಬಾಳ ಬಿಡದೆ, ನಾನು ನನ್ನ ಮರ್ಯಾದ ಏಕೆ ಬಿಡಿ?
ನನ್ನೀಂದಿಗೆ ಮುಸಿಯ ಏಕೆ ಎಂದು ಈಳಾಗಿ ಸಾವೇತೆ ಕೇಳಿ?

* * *

ಸಾಳಾಗಿ ಅಲ್ಲದೆ ಇತ್ಯಾಪ್ತಿದಂದ—
ಒಂಟಿಕೊಳ್ಳಲು ನನ್ನ, ಸೌಂದರ್ಯ ಮುರುಕೆ ಮಾಡಿಕೊಳ್ಳಲು!
ಪ್ರೇಮಿಗಿರೆ ಯಾವುದೆ ನೀಡಿದವರು ಈ ವಿಕಾಂಶವಿಲ್ಲದಾಗ್ನಿ,
ಸ್ಥಿಯಕುಮಣಿಗೆ ಯಾಗ್ರಹಿತ ಈಗ ಯಾಂತ್ರಿಕ ಅಲ್ಲ,
ಸ್ಥಿಯಕುಮಣಿ ನಂತರ, ನಾಳಕೆ, ಮುರುಕೆ—ಅಲ್ಲವೂ
ಇಲ್ಲವಾದಿವೆ ನನ್ನ ಭಾಷೆ!

* * *

ಮುಖುತ್ತ ಆರಲು ಅಡಕೆ ದುಃಖಾಳಿಕಳಲು ಎಳುವುದು ಹೇಗೆ;
ನಾ ನಾಯಲು ಪ್ರೇಮಜ್ಞಾಲೆ ನಾ ಸತ್ತಸಂಕಾವದಲಿ ಕಂತ್ಯಾವಸ್ತು ಧರಿಸುತ್ತು!

* * *

ಪ್ರೇಮದ ಸೇವೆರಾಜ ಕುದಿವ ಧೈಯಶಾಲೆ ಅನ್ನ ಯಾರಿಬಾಳಿ?
ನನ್ನ ನಂತರ ಸಾಕೆ ಶೇಳುತ್ತದ್ದಾರೆ, ಸುತ್ತಲು ನೋಡುತ್ತ—
ಮತ್ತ ಮತ್ತ ಈ ಯಾಜ್ಞಾತ್ಮಕ ಧೈಯಶಾಲೆ!

* * *

ನನ್ನ ಬಳಿಕ ಪ್ರೇಮ ಪರಿದೀಪಿಯಾದುದ ನೋಡಿ
ನನ್ನೀ ಒತ್ತುರಿಸಿ ಬರುತ್ತಲಿದೆ ದುಃಖ,
ನನ್ನ ನಂತರ ಈ ಪ್ರೇಮದ ಮಹಾಶೂರ.
ಯಾರ ಮನ ಹೊಳೆಬೇಕು?

* * *

ಆ ಆಗಳನಿರ್ದಿಯ ದುಃಖ, ಮುಖದ ಆ ಮಿಲನ ಈಗಿಲ್ಲ?
ಆ ಯಾಗ್ಯ—ರಾತ್ರಿಗೆಂಬು, ಆ ಪರ್ವ—ಮಹಾಶೂರ ಎಲ್ಲ ಈಗಿ?

* * *

ಪ್ರೇಮದ ನಯ ನಾಳಿಕರೆಯ ಬಗೆ ಈಗ ಯಾಂತ್ರಿಕ ಕಾಳಜಿ ಇದೆ?
ಸೌಂದರ್ಯದ ವೀಕ್ಷಣೆಯ ಮಧುರ ಕೂರ್ಮಾನ ಯಾರಿಗಿದೆ ಈಗಿ?

* * *

ನನ್ನ ಕೃಷ್ಣ ಅದೆ ಆಗ್ನಿ, ನನ್ನ ತತ್ತ್ವ ಅದೆ ಆಗ್ನಿ
ನನ್ನ ಸೌಂದರ್ಯ, ಗುಂಪಿಳುವ ಗ್ರಹ ಎಲ್ಲ ಕರ್ತಮಕ್ಕಂಡಿರುವೆ.

ಆ ಒಂಧು ರುಳಿದೆ ಕಾರುಣ್ಯ, ಆಕರ್ಷಕರೆಯ ಧ್ವನಿ
ನನ್ನೀ ಉನ್ನೇತೆ, ಯಾವಾದೆ ಉಕ್ಕಾಗ ಸೆಡಿತು.
ಅದರ ಆದ್ದ್ರು—ಕರ್ತಮಹೇಳಿದೆ—ಈಗಿ!

* * *

ನನ್ನ ಬಾಯಿ ಗುಲಾಬಿ ವೆಗೆಗಿ ಮೊಲು—
ಎಂದು ದುಡಿರಿಂದಲೇ ತೋರಿಸಿದಿರು;
ನನ್ನೀ ಮುಕ್ಕು ಬೀಕು, ಅದರ ದುಃ
ತಿಂದಿ, ಇಂಥು ಗುಲಾಬಿ ಅಧರಗಳ!

* * *

ಪ್ರೇಮಿಯರ ಕಾಪಿದಲಿ ಅವರೆಮರು
ಪೂರ್ಣಿಯಾಗಿದೆ ಇನ್ನೇನು ಮಾಡಲಿ?
ಅವರ ಪೂರ್ಣ ಕಿಂಡ ನನ್ನೀ
ಮುಚ್ಚಿನ ಇಂದ್ರಿ ಎಂದೇ ಹೇಳುತ್ತಲಿದೆ!

* * *

ಎಕ್ಕೆ ರಂದ್ರೆ ಪ್ರಾಯ ಹೇಗೆ? ಎಂದು ಪ್ರೇಮಿ ಈಳಿ,
ನಾನು ಎಕ್ಕೆ ರಂಪಿ ಹೇಳಿದೆ, ಈಗ ಗಾಳಿ ಹೇಳಿತು:
ಎಷ್ಟು ರಂಪಿ ಪ್ರಾಯ ಹೇಗೆ—ಎಂದು!

* * *

ಪ್ರಾಣಿಜೀವ ಮದಿರೆಯ ಬಟ್ಟೆಲು ಕ್ಷೇತ್ರ ಬರೆ,
ಕ್ಷೇತ್ರ ನರರಾಗಿಲ್ಲ ಕ್ಷೇತ್ರದುಕೆಲು ವಿಂಡಿದ್ವಾ!

* * *

ಮತ್ತೀರಿದ ನಾಕೆ ಜಪಿಲಿತ್ತ ಈ,
ನನ್ನ ಅಲ್ಲ ಅಕ್ಷಿತ ಹಾಗೆ,
ಮತ್ತೆದೆ ಉನ್ನತ ಈ ವಿಚ್ಯಂತ ತಲ್ಲಿನಾಲೀಂತದಲ
ಇದನು ತಮ್ಮಿವಯಕ್ಕು ಅಭಿರೂಢನ್ನು!

* * *

ದೀರ್ಘ ಸಾಳ್ಳಾ ರೂಪ ಹಾಗೆ ಧೈವಿಷಾರಗಳ ಬಗೆಗೆ
ನಾನು ಮಾತಾಮಿಶ್ರಿದಿರು, ಆಗಳಿ ಕಿಂಡ ಮಧುಬಟ್ಟಲುಗೆ
ಬಿಂಬಿ ಹಾಗ್ನಿ—ನಾನು!

* * *

ಅನ್ನರು ಕಂಕುಮ ಕುಹಿದು ಮತ್ತುರಾಗಿರುವಾಗಿ
ನಾನು ಕೃಷ್ಣಯಲ್ಲಿಮೀ ಮರಳುತ್ತೇದರೆ—

ನಿನೊಂಥ ಸೋಜಗಿ ! ಎಂಥ ಮುಖದಾಯಕ !
ಬಾನು ಸುರಾಭಾನ ಪೂಜುಪ್ರದಿಲ್ಲ—ಎಂದು ಆಳೆಮಾಡಿದ್ದ ರೂ
ತನ್ನ ಮಧುರತಮ ಕರ್ತವ್ಯ ಕಂಘಾಲಿಸಲು ಏಕೆ ಮರೀಕರು ಸಾಕಿ ?

* * *

ವಂಚಿಕನ ಸಿರಾಕೆ—
ಮಧ್ಯದ ಪ್ರತಿಮೆಯನ್ನು ಹಿಂದಾಗಿಸುತ್ತದೆ.
ಕುದುರುನಂತೆ ತೆಗೆದುಪ ದಿಕೆ
ತೆಗೆಗಳು ಬಂದು ಅಶ್ವ ಉಸುತ್ತುವೆ !

* * *

ಗಾಳಿಯಲ್ಲಿ ಮುದಿರೆಯ ಪ್ರಭಾವ
ಉಸಿರಾಡಿಸಿದರೂ—ಸಾಕು, ಕುದಿದ ಅನುಭವ ನವುಗೆ !

* * *

ನನ್ನ ಜೀವನದ್ದೀ ಒಮ್ಮೆಯಾದರೂ
ಈ ದೇಹವನು ಉತ್ತಾಪದ ವರ ಬಿಡಿಬೇಕು ;
ಈ ! ಪ್ರೇಮ ಕೀರ್ತನ್ನು ತಯ್ಯೇ,
ಫೂರ್ಣಪೂಕ್ತಿಪೂಕ್ತ ಪರೆಯಲು ಯಿಂಗ್ನಿನಾದ
ಮಧ್ಯದನು ನನಗೆ ಕುದಿಯಲು ಕೊಡು.

* * *

ಕೆಲವರಿಗೆ ಕಡಿಮೆ ದಾಯ ! ಈ ! ಸಾಕಿ,
ಇನ್ನು ಕೆಲವರು ಎಂದು ಸಾಕವ್ಯ ಶ್ರಾಂಕಿಯಿಲಾರದವರು ;
ಇನು, ಮುದಿರೆಯ ನಡಿಯಾದರೆ,
ಬಾನು ಚ್ಯಾಮುರಿವ ದಿನವಾಗಿ, ಇನ್ನು ನು
ಮತ್ತು ಮತ್ತು ಕುದಿಯಲ್ಲಿ ಸುವೆ !

* * *

ತ್ವರ್ಯಾಯಿಂದ ಸಾವಿಂದ ಬತ್ತಿದ ಅಧರಗೆ,
ಬಾನು ಚೇಂಡಿಗೆಂದ ಯಾತ್ರಿಕರಿಗೆ ಮಂದಿರವಾಗಿದ್ದೇನೆ ;
ಸೃಷ್ಟಿಗತ ಮುಖದ ಬಂಬಿನೆ,
ತ್ವರ್ಯಾಯಿಗಳ ಕೆರೆವ ದಾರಿ ಎನ್ನ ವಾತ ಬಾನು ಮುಗಿಂತ್ತುಗೆತ್ತೇನೆ !

* * *

ಮರಣ ಕರೆಯಬಹುದೆಂದು ಆಕಿ ಅಸರಿಂತ ಕೊರಮಿಸಿತ್ತೇದು,
ಮಾತನಾಭುವ ಮಾತನಾಭಾರದ ಒಂದು ಕಬ್ಬಿ ಬಾನು ;

ಬಡೆಮಹೇಂದ ಬೇರೆನದ ಪರಿಷ್ಠಾಲ್ಯ ತನ್ನ ದಿ ನಾನು,
ಮುಖದಿಂದ ತರೀಬಾಗಿವರೆವರ ಇಂತ್ತು ಕ್ಷಮೆ ನಾನು !

* * *

ಬೆಲುವೆಯ ಮಧುರಮಾಲುಗೆ ವೆಂದುಕ್ಕೆಂತು ಲಾಜಾರಿ
ವೆಂದುಕ್ಕೆಂದ ತ್ಯಾಗಿಯಂತೆ, ನಾನು ಸಂಪೂರ್ಣ
ಅನುಮಾನಾಸ್ತುದನು, ನಿರಾಶಾದಾಯಕನು !

* * *

ಉದಾಹಿಸನಾಗಿ ತೆಗೆದರೂ ಒಳಗೆ ದುಗ್ಂಡಿಂದ ಕುಂಬಿದ್ದೇನೆ,
ಕರ್ತವ್ಯಾಲದರಿ ಕ್ಷೇಣಾಗಾ ಬಾಡಿದ ಕರ್ಮಗಳ ಮುಗಳಿಗೆನಾ, ನಾನಾಗಿದ್ದೇನೆ !

* * *

ನನ್ನ ಬೇಡಿಗೆ ಕೆಲಿಯಲು ಜಾಕೆಕೆರೆಯುತ್ತೇನೆ,
ಆದರೆ ಈ ಮುಚ್ಚು ನನ್ನ ಅವಕ್ಷಿರ್ಣ ತೆಚ್ಚಿ ಸಬಂಧದೆಂಬ ಭೇಡ !
ಕ್ಷೇತ್ರ ಬಿಂಗಿಗೆದಾದರಿ ವಿವೇಕ ನಂಬಿಗೆ ಮಾರ್ಗದರ್ಶಕವಾದರೆ ವಿಹಿತ,
ಬಾನು ಲೀಕೆವರೀಕ್ಕೆ ಸಿಪಿಸಿಡಾಗಿ, ಸರಜ ನಂಬಿಗೆಯು
ಎಲ್ಲ ಅನಿಸ್ಯಾಗಿ ಬಗೆಗೆ ದ್ವಿಪದ ಜರಿಸುದು ಕಾಣುತ್ತದೆ.
ನನ್ನ ಮುನ್ಹಿ ಸ್ತಾಪಿಸಿದ ಹಾಗೆ ಜಾಗೆಗೆರಿಕೆಯಿಂದ ವೇದನಾಕ್ರಿನ್ನಿಯು
ಸ್ತಾಪಿಸಿಕ್ಕೆಲ್ಲ ಸ್ತಾಪಿತ್ತು ಸೆಡುವುದು ಮೇಲಿಸಿತ್ತದೆ ;
ಆದರೆ ಬಾನು ಹಾಗೆ ಮಾಡಲಾರೆ, ನನ್ನ ತ್ಯಾಗು ಜಡವಾಗಿದೆ, ತಣ್ಣಾಗಾಗಿದೆ.
ನನ್ನ ಜೀವನ ಪ್ರಾರ್ಥ ನಿಮ್ಮಿಸಿರಿನ, ಪ್ರತೀಕವಾಗಿ ಪ್ರತಿಂಬಿಸಲಿ,
ಆಗ ಈ ! ದೇವರೆ, ಅಳುವಳಿಕೆಯನು ಶರುವ ನೇಡಿನ ಮಂತ್ರ ಬಾನು.
ನನ್ನ ಪ್ರವಂತ ಕರೆನಿನ ಕರ್ತಾಗಿರಲಿ,
ಅದ್ದು ಕ ಅಕ್ಷಯಗಳಾಗಿ ಕೊನೆಯಿಲ್ಲದೆ ಅದರ ಕೀರದ ಮೇಲಿ
ನ್ನೊಂದನು ಬಾನು !

* * *

ಶುದ್ಧ ದೀನತೆ :
ಭಿಕ್ಷು ಕಾನ ಕ್ಯಾ ಬಡತನದ ರೇಖೆಯನು ಅಳಿಸಿಕಾಳಲು ಹೊರಜಾಜಿದೆ ;
ಎಲ್ಲ ಬತ್ತಿಲ್ಲ ಇರಲು ಜೆಂದ ಅರೆಯ ಕೆಂಪುಕಾಳುವಾಗಿ,
ಉಳ್ಳಾಧಾವೆಗಳ ಅದರ ಮೇಲೆ ಪ್ರಾರ್ಥಿತ್ವ ಕಾರುತ್ತದೆ !

* * *

ಸುರಾಜ್ಯ ಅಕ್ಷಯ ಹಾಗೆ ಪರಾಕ್ರಾಂತಿಗೆನು
ಹಂದುಳಿಸುವ ವಿಧಿಯ ಇಂದ್ರಜಾಲದ ಮಿಥ್ಯಾಸಂಕಾನ—
ಮಹಕ್ಕಾಳಾಕ್ಷೇತ್ರ ಉದ್ದಯಿಸುವ, ಮಿನಗುವನ, ಮತ್ತು
ಮಾಯವಾಗುವ ನಕ್ಷತ್ರಗಳು !

ಹುಂಟ್, ಕೇವಲ ಒಂದು ವಿಚಿತ್ರ ಕ್ಷಮೆ, ಅಕ್ಕಾರ್ಥಕೆ ಹ್ಯಾಫ್ ;
ಕ್ಷಮೆ ಗೊಂದಿದ ರಕ್ತಗೆಲು, ಅನ್ನಿತ್ಯವಿಹಿನೆ—ಸ್ವತಾಂತ—
ಹಂತ್ ಶಯಲ್ಲಿ ಗೊರಿಗಳ ಕಾರಣ ಅಡೆತೆಯ ಹಂತ್ ಕವೆ !

* * *

ಸ್ವಾಭಾವಿಕವಾಗಿ ಎಲ್ಲರು ಅವರಿಚಿತರೇ !
ಮನಸ್ಸುಧು ತೆರೀಗಳಂತೆ ಕ್ಷಮದುಕ್ತಾರೆ, ಬೆರೆಯುಕ್ತಾರೆ, ಅಗೆಯುಕ್ತಾರೆ.
ಮೇಯುವ ಜಂಕಿಗಳ ತಂಡ ಪದುರುವ ನಂ ಇದು;
ಸ್ವೀಕ್ಷಣಿಂದಿ ಕ್ಷಮದುತ್ತವೆ, ಮುರಿಯುತ್ತವೆ,
ಪ್ರೇಮ ಬಂಧನರಲ್ಲಿ ಸಿಕ್ಕಿವರ ಪಾದು—ಗೋಳು !

* * *

ಹಾರಿಯೆತೆಂದು ಇಲ ಲೈಟ್‌ರುವ ಪಕ್ಕೆ ನಾನು,
ನಂತ್ ಸಂಪೂರ್ಣ ಜಗತ್ತಿಯಲ್ಲಿ ಸರೀಮನೆಯ ನಂತ್ ಇತ್ತು ಟ್ರೈಡ್ ಕ್ಷೇತ್ರ,
ಸ್ವಾಭಾವಿಕ ಬಯಲ ಗಾಳಿಗಾಗಿ ತಂಬಲಿಸಿ
ಹೃದಯುದಲಿ ರಕ್ತಸ್ವರೂಪಾಗಿ ಶಾಯಿಜೀಕಾಗಿದೆ—ನಾನು !

* * *

ಕರಣಿ ಕಂತು ಕಲ್ಪನೆಯಿಂದ ಪರಿ ಹೇಳಿತಾಗಿದೆ
ವಿನಿಂದ ಸ್ವಾಭಾವ ಕುಂದಿ, ದುಃಖದ ಭಾರದಿಂದ ಕುಸಿದಿರಲು
ಯಾವ ಗೌರವ ಮುಕ್ತಿಸಿಂದಿತು ಮನುಜನಿ ?

* * *

ನಾನೆಂದು ಬಯಲ್ಕಿಗಳ ಉದ್ದಾನ ;
ಹಂತ್ವಾಗಿತನು ಎತ್ತಿತುವಂತೆ,
ಸ್ವಾಂಚಯಿತ ದರ್ಶನಗೊಳಿಸಿ, ಎತ್ತಿತುರುವ.
ಸಾವಿರ ಗೋಳಿ ಪಾದುವ ಬುಲ್ಲೆ ನಾನು,
ಕಟ್ಟಿವಾದ ಸುಡಿ ಸಿಯಮದಿಂದ ಕಷ್ಟದೆ ನಂತ್ ನಾಲಗಿಯು, ಅಯ್ಯ್ಯೀ !

* * *

ಸರಪಳ ಯುಂ ಯುಂ ಇಂದು ಪೊತ್ತೆ, ಸುತಿಯಬಲ್ಲುದು,
ತ್ವಂತ್ ನಾಗಿರು—ನಂತ್ ಸಿಕ್ಕೆ ಕಾಗೆ ಪ್ರತಿಫಲವಿಂದರೆ—ನಂತ್ ತೆಂಜ !

* * *

ಪ್ರೇಮದಿಂದ ನಾನು ಗಳಿಸಿದು ಆಶಯ ವಿಳಾತ—
ಹೃದಯ ಹೃದಯದ ಬೀಸುಗೆ—ಮಾತಿರದ
ದುಃಖಿಕ, ಅಥವ ಅಥವದ ಬೀಸುಗೆ !

ಗುಂಟ್ರಿದ್ದ ಪಾದೆಗಳು ನಂತ್ ಕ್ಷಮಯದ ಮೇಲೆ
ಒಳಿಸಿದಂತೆ ಭಾಸವಾಗಿತಲಿದೆ !
ನೆಂಬಿಗಿ ರಂಧ್ಯಾದ ನನಗಿ, ದಾರಿಯಲಿ ಮುಂಬರುವ
ಕಷ್ಟದ ಭೂತ ಇನ್ನೆಲ್ಲಿ ?

* * *

‘ಅಸದ್’, ವಿನಾಕ್ರಿ ಸಾವಿರ ಸಲ ತುತ್ತಾಗಿದ್ದಾನೆ,
ಘಂಟುಯ ಮೇಲನ ಜ್ಞಾತೀಯ ವ್ಯಾಖ್ಯಾತ್ವ ಕೇಟೆ ಬಲ !

* * *

ನೇತ್ರ, ಎಂದು ಇರಲಾರದ ಪಾಸ್ತುಗಳನು ಸ್ವಾಸುವ ಕುರುಪ ಕೆರೀಗಾರ,
ಈ ಲೋಕ ಜನಭಂತವಾಗಿರಲಿ, ಸಾಜ ಸಾವಾಗಿರಲಿ
ಅದೊಂದು ಮರಕಾಗಾದು, ಕ್ರಿಯಂತವಾಗಿದು ಇಲ್ಲಿ ಬದುಕು !

* * *

ವೇದನಾಶಕನ್ನುತ್ತೇ—
ಮನಸಿಗಿ ವಿರಾಮವನು, ಕಾಂತಿಯನು ಸ್ವಾಹಾರೆ,
ಈ ಜಾಗ್ರಿತ ಸ್ವರ್ವದಂದರ ಸ್ವಾಹೆ ನಿರಾಳಿಯಂದ ಬರಲುತ್ತದೆಂತ
ಅದೆ ತೆಲೆಯು ಮೇಲೆ ಕೆನ್ನಾರಿತೆ ಇಲ್ಲಿ ಹುಟ್ಟಿಸುತ್ತಿರು !

* * *

ಎಲ್ಲ ಸೇತ್ತುಗಳು ಬಯಲ್ಕಿಯು ನಿರಭ್ರಕರೆಯು ಪ್ರತಿಬಿಂಬಿಸುತ್ತಿವೆ,
ಕ್ರಿಯಂತ ಕಂತಸದ ಸಿಯನು ಪರಿದಿದ ರಕ್ತಗೆಂಬಳ ;
ನಗೆಯು ಸದ್ಯ ಭೂತ-ಪ್ರೇಮಗಳನು ನಾನ್ಯಾಸಿಸಿದೆ.

* * *

ಬಯಕು ತನ್ನ ನು ತಾನೆ ವಿಳಿಕೆಯಲುವ ರಿಂತ ವಿಕ್ರಿತವಾಗಿದೆ,
ಮೇಲೆಯಲಿ ಪ್ರತಿಸಲಪೂ ಕ್ಷಮಯದ ಬೆಲೆ ಇಂತುಕಿದೆ ;
ಆದರೆ, ಪರುತ್ತ ಲೀ ಇದೆ ಕಿಂಗನಗೆಯ ಬೆಲೆ ಮಾತ್ರ !

* * *

ಬದುಕಿನ ಶಾರಾಗ್ರಹದರಿ ಬಂಧಿತರು ನಾನ್ಯಾ,
ಬೆಂಕುಕ್ಕಿನಲ್ಲಿ ಹುದುಗಿರುವ ಚಿಂಕಿಕಿತ್ಸಿಗಳಿಗೆ
ಸ್ವಾಕಂತ್ರ್ಯ ಎಂದರೆನು ?

ನಾನು—ಮುಂಬೀಕ್ಕಿನ ಕಾಲದಲ
ಮೇಳಬಲತ್ತಿಯ ಮಿಂಡುಕೆ—ಬೆಳಕು !
ನನ್ನ ಜೀವನದ ಸರಥ್ಕಾಳಕೆಯ
ದೇಹಿತಕದ ದುಃಹತ್ತಾರಿತ ಕಂಪನ !

* * *

ಕನ್ನು ಲಭಾಕೆಯಲ್ಲಿದ್ದ 'ಅಸರ್ವ', ಸಾಕುಳನು ತೆಗೆದ,
ಆತ್ಮಾಖಿಮಾನ—ನದಿ ಪಾಟುವಾಗಿಲೂ ಬಾಯಾಂಕೆ
ಆರಸಿಕೊಳ್ಳಬೇಕೆ ನಡೆದ !

* * *

ನೀಮು ನನ್ನ ಸರ್ವನಾಶವಾಗಿದೆ
ಅದರಿಂದಾಗಿ ನಾನು ಉಜ್ಜಿ ತಾಗಿರುವೆ,
ಉಗೆ ಕಟ್ಟಿನ ಅರ್ತ, ಅದನೇಂದು ಉಳಿದರೆ,
ಮತ್ತೆನ್ನು ಉಳಿದ್ದು !

* * *

ನೀಮಿದ ವಿರಜನುಃವರಿ ಸುಂಸಿದ ಕಣ್ಣೀರು
ನನ್ನ ಮನೆಯ ವಿನಾಕ ಬಂಧುಸುತ್ತಿರೆ;
ಮನೆಯ ಬಾಗಿಲು—ಗೋಡೆಗೋಡಿಂದೆಲ್ಲಾ ನುಗಿ
ಮನೆ ಕಾಳಾಗಿದೆ ಎಂಬುದು ತೋರುತ್ತಿದೆ !

* * *

ನನ್ನ ಶೃಷ್ಟಿಯಿಂದಿಗೇನೇ ತ್ವಾಸದ ಬೀಜಾರ್ಬೇಳಕೆಯೂ ಆಯ್ದು,
ಹೆಗೆಂದರೆ—
ಅಂತಿಮಿಯ ಬೆಳಯನು, ನಾಶಮಾಡುವ ಈತಿಲನ ಇತ್ತು
ಒಕ್ಕಿಗಾನ ಬಿಸರಕ್ಕುಳಿ, ಗೀಡತ್ತಾಗುವ ತಾಗಿ !

* * *

ಕಾಳಾಗಿಬೇಕಿಲ್ಲ ಆ ಲೋಕ ಎಷ್ಟೀ,
ಮರುಭೂತಿ ಅವಕಿಷ್ಠ ತಿರಸುತ್ತಿದೆ ನನಗೇ—
ನನ್ನ ಮನೆ ನೆನಪ !

* * *

ಜೀವನದ್ದು ಆಶೀರ್ವ ನೋವು ಹೆಚ್ಚಿಲ್ಲದು
ಹೆಣ್ಣಿತುವೆ ನಾನು;
ನಾನು ಆರಿದ ದೀಪ, 'ಏಕಫಿಲ' ಇಡಿ ಕುಳಕು
ನುಂಬಿತಂತ್ವ ಯೋಗ್ಯತೆಯು ನಂಗಿಲ್ಲ ಇನ್ನು !

¹⁻¹ ಸಭೆ, ಸಂಕೀರ್ಣಕಾವ್ಯ. (ಅನುವಾದಕ)

ನೃಯಿಸಿಯ ಕಳಿದಳೀಕೆನುವ ಆರೆ ಕಳಿದೆ,
ನನ್ನ ಈ ಕೃದೆಯದ್ದಲ್ಲಿ ಉಳಿದ್ದು;
ಅದರ ನೆತ್ತಿ ಕಳಿದ ಪಾಸ ತೋಗಿದೆ,
ನಾನಿಗೆ, ಎಲ್ಲಾಂತ್ರಾ ಸುಷ್ಟು ಬಂದಿಯಾದ ಮನನ !

* * *

ನಾರಾತೆ ಯೀರಿದ ನನ್ನ ಮೇಲೆ ಇಂದು ಮೃತ್ಯು ಸಾಕ್ಷಿ ಉತ್ತರಿ;
ನಾನೇ ಅಸಂಖಯೀ—ನನ್ನ ಪ್ರೇಯಿಸಿಯನು ಕಾಂಬ ಪನಾನ್ನ ಸೆಗೆ—!

* * *

ಅತುಲ್ಯವಾದ ವ್ಯಾಘರಿದಿಂದ ಕಳಿದಿದ ಇನ್ನಲ್ಲದೆ
ಈ ವಿಶ್ವ ಇನ್ನೇನ್ನಿಂದ ಅಲ್ಲ;
ಸೌಂದರ್ಯೀ ತನ್ನ ನೆತ್ತಿಕಿ ಪರುವ ಆನಂದದಿಂದಾಗಿಯೇ
ನಾವು ಬದುಕಿದ್ದೇವೆ.
ಇವನವನ್ನು ಉಪಭೂತಿಗಳಿಗಲು ತಾಗಿ ಆಯಿಲು
ಒತ್ತಾಯ ಮಾಡುವ ಬದಲು, ಇವನವೆ ದ್ವಾರಕಾವನೆಂಬಲು
ಒತ್ತಾಯಿಸುತ್ತಾದು—ಇದೆಂಥಿ ಕೃದೆಯಂತೆ !
ತಂತ್ರಾ ತಾಗಿ ಆಕ್ಕು ಏನೂ ಅಲ್ಲ ಎಂದಾಗಿ,
ಪಸ್ತುಗಳಾಗಿ ಅಭಿಲಾಷಿತರುತ್ತಾದು ಅರೆಂಥಿ ತೀಯ !
ಜೀವನ ಮತ್ತು ಮರಣ ರಾಗಿದ ಆರೆಂತಹ ಆವರೇಂತಹ
ಉತ್ತರ ಆಕ್ಕುದನ !
ಸಮಾಖ್ಯ ತಾಗಿ ಒಕ್ಕು ನಿಕಿಲತೆ
ಇತ್ತಾಗಿಲಿಂ ಭೀಡ ಕೆಲ್ಲಿ ಸುತ್ತಿದು ಬಾರಿಕ ವಿವೇಕನೆಯು ;
ಮುಂಹಿರ್ವತನ—ನ್ಯಾಥ, ಜ್ಞಾನದ ಗರ್ವ ;
ಬ್ರಾಹ್ಮನೆ, ಉಪಾಸಕ ; ಎಲ್ಲಾಂತ್ರಾ ರುಷ್ಯ !
ಬುದ್ಧಿಮಂಧ್ಯೇ ತರುವ, ಬಟ್ಟಿಲದ ತರುವಳಿದೆ
ಮದಿರಯೆ, ನಮ್ಮಗಳ ಆ ಲೋಕ—ಆ ಲೋಕ !

ಅಕ್ಷರ ಗ್ರಂಥಗಳು

ಇಂಗ್ಲಿಷ್:

೧. ಇಂಟರ್ ಪ್ರೆಸ್‌ಪ್ರಸ್‌ ಅಥ್ವಾ ಗಾಲಿಬ್—ಕೆ. ಎಲ್. ಕಾಲ, ಅಕ್ಷರಾಮ ಅಂಡ್ ಸನ್, ೧೯೫೫.
೨. ಗಾಲಿಬ್—(ಎ ಕ್ರಿಕೆಟ್ ಅಷ್ಟಿಯೇಂದ್ರ ಅಥ್ವಾ ಹಿಂ ಲ್ಯಾಫ್ ಅಂಡ್ ಉದ್ಯ ಹೈಯಿಟ್), ಕಾ. ಸಿಲ್ವೋ ಅಬ್ಜ್ಲ್ ಲಿಫ್, ಕ್ರಿಕೆಟಾಬಾದ್, ದೆಕ್ಕನ್, ೧೯೭೯.
೩. ದಿ. ಇಂಡಿಯನ್ ಮುಸ್ಲಿಮ್—ಎಂ. ಮುಜಿಬ್, ಜಾರ್ಕ್ ಅಶ್ಲೀ ಅಂಡ್ ಅನವಿನ್, ಉಂಡನ್, ೧೯೬೬.
೪. ಫೇದುನ್ ಉದ್ಯ ಪ್ರೋಯಂಟ್ ಅಂಡ್ ರೈಟರ್—ಅಬ್ಜ್ಲ್ ಬಾಡಿರ್, ನ್ಯೂ ಬುಕ್ ಸೆಫ್ಸ್ಟ್, ೧೯೬೨.
೫. ಎ ಹಿನ್ನರಿ ಅಥ್ವಾ ಉದ್ಯ ಲಿಟ್ರೀಚರ್—ಮಹತ್ವದ ಶಾಸ್ತ್ರ, ಅಕ್ಷರಾಧ್ ಯುಜನ್‌ವಸಿಂಹ ಪ್ರಸ್, ೧೯೬೪.
೬. ಎ ಹಿನ್ನರಿ ಅಥ್ವಾ ಉದ್ಯ ಲಿಟ್ರೀಚರ್—ರಾಮಾಬಾಬು ಸಕ್ಕೇನಾ, ರಾಮನಾರಾಯಣ ಕಾಲ, ಅಲಜಾಬಾದ್, ೧೯೭೨.
೭. ಸೆಲೆಕ್ಟ್ ವರ್ಸೇಸ್ ಅಥ್ವಾ ಮಿಜಾರಾ ಗಾಲಿಬ್—ಸಂಥಿಯ ಸದುಲ್ಲಾಹ್, ಕಾರ್ಪೆನ್ ಫೆನಲಾಯ್ ಸಂನ್, ಉಂಡನ್, ೧೯೬೫.

ಉದ್ಯುಕ್ತ:

೧. ಮಂತ್ರತೀಬ್-ಪಿ-ಗಾಲಿಬ್—ಮೌಲಾನಾ ಇನ್ವಿಯಾಜ ಅಂಡ್, ೧೯೫೫.
೨. (I) ಅಕ್ಷರಾಲ-ಪಿ-ಗಾಲಿಬ್ (ಉತ್ತರಾಂಗ ಸಂಗ್ರಹ)—ಕಾ. ಮುಕ್ತಾ ರುದ್ರಿನ ಆರ್ಟ್, ೧೯೫೮.
(II) ನೆಟ್-ಪಿ-ಗಾಲಿಬ್ (ಉತ್ತರಾಂಗ ಸಂಗ್ರಹ)—ಕಾ. ಮುಕ್ತಾ ರುದ್ರಿನ ಆರ್ಟ್, ೧೯೬೫.
೩. ಮುತಾಲಾ-ಪಿ-ಕಲಾಮ-ಪಿ-ಗಾಲಿಬ್—ಮಿಜಾರ್ ಜಫರ್ ಅಲಿಖಾನ್, ಅಸಾರ ದಾಸಿಕ್ ಮಹಲ್, ಉಪನ್, ೧೯೬೫.
೪. ಅದೆಬಿ ಮಿತುತ್-ಪಿ-ಗಾಲಿಬ್—ಮಿಜಾರ್ ಮಹತ್ವದ ಅಂತ್ಯಾರ್, ಇದಾರ ಫೆರ್ನೆಫ್—ಎ-ಉದ್ಯ ಉದ್ಯ ಉದ್ಯ, ಉಪನ್, ೧೯೬೭.

೫. ನಾದಿರೂತ್-ಪಿ-ಗಾಲಿಬ್—ಅಭಾಕ್ ಕುಸೇನ್ ಅಭಾಕ್, ಇದಾರ-ಎ-ನಾದಿರೂತ್, ಕರಾಚಿ, ೧೯೬೯.
೬. ಮಿಜಾರ್ ಗಾಲಿಬ್ ಕೇ ತೆಂಡಿಯ್—ಮೌಲಾನಾ ಅಬ್ಜ್ಲ್ ಬಾರಿ, ಅಸಿ, ಮುಕ್ತಾ ಉದ್ಯ ಉದ್ಯ ಉದ್ಯ, ಉಪನ್, ೧೯೬೯.
೭. ಆಬ್-ಪಿ-ಹಯ್ಯಾತ್—ಮೌಲಾನಾ ಮಹತ್ವದ ಕುಸೇನ್ ಅರ್ಧಿದ, ಉಂಡನ್, ೧೯೬೬.
೮. ಮಹಾಸಿನ-ಪಿ-ಕಲಾಮ-ಪಿ-ಗಾಲಿಬ್—ಕಾ. ಅಬ್ಜ್ಲ್ ರೈಕುನ್, ಚಿಜನೆಹಿಂ.
೯. (I) ಕುಲಿಯಾತ್-ಪಿ-ಗಾಲಿಬ್ (ಫಾರಸೀ)—ಅಸದುಲ್ಲಾ ಖಾನ್, 'ಗಾಲಿಬ್', ಮತ್ತು ನೆವೆಲ್ ಕೆರೆಕೆರೆ, ಉಪನ್, ೧೯೬೫.
(II) ದಿವಾನ-ಪಿ-ಗಾಲಿಬ್ (ಉದ್ಯ)—ಪ್ರೋಲಾನಾ ಇನ್ವಿಯಾಜ ಅಲಿಖಾನ್ ಅಂಡ್.
೧೦. (III) ಉಗ್ರ-ಪಿ-ಹಿಂದಿ (ಪತ್ರಗಳು)—ಅಸದುಲ್ಲಾ ಖಾನ್ 'ಗಾಲಿಬ್', ಮತ್ತು ನೆವೆಲ್ ಕೆರೆಕೆರೆ, ಕಾಸಫ್ರಿರ್, ೧೯೬೬.
(IV) ಉದ್ಯು-ಪಿ-ಮು ಅಲ್ಲ್ (ಪತ್ರಗಳು)—ಅಸದುಲ್ಲಾ ಖಾನ್, 'ಗಾಲಿಬ್', ವೆಳಿಧಿ-ಪಿ-ಅಮ್ ಪ್ರಸ್, ಆಗ್ರಾ, ೧೯೬೭.
೧೧. ಯಾದ್ಗಾರ-ಪಿ-ಗಾಲಿಬ್—ಮೌಲಾನಾ ಅಲ್ಲಾಹ್ ಕುಸೇನ್, 'ಹಾಲಿ', ನಾವಿ ಪ್ರಸ್, ಕಾಸಫ್ರಿರ್, ೧೯೬೯, ಮಹತ್ವದ ಮಿಲಿಸಿ-ಪಿ-ತರ್ವಿ-ಹ-ಅದ್ರ್, ಉಂಡನ್, ೧೯೬೯.
೧೨. (I) ಅಸಾರ-ಪಿ-ಗಾಲಿಬ್—ಕೆಂಪ ಮಹತ್ವದ, ಇಕರಾಮ್, ಉಂಡನ್, ೧೯೬೫.
(II) ಹಯಾತ್-ಪಿ-ಗಾಲಿಬ್—ಕೆಂಪ ಮಹತ್ವದ, ಇಕರಾಮ್, ಉಂಡನ್, ೧೯೬೫.
(III) ಗಾಲಿಬ್ ನಾಮ್—ಕೆಂಪ ಮಹತ್ವದ, ಇಕರಾಮ್,
೧೩. ಅಭಾಕ್-ಪಿ-ಗಾಲಿಬ್—ಬಿರ್ಹಾ ಅಬ್ಜ್ಲ್ ಕೆರೆಕೆ, ಮತ್ತು ಬಾ ಮುಯಿಸುಲ್ ಅಂಡ್, ಉಂಡನ್, ೧೯೬೪.
೧೪. ಗಾಲಿಬ್ (ಅರಂಭದ ಕಾಲ)—ಕಾ. ಮಿಜಾದುಲ್ ಇಸ್ಲಾಹ್, ಅಂಡುವನ ತರ್ವಿ-ಪಿ-ಉದ್ಯ ಉದ್ಯ, ಅಲಿಗೆ, ೧೯೬೦.
೧೫. ಗಾಲಿಬ್—ಕಾ. ಸ್ಯಾಯ್ ಅಬ್ಜ್ಲ್ ಲಿಫ್, ಉಪನ್.
೧೬. ಮಿತುತ್-ಪಿ-ಗಾಲಿಬ್—ಮಹತ್ವದ ಪ್ರಸಾದ್, ಕೆಂದುಸ್ತ್ರಾನ್ ಆಕಾದೆಮಿ, ಅಲಜಾಬಾದ್.

१८. (I) ಜರ್ಕರ್-ವಿ-ಗಾಲಿಬ್—ನುಲ್ಕ್ ರಾಮ, ನುಕ್ಕಿ ಒಂದು ಜಾರ್ಮಾನ್ಯಾ ಸ್ಕ್ಯೂ ದೇರಿ, ೧೯೭೪.
 (II) ತೆಲಮಿಂಚು-ವಿ-ಗಾಲಿಬ್—ನುಲ್ಕ್ ರಾಮ, ನುರಕ್ಕೆ ಕಸ್ಟಿಫ್-ಎ-ಕಾರ್ಲ್‌
 ನೀಕೆಂಡರ್, ೧೯೬೯.
१९. ಗಾಲಿಬ್—ನುಲ್ಕ್ ರಾಮ ಸುಲಾಮು ರಕ್ಷಣ, ಮುಹ್ತ್ರ್ ಮುಹ್ತ್ರ್ ಹೈಕ್‌
 ಲಾಹೋರ್, ಪ್ರಥಮ ಮುದ್ರಣ, ೧೯೬೬
೨೦. ಅಯ್ಯಾನ್-ವಿ-ಗಾಲಿಬ್ (ಶೈಲಿನೆರ್ ಸಂಗ್ರಹ)—ಪಬ್ಲಿಕ್ ಎಂಬ್ ಡಿಜಿನ್, ಗೌರ್ತ್ ಮುಂಬಿ
 ಆಫ್ ಎಂಡ್‌ಎಂ, ನ್ಯೂ ದೆಕ್ಕಿ, ೧೯೬೭.
೨೧. ಮುತ್ತಾಪರಿಶಿತ್-ವಿ-ಗಾಲಿಬ್—ಕ್ಲಿ. ಸ್ಯುದ್ ಮಂಗಳದುರ್ಗೇನ ಅರ್ಜಿ, ರಿಯ್‌ನಿ,
 (ಅರ್ಪಕ ಕಾರ್ಗಿದ್‌ ಕಾರ್ಗಿದ್ ಕರ್ಪಾರ್), ಕೆಂದುಕ್ಕೂನ್ ಹೈಕ್, ರಾಂಪುರ್.
೨೨. ಗಾಲಿಬ್: ಫಿರ್ಕ್-ಪ್ಲಿ-ಫ್ರೆನ್—ಸ್ಯುದ್ ದೊಕ್ಕೆ, ಸಬ್ಬ ವಾರ್, ಅಂಜುನ್ನು ಕರ್ಮ-ವಿ-
 ಉದ್ದೇಶ, ಕರ್ಣಾಟಕ್, ೧೯೬೯.
೨೩. (I) ಬಹಿಯ್ಯಾತ್-ವಿ-ಗಾಲಿಬ್—ವಜಾಹತ್ ಕುಸೇನ್, ಸಂದಿಪ್, ನೆಹರ್ ಮುಕ್
 ಕಿಷ್ಟೆಟ್, ಲಹ್ನ್, ೧೯೮೦.
 (II) ವಿಹಾತ್-ವಿ-ಗಾಲಿಬ್—ವಜಾಹತ್ ಕುಸೇನ್, ಸಂದಿಪ್, ಇದಾರ ಫರ್ಮ್‌ಎ-
 ಉದ್ದೇಶ, ಲಹ್ನ್, ೧೯೮೧.
೨೪. (I) ರೂದ್-ವಿ-ಗಾಲಿಬ್—ಡಾ. ಸ್ಯುದ್ ವೆಂಕಟ್ರೀನ್ ಖಾದ್ರಿ, ಮೃತ್ತೀರ್, ಇದಾರ-ವಿ-
 ಅಬಿಯಾತ್-ವಿ-ಉದ್ದೇಶ, ಕ್ಲಿದೆರಾಬಾದ್, ೧೯೬೬.
 (II) ಸರ್ಗೆಂಡ್ಸ್-ವಿ-ಗಾಲಿಬ್—ಡಾ. ಸ್ಯುದ್ ವೆಂಕಟ್ರೀನ್ ಖಾದ್ರಿ, ಮೃತ್ತೀರ್
 ೧೯೬೬.

ಪಿಪ್ಪೆರ್ ಮತ್ತು ಸಂದರ್ಭಗಳು

- ಹಿಟ್ ನಾಗರ್: ಯಾರ್ಕೆಸಿಯನ್ ಫ್ರಿಬೆಟ್ಲ್ ಇನ್ ಮೆಂಟ್ ಇಂಡಿಯಾ. ನ್ಯೂಯಾರ್
 ಪಬ್ಲಿಕ್ ಹಾಸ್, ೧೯೬೪, ಪು. ೧೫೫-೫೬.
- ಅಂಡ್ ಪ್ರೆಸ್ ಕರ್ಪ್ಲಿ. ಪು. ೨೪೪.
- ಸುಲಾಮು ಕಬ್ಬಿದ್ ವಿರುದ್ಧ ಕಬ್ಬಿ—ಕ್ರಿಕ್ತ.
- ಸಂಸ್ಕೃತ ಸಾಹಿತ್ಯದಲ್ಲಿ ಪ್ರಕ್ಕಿಕ್ಕೆ ದುರುಪಾದ ವಿರುದ್ಧ ಇಲ್ಲ. ನಾರಿಯನ್ ಪ್ರಕ್ಕಿ ಕಾರ್ಯ
 ಕಾರ್ಯಾಲ್ಯಾಸಿಂಪಂಕ್—ಕಾರ್ಟೀನ್‌ಪಿಕ್ ಜೀವನದ ನ್ಯೂಕ್ ಮೊಲ್ಯೂಸಿನ್ ಕಾರ್ಯಾಲ್ಯಾಸಿಂಪ್
 ಬರುವ ಜಾರ್ಮಾನ್ ರಿಯೆಂಡಿಗ್—ಕರ್ಪೆಕ್ ಆದುವ ನಾರಿಯನ್ ಸ್ಕ್ರಿಪ್ತ ನಾರಿಯನ್ ಸ್ಕ್ರಿಪ್ತ
 ವಾಸ್ತ್ವಿಕಾದಿರೆ ರಾಮ್, ನಾರ್ತೀಕ್, ಕಾದಂಬರೀಎಲ್ಲ್ ಕೆ ಕಿಟ್ ಕೆ ಅನ್ಯಾಸುವುದನ್ನು
 ನಾರ್ತೆ ನೀಡಬಹುದು. ಅ ಪ್ರಾರಂಭ ಚರ್ಚ್ ಜಾಕ್ಕೆ ಅನ್ಯಾಸುವುದಿಲ್ಲ.
- ಒಂದು ಪ್ರಜ್ಯಾಯನ್: 'ಮಧ್ಯಮಿ'ಯಲ್ಲಿ ಗಾಲಿಬ್ ಅಸ್ತ್ರ್ಯದ ಕರ್ಕ ಕಾರ್ಗಿ ಪ್ರಕ್ಕಿಯು
 ಕರ್ಕದ್ದು ರಿಕ್ವುಸೆರಿಸಿಕೊಂಡವರ ನಂತರ ನಡೆದ ನಾದ ವಿವಾದದ ಬಗ್ಗೆ ಸಾಂಕೇತಿಕ್ ನೀ.
 ಇದರ ಬಗ್ಗೆ ಕ್ಲಿಪ್ ದೇ ಆದ ಯಾವುದ್ದಿರೆ ಹೆಚ್ಚಿಕ್ಕುವಂತಹ ಆಭಿಪ್ರಾಯ ಪ್ರಕ್ಕಿಯಾದಿಲ್ಲ.
- ೨೮ ಡಿಸೆಂಬರ್, ೧೯೭೨.
- ಕ್ರಿಂಪ್ಲೆ ಅಂದರೆ ಅವನ ಪ್ರಕ್ಕಿ. ಮುದುವೆಯ ಸಮಯದಲ್ಲಿ ಅವರಿಗೆ ಹನ್ನೆಂದು ಪರ್ವ.
- 'ಕ್ಲಿಚುಬ್': ಅಂದರೆ ರಕ್ಕ ಸೆನ್ವಾಡೆಲ್ಂದು ಕರ್ಕ ಆಧಿಸರ್ಪ್ಲಿಸ್ಟ್‌ಕೊಂಡ ನಂವಾರದ ಏರಿಯು
 ಅನಾಥ ಪ್ರಕ್ಕಿ ಈ.
- ಒಂದು ಕರ್ಕ ದಂಡನೆಯಂಜನೆ.
೨೯. ಸುಲಾಮ್ ರಕ್ಷಣ ಮುಹ್ತ್ರ್, ಗಾಲಿಬ್. ಮುಹ್ತ್ರ್ ಶಿಪ್ಪಂ ಹೈಕ್, ಲಾಹೋರ್, ೧೯೩೬,
 ಪು. ೩೫-೪೦.
- ಅಂಡ್. ಎ. ಅಸ್ಸ್, (ಸಂ.), ಮುಕ್-ಎ-ಗಾಲಿಬ್. ಮುಂಬಯಿ, ೧೯೩೭.
೨೧. ಎಂ. ಎಂ. ಇಂದ್ರಾದ್, ಅಂಡ್-ಎ-ಹಂಡ್. ಲಾಹೋರ್, ೧೨ ನೇ ಪ್ರಕ್ಕಿ, ಪು. ೫೨೯.
೨೨. ಒಂದು ರೆಡಿಯು ಕಡುರಂಗೆದಾಟೆ.
೨೩. ಕಾಲಿ, ಯಾದಿಗಾರ-ವಿ-ಗಾಲಿಬ್. ಮುಂಬಯಿ ಕರ್ಕ-ಎ-ಅರ್ಜ್, ಲಾಹೋರ್, ೧೯೬೩, ಪು. ೯೮.
೨೪. ಅಂಡ್ ಗ್ರಂಥ, ಪು. ೧೦೬.
೨೫. ಮುಹ್ತ್ರ್, ಮುಹ್ತ್ರ್ ಸುಖಸಿದ್ಗ್ರಂಥ, ಪು. ೨೦೮.
೨೬. ಪ್ರಯೋಜನ ಹಿಂದೆ ಘೋಳಿಸಿದ ಅಧಿಕಾರಿ.
೨೭. ಮುಹ್ತ್ರ್, ಮುಹ್ತ್ರ್ ಸುಖಸಿದ್ಗ್ರಂಥ, ಪು. ೨೫೮.

19. ಉದ್ಯಾವಿಂತ ಭಾಸರ ತನ್ನ ಅಭಿನ್ಯಾಸಗೆ ಒಳ್ಳೆಯ ಮಹಾಮುವೆಂದುಕಿಂಡ ಗಾರಿಬ್ ನ
ಮಾತ್ರ ಎಷ್ಟು ಮಲ್ಲಿಗೆ ಸರಿಯಾದುದೆಂದು ಹೇಳಲು ಬಯಸಂತ್ತ್ವಿ. ಭಾಸರಯಲ್ಲಿ ಬರಿಯುತ್ತ
ಗಾರಿಬ್ ತನ್ನ ಉದ್ಯಾವಿಂತ ವರ್ವರಿತಿವಾಗಿದೆ ಎಂದು ಜೀಳುತ್ತಾನೆ. ಆ ನಂತರ
ಉದ್ಯಾವಿಗೆ ಒಂದಾಗಿ—

ಉದ್ಯಾ ಭಾಸರಿ ಹೆಗೆ ಅಷ್ಟಿಯೆ
ಪಡುತ್ತದೆ ಎಂದು ಯಾರಾದರಿ ಈಶ
ಅದು ಹೀಗೆಂದು ತೋರಿಸಲು...
ಗಾರಿಬ್ ನ ಉದ್ಯಾ ಪರ್ವಗಳನು
ಅವರೆ ಓದಿ ಜೀಳು!

20. ಮಹಿಳಾ-ಉದ್ಯಾ-ಭಾಸರ್, ಗಾರಿಬ್ ಲಂಜುಮನ್ ಕರ್ಕಿ ಉದ್ಯಾ (ಹಿಂದಿ) ಅಣಿಗೆ,
1960.

ಡಿಪ್ಲೊ. ರೇಫ್, ಚೈಕಾಲ್ ಭಾರ್ಮ ಕಾಫೀಜ್, ಪಿ. 5-6.
ಉದ್ಯಾ ರಣೆ : ಏ. ಜಿ. ಅರ್ಬಿ, ಆಸ್ತಿ ಶಿಲ್ಪ ಕಾರ್ಯ ಇಲಾಖೆ ಸಿನಿ ರಿಫ್ಲೆಕ್ಷನ್.
ಕಾರ್ಜ್ ಅಲೆನ್ ಆಂಡ್ ಅನ್ವಿಲ್, ಲಿ. ಲಂಡನ್ 1964, ಪಿ. 349.

22. ಮುಹುರ್ಗರು ರಿಕಿಪ್ಪವಾದ ಮರ್ಕಿನೆಂದು ಆಗುತ್ತವೆ ಎಂದು ಒಂದು ನಂಬಿಕೆ.